

**TEXT PROBLEM
WITHIN THE
BOOK ONLY**

UNIVERSAL
LIBRARY

OU_198436

UNIVERSAL
LIBRARY

ಲಲಿತ ಸಾಹಿತ್ಯ ಮಾಲೆ, ಧಾರವಾಡ

ವರುವಕ್ಕೆ ಅರುನೂರು ಪುಟದ ಸಾಹಿತ್ಯ

ಚಂದಾ: ಜ ರೂ. ರಜಿಸ್ಟರ ಅಂಚೆಯಿಂದ ಇ ರೂ.

ಇದುವರೀಗಿನ ಪ್ರಕಟನೆಗಳು

ಮೋದಲನೆಯ ವರುಷ

ಚಿಗುರು	ದಿ॥ ಸೌ. ಗೌರಮೃ	ಶೀರ್ಣವೆ
ಅಕ್ಕಾಜಿ	ಶರಚ್ಚಂದ್ರ	೨ ೪ ೦
ಕುಲದಿವಕರು	ಸಿದ್ದವನಹಳ್ಳಿ	ಶೀರ್ಣವೆ
ಸಾಹಿತ್ಯರತ್ನ	ಅ. ನ. ಕೃಷ್ಣಾಪ್ಪ	೨ ೮ ೦

ಎರಡನೆಯ ವರುಷ

ಮುದ್ದಿನ ಕಣಿ [ಚೆಕ್ಕೊವಾ]	ಚುಳಕಿ	೨ ೦ ೦
ಸುಮತಿ ಮತ್ತು ಅನುರಾಧಾ	ಶರಚ್ಚಂದ್ರ	೨ ೪ ೦
ಡೆಂಕುಬಾಲ	ನಾ. ಕರ್ನಾಟಿ	೨ ೮ ೦
ಕರ್ನಾಟಿ	ಶ್ರೀಮತಿ 'ವಾಣಿ'	೨ ೪ ೦
ಶೈಲಾಜಿ	ವಿವಿಧ ಪಕಾಂಕಗಳು	ಅಷ್ಟಿನಲ್ಲಿ
ಇಂದಿನ ಕನಾಟಟಕ	ಸಂಪಾದಕರು ಪ್ರೌ. ಗೇಂಡಾಕ	,,

ಮನೋಹರ ಗ್ರಂಥಭಾಂಡಾರ, ಧಾರವಾಡ

ಕನ್ನಡ ಪುಸ್ತಕಾಲಯ, ಬೆಳಗಾಂವಿ

ಲಲಿತ ಸಾಹಿತ್ಯ ಮಾಲೆಯ ಗಣನೆಯ ಕುಡಿ

ಕಸ್ಟೂರಿ

(ಶತಗಢಂ)

ಶ್ರೀ. ಮಾಸ್ತಿಯವರ ಮುನ್ಮುಡಿಯಂದಿಗೆ

ಶ್ರೀಮತಿ ‘ವಾಣಿ’

ಲಲಿತಸಾಹಿತ್ಯ ಮಾಲೆ
ಧಾರವಾಡ

CHECKED 1951

ಸಂಪಾದಕರು

ಜುಜ್ಞಕೆ ಗೋವಿಂದರಾಯರು

ಮಾರಾಟಗಾರರು :

ಮನೇಶಹರ ಗ್ರಂಥ ಭಾಂಡಾರ, ಧಾರವಾಡ
ಕನ್ನಡ ಪುಸ್ತಕಾಲಯ, ಬೆಳಗಾಂವಿ

1958

checked 1965

ಒಂದು ರಾಷ್ಟ್ರೀಯ

ಲಲಿತಸಾಹಿತ್ಯ ಮಾಲೆಯ ಗಿನೆಯ ಕುಡಿ

‘ಶೈಲಾಚಿ’

ವಿವಿಧ ಏಕಾಂಕಗಳು

ಹೆಸರಾಂತ ನಾಟಕಕಾರರಿಂದ.

checked

1969

ಪ್ರಕಾಶಕರು :

ದ. ಬಾ. ಕುಲಕರ್ನೆ

ಮನೇಶಹರ ಗ್ರಂಥ ಭಾಂಡಾರ
ಧಾರವಾಡ

ಮುದ್ರಕರು :

ಜಿ. ಆರ್. ಪಂಡಿತ

ಕೇಳಕರ ಪ್ರಸಾ;
ಧಾರವಾಡ

ಮುನ್ನಡಿ

ತಾಯಿ ಸೌಭಾಗ್ಯವತಿ ಸುಭೃಮೃನವರು ತಮ್ಮ ಈ ಕಥಾಸಂಗಹಕ್ಕೆ ಒಂದು ಮುನ್ನಡಿ ಬರೆದುಕೊಡಬೇಕೆಂದು ನನ್ನನ್ನು ಕೇಳಿದಾರೆ. ಗ್ರಂಥಗಳಿಗೆ ಮುನ್ನಡಿಯಿರುವುದು ಈಚೆಗೆ ನಮ್ಮಲ್ಲಿ ಹಿರಿಯರಿಗೆ ಗೆಳೆಯರಿಗೆ ಬೇಸರಕ್ಕೆ ಕಾರಣವಾಗಿದೆಯೆಂದು ಕಾಣುತ್ತದೆ. ಅದರೂ ತರುಣ ಲೇಖಕ—ಲೇಖಕ ಯರು ಮುನ್ನಡಿ ಬರೆಯಬೇಕೆಂದು ನನ್ನನ್ನು ಕೇಳಿದಾಗ ಒಲ್ಲೆನೆಂದು ಹೇಳುವುದು ನನ್ನಿಂದಾಗಿಲ್ಲ. ಆದುದರಿಂದ ಸೌಭಾಗ್ಯವತಿ ಸುಭೃಮೃನವರ ಇಷ್ಟದಂತೆ ಈ ನಾಲ್ಕು ಮಾತನ್ನು ಬರೆಯುತ್ತಿದೇನೇ.

ಈಗ ಎರಡು ಮೂರು ವರ್ಷದ ಮುಂದೆ ಪಶ್ಚಿಕೆಗಳಲ್ಲಿ ಒಂದೆರಡು ಕಡೆ “ವಾಣಿ” ಎಂಬ ಕಾವ್ಯನಾಮದಿಂದ ಪ್ರಕಟವಾದ ಲೇಖನಗಳು ನನಗೆ ಕಂಡವು. ಬರಹ ಮಹಿಳೆಯರದೆಂದು ಸ್ಪಷ್ಟವಾಗಿ. ಬರವಣಿಗೆಯಲ್ಲಿ ಒಂದು ಸೋಗಸು ಇತ್ತು. ನಮ್ಮಲ್ಲಿ ಹೆಣ್ಣುಮಕ್ಕಳು ಹೆಚ್ಚುಹೆಚ್ಚಾಗಿ ಬರಹವಲ್ಲಿ ಶೋಡಗಬೇಕೆಂದು ನನ್ನ ಅಭಿರೂಪ. ಇದನ್ನು ನಾನು ಈ ಹೊದಲು ಇನ್ನೊಂದು ಸಂದರ್ಭದಲ್ಲಿ ವಿಶದವಾಗಿ ಹೇಳಿದೇನೆ. ಈ ಹೊಸ ಲೇಖನವನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ಇದಾದ ಕೆಲವು ದಿನದಲ್ಲಿ ಮೈಸೂರಿನಲ್ಲಿ ಭಗಿನಿ ಶ್ರೀಮತಿ ಅಮೃತಾಬಾಯಿ ಇವರ ಸಮಾಜದಲ್ಲಿ ನಾನು ಭಾವಣ ಮಾಡಿದ ಸಂದರ್ಭದಲ್ಲಿ ಸಭಿಕರಲೊಳ್ಳಬ್ಬರು ಎದ್ದು ನನಗೆ ಉಪಚಾರ ಪಂದನೆಯನ್ನು ಹೇಳಿದರು. ಎಳಿಯ ವಯಸ್ಸಿನ ಹೆಣ್ಣಿದರೂ ಆಕೆ ದಿಟ್ಟಿವಾಗಿ ಮಾತನಾಡಿದರು; ಪದಗಳಾಗಿ ಹಿಂದುಮುಂದು ನೋಡಲಿಲ್ಲ; ಉಕ್ತಿಯ ರೀತಿ ಮೆಚ್ಚುಮಂತಿತ್ತು. ಸಭೆ ಮುಗಿದ ಮೇಲೆ ಅವರು “ವಾಣಿ” ಎಂಬ ಹೆಸರಿನಿಂದ ಬರೆಯುತ್ತಿರುವ ಲೇಖಕ ಎಂದೂ ನಮ್ಮಹಿರಿಯ ರಾದ ಶ್ರೀಮಾನ್ ಬಿ. ನರಸಿಗರಾಯರ ಮಗಳು ಎಂದೂ ಪರಿಚಯ ವಾಯಿತು. ಇದರಿಂಚಿಗೆ ಇವರ ಬರಹ ಇನ್ನೊಂದೆ ಬೇರೆ ಬೇರೆ ಕಡೆ ಪ್ರಕಟ ವಾಗುತ್ತಿರುವುದನ್ನು ನೋಡಿ ನಾನು ಸಂತೋಷಪಟ್ಟೇನು.

ಶ್ರೀಮಾನ್ ನರಸಿಗರಾಯರು ವಕ್ಕಿಲಿಯಲ್ಲಿ ಹೆಸರಾತೆರು. ಆ ತೆಲೆ ಮಾರಿನಲ್ಲಿ ಇಂಥವರಿಗೆ ಪುಸ್ತಕರಚನೆಯ ಚಪಲಗಳರಲಿಲ್ಲ. ಹಾಗಲ್ಲಿದ್ದಿಷ್ಟೀಗೆ

ಶ್ರೀಯುತ್ಯ ಎಂತೆ ಕತೆಗಳನ್ನು ಬರೆಯಬಹುದಾಗಿತ್ತೋ ಹೇಳುವಂತಿಲ್ಲ. ಏಕೆಂದರೆ ಅವರು ದಿನದ ಜೀವನದಲ್ಲಿ ಅಷ್ಟು ಸ್ವಾರಸ್ಯವಾಗಿ ಮಾತನಾಡುತ್ತಿದ್ದರು ತಂದೆಯಲ್ಲಿದ್ದ ಗ್ರಂಥರೂಪವನ್ನು ಪಡೆಯಿದೆ ಮರಿತ ಶಕ್ತಿ ಈಗ ಸಾಂಗಿ ಸುಭ್ಯಮೃನವರಲ್ಲಿ ಆ ರೂಪಕ್ಕೆ ಬುದಿರುವುದು ಸಹಜವಾಗಿದೆ. ಇದು ಬಾಹು ರೀತಿಯಲ್ಲಿ ಜನಕ್ಕೆ ಉತ್ತೀರ್ಜನವಾಗಬೇಕು. ಇವತ್ತು ವರುಷದ ಹಿಂದೆ ವಿಧಾವಾರಂಗತರಾದ ಗುಡಕರೂ ಪ್ರಸ್ತುತ ಬರೆಯುವ ಯೋಚನೆ ಮಾಡುತ್ತಿರುತ್ತಿಲ್ಲ. ಕನ್ನಡ ಬರೆಯುವುದು ಮರ್ಯಾದೆಗೆ ಕಜಮೇಯೆಂತಲೋ, ಬರೆದು ಆಗುವುದೇನೆಂತಲೋ, ಬರೆದರೆ ಏನಾಗುತ್ತದೋ ಏತಲೋ, ಆಗಿನ ಜನರು ಹೊಸದಲ್ಲಿರುತ್ತಿದ್ದರು. ಈಗ ವಿದ್ಯೆಯಾರ ಬಹುದೂರನೆಂದು ತಿಳಿದ ನನ್ನುಧವರೂ ಇಂಥ ಅಭಿವೂತ ತಿರಸ್ಯಾರ ಸಂಕೋಚಗಳನ್ನು ಒತ್ತುಟ್ಟಿ ಗಿಟ್ಟು ಏನಾದರೂ ಬರೆಯಬೇಕೆಂದು ತೋರಿದ ನೇಳಿ ಬರೆದು ಹೊರಕ್ಕೆ ತಪತ್ತಿನೇ. ಜನತೆಯ ಬೆಳೆವಣಿಗಿಗೆ ಇದು ತೀರಾ ಅವಶ್ಯಕವು. ಇದು ಇನ್ನೂ ಸಾಕಾದಮ್ಮು ಆಗುತ್ತಿಲ್ಲ. ಆದರೆ ಎಷ್ಟುದರೂ ಆಗುತ್ತದೆಯಲ್ಲ ಅದೇ ಬಾಹು ಸಂತೋಷ, ಶುಭಚಿಹ್ನೆ. ಅದರಲ್ಲಿಯೂ ನಮ್ಮ ಹೆಣ್ಣು ಮಕ್ಕಳು ಲೇಖನದಲ್ಲಿ ಕೈಹಾಕುವುದು ಹೆಚ್ಚಿಕೊಳ್ಳಬೇಕಾದ ವಿಷಯ.

ಸೌಭಾಗ್ಯವತಿ ಸುಭ್ಯಮೃನವರ ಈ ಕತೆಗಳು ನಮ್ಮ ಹೆಣ್ಣು ಮಕ್ಕಳ ಲೇಖನ ಬಾಹು ಹುತಕ್ಕೆ ಬುದಿದೆಯೆಂಬುದನ್ನು ಸೂಚಿಸುತ್ತದೆ. ಇವರು ಹಲವಾರು ವಸ್ತುಗಳನ್ನು ತೆಗೆದುಕೊಂಡು ಸಣ್ಣ ಕಡೆ ಬರೆದಿದಾರೆ. ಕತೆಗಳಲ್ಲಿ ತಮ್ಮ ಭಾವನೆಗೆ ರೂಪುಕೊಡಲು ತೊಡಗಿದಾರೆ. ನಡತೆ, ಸಂಗತಿ ಅಲ್ಲಲ್ಲಿ ವಾಡಿಕೆಯದಲ್ಲಿನೆಂಬಂತೆ ಕಾಣಬಹುದು. ಆದರೆ ಆ ವಿವರವನ್ನು ಅವರೂ ಯೋಚಿಸಿದಾರೆ. ವಾಡಿಕೆಯದು ಅಲ್ಲದಿದ್ದರೂ ಅಸ್ವಭಾವಿಕವಲ್ಲ ಎದು ನಿರ್ವರ್ತಿಸಿಕೊಡಿದಾರೆ. ಏದರೆ ಇವರು ಬರೆಯುವ ವೇಳೆ ಹೀಗಾದರೆ ಹೇಗೆ, ಹಾಗಾದರೆ ಹೇಗೆ ಎದು ತಹತಹ ಪಡುತ್ತ ಬರಹವನ್ನು ನಿಲ್ಲಿಸುವರೂ ಅಲ್ಲ; ಅಥವಾ ಕೈಗೆ ಬುದ್ಧಿ ನ್ನು ಬರೆಯುತ್ತ ಬರೆದದ್ದೀರಿ ಸರಿ ಎನ್ನ ವರೂ ಅಲ್ಲ. ಇವರ ಸಹಜವಾದ ಲೇಖನಶಕ್ತಿಯಲ್ಲಿ ಧಾರಾಳದೊಂದಿಗೆ ವಿವೇಚನೆ ಸೇರಿಕೊಡಿದೆ. ಈ ಕತೆಗಳು ಕಾಲಕ್ರಮವಾಗಿ ಏದಾರು ವರುಷಗಳಲ್ಲಿ ಬರೆದವು. ಅವುಗಳಲ್ಲಿ ಕಥನಕ್ರಮ, ಶಬ್ದಕೋಶ, ಭಾಷಾಸರಣಿ ಬರಬರುತ್ತಾ

ಪರಿಷ್ಯಾರವಾಗಿರುವುದು ಕಾಣುತ್ತದೆ. ಎಲ್ಲವೂ ಒಂದು ಹಡಕ್ಕೆ ಬುದಿರುವ ಕತೆ ಉತ್ತಮಸಾಹಿತ್ಯವಾಗಿದೆ. ಇನ್ನು ಮುಂದೆ ಇವರು ಬರೆಯುವ ಕತೆ ಹೀಗೆ ಅಥವಾ ಇದಕ್ಕೂ ಚೆನ್ನಾಗಿ ಬರಬೇಕು. ಇಂಥ ಕತೆ ಇವರಂದ ಹತ್ತಾರು ಬರಲಿ; ನಮ್ಮ ಸಾಹಿತ್ಯಭಂಡಾರಕ್ಕೆ ರತ್ನಗಳಾಗಿ ಸೇರಲಿ.

ಚೆಂಗಳೂರು
ಚಿಕ್ಕಭಾನು ಸಂ. ಪುಷ್ಟಿ ಶ್ರ. ಸಪ್ತಮಿ }

ಶ್ರೀನಿವಾಸ

ಅರಿಕೆ

ಶ್ರೀಮತಿ ‘ವಾಣಿ’ಯವರು ಬರೆದ ಸಣ್ಣ ಕತೆಗಳ ಸಂಗ್ರಹವೇ ಈ “ಕಂಸೂರಿ”ಯು. ಶ್ರೀಮತಿ ‘ವಾಣಿ’ಯವರು ಸಣ್ಣ ಕತೆ ಬರೆಯುವ ಸ್ತ್ರೀ ಬರಿಹಗಾರರಲ್ಲಿ ಬಲ್ಲಿದರೆಂದು ಹೇಳಬಹುದು. ಇವರ ಹಲವು ಕತೆಗಳು ಸ್ವಧೀಯಲ್ಲಿ ವೊದಲನೇಯವಾಗಿ ಅರಿಸಲ್ಪಟ್ಟ ಮುಚ್ಚುಗೆಗಳನ್ನು ಪಡೆದಿವೆ. ಇವರ ಕಥಾಸಂಗ್ರಹವನ್ನು ನಾವು ಪ್ರಸಿದ್ಧಿಸಬೇಕೆಂದು ಹವ್ಯಾಸಪಡುತ್ತಿದ್ದು ಬಹಳ ದಿನಗಳಾದವು. ಆ ಯೋಗವು ಈಗ ಒಂದಿಗೆ ಒಂದುದಕ್ಕಾಗಿ ನಮಗೆ ಹರುವವಾಗುತ್ತದೆ. ತಮ್ಮ ಕತೆಗಳನ್ನು ನಮ್ಮ ಈ ಲಲಿತಸಾಹಿತ್ಯ ಮಾಲೆ ಯಲ್ಲಿ ಪ್ರಕಟಿಸಲು ಅಣುಮತಿಯನ್ನಿತ್ತ ಕತೆಗಾರ್ತಿಯರಾದ ಶ್ರೀಮತಿ ‘ವಾಣಿ’ಯವರಿಗೆ ನಾವು ತುಂಬಾ ಉಪಕೃತರಾಗಿರುವೆನು. ಆದರಂತೆ ಮುನ್ನಡಿಯನ್ನು ದಯವಾಲಿಸಿದ ಶ್ರೀ. ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೂ ಮಣಿಯಾಗಿದ್ದೇವೆ.

ಶ್ರೀಮತಿ ‘ವಾಣಿ’ಯವರ ಇನ್ನು ಕೆಲವು ಕತೆಗಳನ್ನು ಈ ಸಂಗ್ರಹದಲ್ಲಿ ಸೇರಿಸಬೇಕೆಂದು ಮಾಡಿದ್ದೇವು. ಆದರೆ ಕಾಗದದ ಅಭಾವದ ಮೂಲಕ ಬಿಡಬೇಕಾದುದಕ್ಕೆ ವಿಷಾದಪಡುತ್ತೇವೆ.

ಅಲ್ಪಕಾಲದಲ್ಲಿ ಮುದ್ರಿಸಿಕೊಟ್ಟುದಕ್ಕಾಗಿ ಕೇಳಕರ ಪ್ರೇಸ್‌ನ ಶ್ರೀ. ಜಿ. ಆರಾ. ಸಂಡಿತ ಇವರಿಗೆ ವಂದನೆಗಳು.

ಮುಡಿಪ್ರ

ಕಸ್ತು ರಿಯ ಕಂಪೆಲ್ಲ ಪೈಪ್ಪದು?
 ಕಾಳದಿದ್ದಿರು ನೋಟಿಕೆ!
 ಸಿನ್ನ ಮಂಜರುತ್ತಿ ಕಾಳದಾದರು;
 ನೆನಪ್ಪ ಉಳಿಯದೆ? ಅಳವುದೆ!
 ಸಿನ್ನ ಪೈಮದ ಸವಿಯ ನೆನಪಿಗೆ
 ಮುಡಿಪ್ರ ಈ ಸುಮ ಸೋದರ !

ನಿವರ

ಪುಟ

೧	ಮುರಲಿ	೧
೨	ಕಡೆಯ ದಿನ	೧೫
೩	ತುಂಗಭದ್ರ	೧೭
೪	ತಾಯಿ	೧೯
೫	ಪಯಣ	೨೧
೬	ಅರವಿಂದ	೨೩
೭	ಎರಡು ಚಿತ್ರ	೨೫

మురలి నా నా నా నా

శ్రీవనోబి కలావిద. ప్రక్కతియు కోట్టి ఆమిరకుండించే
ఇంగోలయంతే స్ఫుజ్యందదించ చూడువ గుయుక! ఆవను ‘ప్రతిత’
సేదు సుచ్ఛియు పురడించాగ ప్రతితవాద సాగరువల్లి ఉరుగుళి ఎవ్వుతే
జనర మనస్సు అల్ల్యాల కల్పించవాయితు.

ఆవను అధికారయిల్ల, ఐక్యక్రాన్కరణాంగు వేదికే ఈల్ల! జన ఆవన
తస్యన్నా మరిమాచుపుచేంతు? ఆవనాస్తి అనాథ, ఎడవ అవసర్లిద్దు
అహాల్యవావ సంచ్చారం— ఆవన దేవదక్తువాద కురు! ఉవను
ఆ లూరిగి బుదాగ ఆవసిగి వక్కు హన్సైరువరువిరుచుద..
ముడుగ బీధియల్లి చూడుత్త భిడ్డగి బుదారె. జనరు తన్న కెలసవన్న
చిట్టు, గుంపాగి బీధియల్లి సేరిస్తుత్తి వ్వరు ఎరచు బీధిగే చౌక్కు
పుదరొళగి జోళిగియు తుంచి ఆదరభారవు ముడుగన్న జగ్గాను
మంతె కాణుత్తిత్తు. ఆవన మధురవాద కంఠద జొతిగి తచ్చులతసచ
కరుణాజనక కథియూ సేరి జనరన్న హిచ్చు ఆకషింసుత్తిత్తు.
ఆవసిగి అదు ఎంటు కుత్తు దివశగళ గృస. ఒబ్బునే ముడుగ. ఎమ్ము
తానే తిందాను? ఆప్పు అస్థియూ ముగియువవరిగి పునః బీధిగి
తలేహాకుత్తి రలిల్ల.

లూరన్న బళసి హరియువ నది. ఆదర సమీపదల్లి ఓదు
మంటప. జోట్టియ కాత్మైప కశేవమేలే ముడుగను నదియ మరళల్లి

ಕುಳಿತು ಹಕ್ಕಿಗಳ ಧ್ವನಿಯೊಡನೆ ತನ್ನ ಧ್ವನಿಯನ್ನು ಬೆರಸಿ ಅಷ್ಟುವೂದ ಹಾಡುತ್ತಿದ್ದು. ಕೆಲವು ವೇಳೆ ಕಾಡುವಾಗ ತನ್ನ ಹಿಂದಿನ ಚಾಳಿನ ನೇನಪಾಗಿ ಮೌನವಾಗಿ ಉರುಳಬಂದ ಕಣ್ಣಿರು ನಡಿಯ ಮರಳನಲ್ಲಿ ಮರೀಯಾಗುತ್ತಿತ್ತು. ರಾತ್ರಿಯ ಮೌನವು ಹೆಚ್ಚುತ್ತೆ ಬಂದಹಾಗೆ ಹುಡುಗನ ಕಣ್ಣಗಳು ಕೀರಿದಾಗಿ ದೇಹವು ಆಯಾಸದಿಂದ ವಿಶ್ವಾಂತಿಯನ್ನು ಬಯಸಿದಾಗ-- ಹುಟುಗನು ಎದ್ದು ಮಂಟಪದೊಳಗೆ ಹೋಗಿ ಮಲಗುತ್ತಿದ್ದನು. ಬೆಳಗಿನ ರೂಪದಲ್ಲಿ ಹಕ್ಕಿಗಳು ಉವಯರಾಗವನನ್ನು ಹಾಡುತ್ತಿರುವಾಗಲೇ ಹುಡುಗನು ಕೆಳ್ಳಿರಣಿಸಿ, ಮೈ ಮುರಿದು ಹೋರಗೆ ಬರುತ್ತಿದ್ದನು.

ಹುಡುಗನು ದೊಡ್ಡವನಾದ. ಅವನ ಜೀವನನ ರ್ಥಿತಿಯೂ ಒದಲುವೀ ಸಿತು. ಅವನು ಮೊದಲಿನುತ್ತಿ ಜೋಳಿಗೆ ಹಿಡು ಭಿಕ್ಷುಗೆ ಹೋಗಬೇಕಾಗಿರ ಲಿಲ್ಲ. ಸ್ವಾನಕ್ಕಾಗಿ ಬಂದವರು ಏನಾದರೂ ತೆಗೆದುಕೊಂಡುಬಂದು ಅವನಿವ್ವ ಕಡೆಗೇ ಹೋಗಿ ಕೊಡುತ್ತಿದ್ದರು. ಯಾರೂ ಇಲ್ಲದೆ ತಪ್ಪಲಿಯಾಗಿ ಒಂದ ವನು ಈಗ ಎಲ್ಲರ ಮನೆಯವನೂ ಆದ. ಒಬ್ಬರ ಮನೆಯಲ್ಲಿ ಉಂಟವಾದರೆ ಮತ್ತೊಬ್ಬರ ಮನೆಯಲ್ಲಿ ಸೀರು ಹಾಕಿಕೊಳ್ಳಬುದು! ಒಬ್ಬರು ಓದುವುದಕ್ಕೆ ಸಹಾಯ ನಾಡಿದರೆ ಮತ್ತೊಬ್ಬರಿಂದ ಅವನಲ್ಲಿ ಅಡಗಿದ್ದ ಗಾನಕಲೆಯು ಆಳಿವ್ಯಾಧಿಯಾಗಲು ಸಹಾಯಿ! ಹಿಗೆ ಹತ್ತಾತ್ಮಾ ಜನದ ಆದ್ದರಿಂದ ಅನೇಕ ಜನರ ಬೆಂಬಲದಿಂದ ಅವನ ಬಾಳು ಸಾಗುತ್ತಿತ್ತು. ಹಗಲನ್ನು ಎಲ್ಲಿ ಹೇಗೇ ಕಳಿದರೂ ರಾತ್ರಿಯಾದ ಕೂಡಲೇ ಇಯಿಯನ್ನು ಸೆನ್ನೆನು ಹುಡುಕಿ ಕೊಂಡು ಬರುವ ಮರಿಯಂತೆ, ಮಂಟಪಕ್ಕೆ, ಬಾಯಿ ಬಂದು ಗೋಗೆ ರೂಪ ಪ ಪಂಚವನ್ನು ಮರಿತು, ಹಕ್ಕಿಯೋಡನೆ ಹಾಡಿ, ತದಿಯೋಡನೆ ನಶಿದ್ದ— ಬೆಳಗಿನ ಆಯಾಸವನ್ನು ಪರಿಹರಿಸಿಕೊಳ್ಳತ್ತಿದ್ದನು.

ಅದರೆ ಈ ಬಗೆಯ ಬಾಳು ಎಷ್ಟು ದಿನ ಸಾಗಿತ್ತು? ಯಾವ ಬಗೆಯ ನಿಬಂಧನ್ನೂ ಇಲ್ಲದೆ ಪ್ರಕೃತಿನಾತೆಯ ಮಗುವಾಗಿ ಬೆಳಿದವನಿಗೆ ಅಷ್ಟ ಜನರ ವಿಶ್ವಾಸವೂ ದಯಿಯೂ ಹೋರಿಯಾಗಿ ತೋರಿಯವು. ಸ್ವಲ್ಪ ಸ್ವಲ್ಪ ವಾಗಿ ಅವನು ಇತರರ ಕಷ್ಟಸುಖಗಳಲ್ಲಿ, ಮೋಹ ಮರುಕಗಳಲ್ಲಿ ಅರಿವಿಲ್ಲ ದಂತೆಯೇ ಭಾಗಿಯಾಗುತ್ತೆ ಬಂದ. ಇಷ್ಟ ಜನರ ಮನತೆಯ ಬಾಧನದೊಳಗೆ ಶಿಲುಕೆ ಎಲ್ಲಿ ‘ತಾನು’ ಎಂಬಡೆ ಮರೀಯಾಗುತ್ತೋ--ಎದು ಹೆದರು

ವಹ್ಯ ಮಾನಾರ್ಥಿ ಆಗುತ್ತೇ ಬಾತು ಅವನು “ತಹ್ಯಸ್ತ” ಉಳಿಸಿ ಕೊಳ್ಳಲು ರಾತ್ರಿ ಮಂಟಪಕ್ಕೆ ಓಡಿರುದು ಮಾಡುತ್ತಿದ್ದ ನಾಥನೇಯು ಹೊರಗಿನ ಪ್ರಬಲವಾದ ಕಕ್ಷೀಯ ಎಮರಿಗೆ ಸಾಳಬಂಧಿಸುತ್ತಾನೆ. ಹಾಗೆ ಉರುಬಿಡುವ ಯೋಚನೆಯನ್ನು ಮಾಡಿದ. ಆದರೆ ಅದು ಉತ್ತರ ಸಾಳಭವಾಗಿರಲ್ಲಿಂದ.

ಇದ್ದಾರೆ ಇಂದ್ರಾಜಿ ಅಂತರ್ಭಾಗ ನಿಲ್ಲಿಸಿಗೆ! ನಿನು ಮಾಡುವುದು? ಕೆಲವರು ಮುಂದಾಗಿಳು ಸೇರಿ ಯೋಚನೆ ಮಾಡಿನರು. ಕರಿ! ನಿಣಾಯವು ಇರುತ್ತೇ; ಅವನುಸ್ತು ರಮ್ಯತೀಯೇ ಸ್ವಭಾವ ಸಿದ್ಧಾವಾದ ಸಂಸಾರ ಒಂದನ್ನಿಂದ ಬಿಗಿಯಾಗಿಂದು! ಏನೇನ್ನೇ ಆಗುತ್ತೇ--ಆದರೆ ಜೀವನೊಷಾಯಕ್ಕೂ? ಅದಕ್ಕೂ ಒಂದು ಸಲಹೆ ಇತ್ತು.

ಉರು ಸುಮಾರಾಗಿ ದೊಡ್ಡಾಗಿದ್ದರೂ, ಉಲ್ಲಿ ಸಾರ್ವಜನಿಕವಾಗಿ ಏನಾದರೂ ಪ್ರಸ್ತಾವ ಮಾಡಲು ಅನುಷ್ಠಾನಿಕವಾದ ಇಂಗಿನಿಯೆಲ್ಲಾ. ಈಬಿಗೆ ಅಲ್ಲಿಯೇ ಕೆಲವು ಹುಡುಗರು, ಹೊರಗಡಿಯೋಗಿ ಶಿವಾಭಾಷಾಸವನ್ನು ಪ್ರಾಣೀಸಿ ಕೊಂಡು, ಜೂತಿಗೆ ನಿರ್ಮಿತೆಗ್ಗೂ ಗೆನನ್ನು ಬೆಳ್ಳಿಸಿ ತೆಜ್ಜೀವಿಂಡು ಉರಿಗೆ ಬಿಂದುರಿಗೆ ಮನೆಯಲ್ಲಿ ಅರಾಸುವಾಗಿ ಈ ತು ಇಂತಹ ಚೌಕೆಯುವರಿಗಳು ಇಂತಹ ಜಾಗದ ಅಭಿವೃದ್ಧಿ ಬರೆಖವಾಗಿ ವಾಸನ್ಸಿಗೆ ಪಕ್ಕಿರುತ್ತೇ. ಪರ್ಕ್ ಇದಲ್ಲಿ ಉಪನಾಯಕಗಳ ಮಧ್ಯ ನೀಳಿದವರಿಗೆ, ಆದರೆ ಅಭಿವೃದ್ಧಿ ನೇರಿಜಾರಾಗಿತ್ತು ಒಳ್ಳಿಯುದು ಕೆಟ್ಟಿದ್ದು ಎಳ್ಳಿದೆತ್ತೂ ಉಪನಾಯಕರೇ ದೂಡಿಯಾಗಿ ಒಂದು, ಕಟ್ಟಿಯ ಮೇಲೆ ಕುಳಿತುಕೊಂಡು ಬಿಡಿಯಲ್ಲಿ ಹೇಳಿಗೆನ ಯಾರಂಣಾದರೂ ಏನಾದರೂ ಹೇಳಿಬಿಡ್ಡೇಂಬೆನ್ನ ವಹ್ಯ ಲಕ್ತುತ ಮನ್ಸಿನಲ್ಲಿ, ಎಂತೆಂದ ಉತ್ಸಾಹ ಬೇರೆ! ಆದರೂ ಎಷ್ಟೇ ಆದರೂ ಕಟ್ಟಿಯ ಮೇಲಾಡುವ ಮಾತಿಗೆ ಕಾಲೇಜಿನ ಉಪಸ್ಕಾಸದ ರಿಎಂ ಹೇಗೆ ಬರೆದೀಕೂ? ಆ ದೀಪ, ಆ ಸೋಗಸು, ಆ ಮೈಕ್ರೋಫೋನ್, ಆ ಟಾಪ್‌ಪ್ರೈ ಬರೆ,—ಬರಿ ಮುಂಡು ಶವ ಉಪನಾಯಕರು— ಮಧ್ಯ ಮಧ್ಯ. Hear Hear ಹೊಗುಗಳು, ಇದರ ಸಂಗಡಲೇ ಬೆಂಬುಹಿಂದೆ ಮಾಡುವ ಪೀಠಿಗಳು ಇವೆಯ್ಲೂ ಅವರಿಗೆ ಈಗ ಕನಿಷ್ಠಿಸಂತಾಗಿತ್ತು. ತಮ್ಮಾರ್ಥಿನಲ್ಲಿಯೂ ಇಂಗೇ ಏನಾದರೊಂದು ಸಂಘವನ್ನು ಮೊದಲು ಮಾಡಿ, ‘ಗ್ರಾಮೋದಾಧಿಕಾರ, ದ್ವಿತೀಯ ಮಂಜುಬಾಧಿ.....’ ಮೊಡಲಾಗಿ ದೊಡ್ಡ ಉಪನಾಯಕಗಳನ್ನು ಮಾಡಿಸಿ, ತಾವು ಬರೆ ಕಾಲ ಸವಿದ ಅನುಭವವನ್ನು ಹಳ್ಳಿಯ ಮೂಳಿಗೆ ಬಂದು ಸಲವಾದರೂ ಸವಿಯಲು ಅವಕಾಶಕೊಡ

ಬೇಕೆಂಬ ಉದಾರ ಬುದ್ಧಿ ! ಇಷ್ಟಾದರೂ ಅವರಿಗೆ ಬೆಂಬಲವಿಲ್ಲ. ಸುಮೃದ್ಧಿ ಒಂದು ಸಂಘ, ಸಭೆ, ಜಚ್ಚೆ ಏಂದರೆ ಅದನ್ನು ವಿರೋಧಿಸುವವರು ಬಹಳ ಜನ. ಅಪಕ್ಷಾಗಿ ಆಲೋಚಿಸಿ,— ‘ಒಂದು ಭಜನೆಯ ಮಂದಿರವನ್ನು ಕಟ್ಟಿಸುದ್ದು, ಭಜನೆಯ ಜೊತೆಗೆ ಹರಿಕತೆ, ಪುರಾಣ, ಉಪನಾಯಿಸ ಮತ್ತೊಂದು ಮೊಗ ದೊಂದು, ಎಲ್ಲಕ್ಕೂ ಉಪಯೋಗಿಸಿಕೊಳ್ಳಬುದು’ ಎಂದು ಏಷಾರ್ಥಾಯಿತು. ಒಟ್ಟೆನಲ್ಲಿ ಉರಜನ ಒಂದು ಕಡೆ ಸೇರಲು ಅವಕಾಶವಾಯಿತು.

ಕೆಲವು ದಿವಸಗಳಲ್ಲಿ ಮಂಬಿವಕ್ಕೆ ಸ್ವಲ್ಪ ದೂರವಲ್ಲೇ ಮಂದಿರ ಪೂರ್ಣದನ್ನು ಕಟ್ಟಿದ್ದಾಯಿತು. ತದಕ್ಕೆ ಸೇರಿದುತ್ತೆ ರುಂಭ-ಗದಲ್ಲ ಒಂದು ಸಣ್ಣ ಮನೆ. ಒಕ್ಕೆಯ ಮುಹೂರ್ತದಲ್ಲಿ ಒಂದು ರಂಮನ ಪರವನ್ನು ತಂದು ಪ್ರತಿಸ್ಥಿಸುವಾದಿ,— ಆ ದಿನನೇ ಅವಸ್ಥೆಗೂ ಒಂದು ಹೆಣ್ಣು ತಂದು ಮಮವೆ ಮಾಡಿ, ಉರವನರೀಲ್ಲ ಸಂಭ್ರಮಾದುವ ರೂಪ ಅಂಡಗಳನ್ನು ವಾಡಿ, ತಂದು ತೇಗಿದರು. ಹತ್ತು ಜನ ಸೇರಿ ಕಟ್ಟಿಸುವ ಮಂಬಿರ. ಹತ್ತು ಜನ ಸಾಕಿದ ಹುಡುಗ ! ಒಬ್ಬರನ್ನೊಬ್ಬರು ತ್ವರಿತ ವಾಡುವಂತಿರಲ್ಲ. ಎಲ್ಲವೂ ಪಿಚ ಕ್ರೈಸ್ತಯಾಗಿಯೇ ನಡೆಯಿತು.

ಅವನು ದೇವರನ್ನು ಪ್ರಾಜೇಮಾಡ ಪ್ರದ,, ಮಂದಿರದ ವೇಲ್ಪುಚಾರಣೆಯನ್ನು ನೋಡಿಕೊಳ್ಳಬುದು, ಹುಡುಗಿಗೆ ಸುಗೀತ ಹೇಳಿಕೊಡುವುದು— ಅವನಿಗೆ ಕೊಡುವ ಸಂಬಂಧ ಚೊತೆಗೆ, ಮಂದಿರವಲ್ಲಿ ಹುಟ್ಟಿಸಬಾಗುವ ವರವರಾನವನ್ನೆಲ್ಲಾ ಅವನೇ ತೆಗೆದುಕೊಳು ಪ್ರಾರ್ಥಿಸಿ. ಹಿಂದುಗಳೆ ಮನೆಮಲ್ಲಿ ನಾನ ಎಂದು ಏಷಾರ್ಥಾಯಿತು.

ಗುಮುಹೂರ್ತದಲ್ಲಿ ಅವನನ್ನು ದೇವರಿಗೂ, ದೇವರನ್ನು ಅವನಿಗೂ ಒಪ್ಪಿಸಿ, ಜನರು ಸಂತೋಷವಾಗಿ ತಂತಮ್ಯಮನಸೆಗಳಿಗೆ ತೆರಳಿದರು.

* * * * *

ಮಂದಿರವು ದಿನವಿನಕ್ಕೆ ಅಭಿವೃದ್ಧಿಯಾಯಿತು. ಜನರ ಆಸೇಕ್ಕೆಯು ಸೇರೆರಿತು. ದೋಷವರಿಗೆ ಭಜನೆ,— ಮುಹುರಿಗೆ ಉಪನಾಯಿಸ,— ಹೆಂಗ ರೂಗಿ ಪುರಾಣ,— ಎಲ್ಲವೂ ಕ್ರಮವಾಗಿ ಶಡಿಯುತ್ತಿತ್ತು. ಅವನಿಗೆ ಎಲ್ಲರಂತೆ ಸುಸಾಂಖ್ಯಾದ. ಅವನಿಗೆ ತನ್ನ ಹಿಂದಿನ ಬಂಜು ಕನಸಿಸುತ್ತೆ ತೋರುತ್ತಿತ್ತು. ಮಂದಿರದ ಅಭಿವೃದ್ಧಿಯಾದೇ ಅವನ ಧ್ಯೇಯವಾಯಿತು: ಬೆಳಗೆ ಸಾಮಂ

ಕಾಲ ಹೊಳಿಗೆ ಹೊಗುವವರು,— ಬೀದಿಯಲ್ಲಿ ತಿರುಗುವವರು,— ಮಂದಿರ ದಿಂದ ತಂಬಾರಿಯೊಡನೆ ಹೊರಡುತ್ತಿದ್ದ ದೇವಗಾನಂದಿದ ಮುಗ್ಧರಾಗಿ ನಿಲ್ಲುತ್ತಿದ್ದರು. ತಾವು ನೂಡಿದ ಕೆಲಸವು ಸಾಫ್ರಕವಾಯಿತೆಂದು ಹರುವ ಚಿತ್ತರಾಗಿ ದೇವರಿಗೆ ಕೈ ಮುಗಿಯುತ್ತಿದ್ದರು. ಮಕ್ಕಳ ಸದಗರವಂತೂ ಹೇಳಿತೀರದು. ಯಾವಾಗಲೂ ಮಂದಿರವಾಯಿತು, ಅವರಾಯಿತು. ಅವನು ತಂಬಾರಿ ನೀಟಿಪ್ಪತ್ತಿ ತಲ್ಲಿನನಾಗಿ ಹಾಡುತ್ತಿರುವುದು;—ಮಕ್ಕಳು ಸುತ್ತಲೂ ಕುಳಿತು ಕೈ ತಟ್ಟಿತ್ತ, ಹಾಡು ಮುಗಿದ ಕೂಡಲೇ,— ‘ರಘುವತಿರಾಘವರಾಜಾರಾಮ, ಪತಿತ ವಾವನ ಸೀತಾರಾಮ,’ ಎಂದು ಕೊಗುವುದು. ಆ ಕೂಗು ಡೊರಸೂಸಿತ್ತಮನಸೆಯನ್ನು ಮುಟ್ಟೆ ತಾಯಿಯರು ಕುಳತಲ್ಲೀ ಪುಲಿತತರಾಗುತ್ತಿದ್ದರು.

ಹೀಗೆ ಎಲ್ಲವೂ ಶಾಂತವಾಗಿ ನಡೆಯುತ್ತಿರುವಾಗ ಇದ್ದುಕ್ಕಿದ್ದಂತೆ ಬರಿಸಿದಿಲ್ಲಿನಾತೆ ಸುದ್ದಿಯೋಂದು ಹರಣಿ ಜರ್ವರ ಹಂಸಸ್ವ ಕಲಕಿದಂತಾಯಿತು. ಯಾರೂ ಅದನ್ನು ನಂಬಿಲ್ಲ. ನಂಬಬಿದ್ದರೂ ಎಲ್ಲರ ಬಾಯಿಲ್ಲಾ ಅದೇ ಮಾತು. ಅವನಿಗಾಗಿ ಕಷ್ಟಕಟ್ಟು, ಅವನ ಉಫಿನ್ವಾದಿಯನ್ನು ಸೋಡಿಹೆಮ್ಮೆ ಪಡುತ್ತಿದ್ದವರ ಹೂಸಗಳು ಬಾಡಿದುವು. ಅವರ ಅದರ್ಥದ ಕಲಶವು ಕಳಚಿ ಬಿತ್ತು. ಎಲ್ಲರೂ ತಮ್ಮ ಮನೆಯಲ್ಲಿ ಏನೋ ಆಗಬಾರದು ಆದಂತೆ ನೀಡಿದುಕೊಡುತ್ತಾರೆ. ನಾಶಿತ್ತ ಜನ ಸೇರಿದ ಕಡೆ ಆ ಮಾತು ಅಡದೆ ಇರುವುದಕ್ಕಾಗುತ್ತಿರೆಲ್ಲ.

ಜನರು ಗಂಡಸಿನ ತಪ್ಪೆನ್ನು ಸಂಭೂದೀವಾಗಿ, ಅಪ್ಪಾಗಿ ಗಣಿಸುವುದಿಲ್ಲ. ಆದರೆ ಯಾರು ಮಂದಿರದಲ್ಲಿ ನೆಲಿಸಿ ಹೆಚ್ಚಿನ ದೇವಸುಂದರಲೂ ಹೇಳುಗಿ ಜನರಿಗೆ ಪ್ರಿಯನಾಗಿದ್ದನ್ನೇ, ಯಾರ ಸಲುವಾಗಿ ಅಪ್ಪು ಜನರು ಮಂದಿರದಲ್ಲಿ ಸೇರಿತಮ್ಮೆ ಪ್ರತಿಯೊಂದು ರೋಚೆಯನ್ನು ಸ್ತಂಭಿಸುತ್ತಿದ್ದರೇಂದೇ ಅವನಲ್ಲಿ ಅದು ಅಪ್ಪೆಮ್ಮೆ ಅವರಾಧವಾಗಿ ತೇಣುತ್ತಿದೆ. ಅದನ್ನು ಹರಿಮಾಹುವುದು ಸಾಧ್ಯವಾಗಿಲ್ಲ. ಪತಿತನೇಂದು ಉಂಟಿಲಾಗು ಸಾರುತ್ತಿರುವವರಿಗೆ ಮನುತೆಯನ್ನು ಸ್ತಾಪಿಸಿದೆಯೇ!

ಜನರ ಸಿಟ್ಟು ಅವನನ್ನು ಬಿಟ್ಟು ಅವನ ಅವನತಿಗೆ ಕಾರಣಾದ ಮಾರ್ಪಾವಿನಿಯ ಕಡೆ ತಿರುಗತು. ಅವಳಾರು....? ಅದ್ವಾರೋ? ಯಾರಿಗೂ

ಗೊತ್ತಿಲ್ಲ. ಎಲ್ಲರೂ ಹುಡುಕುವವರೇ? ಮುದುಕಿಯರು ಅವಳ ತಲೆಯ ಮೇಲೆ ಬೂದಿಯನ್ನು ಸುರಿಯಲು ಸಿದ್ಧನಾಡಿಕೊಂಡರು. ಸ್ವಲ್ಪ ಲಕ್ಷಣ ವಾಗಿರುವ ಹುಡುಗಿರುವೆನ್ನೆಲ್ಲ ಸಂಶಯದ್ವಿಷಯಂದ ನೋಡಿದರು. ಆದರೆ ಬೂದಿ ಸುರಿಸಿಕೊಳ್ಳುವ ಭಾಗ್ಯ ಯಾರ ವಾಲಿಗೂ ಬರಲಿಲ್ಲ!

ಹಿರಿಯರು ಅವನಿಗ ನಯಭಯದಲ್ಲಿ ಬುದ್ಧಿ ಹೇಳಬರು. ಗೇತ ಯರು ಗೇಲಿ ಮಾಡಿದರು. ಹೆಗಳೆಯರು ತಿರಸ್ಯಾರದಿಂದ ನೋಡಿದರು. ಯಾವುದೂ ಅವನ ಮನಸ್ಸಿಗೆ ಹತ್ತಲಿಳಿ. ಅವನು ಅವರೆದುಗೆ ನಕ್ಕೆ! ಮರೆಯಲ್ಲಿ ಅತ್ತೆ-ಫ್ಲೈ!

ಜನ, ‘ಅವನನ್ನು ದೂರ ಮಾಡಬೇಕು; ಆ ಮಂದಿರಕ್ಕೆ ಇನ್ನು ಕಾಲೆದ ಬಾರದು’ ಎಂದುಕೊಳ್ಳುತ್ತಿದ್ದರು. ಆ ನಿಶ್ಚಯ ಸಾಯಂಕಾಲದವರೆಗೇ! ಕತ್ತಲಾಗುತ್ತಲೂ ಮಂದಿರದಲ್ಲಿ ದಿವಗಳನ್ನು ದೆಟ್ಟಿ, ಜಾಗಟಿ ಬಡಿದು, ಅವನ ಕೊರಳೆನಿಂದ ಹಾಡಿನ ಅಲೆಯೊಮ್ಮೆ ತೇಲುತ್ತಾ ಬರುವುದೇ ತಡ; ಆ ಮಥುರ ಗಾನಕ್ಕೆ ಮರುಳಾಗದವರೇ ಇರುತ್ತಿರಲಿಲ್ಲ. ಎಲ್ಲರ ಸಿಟ್ಟಿಷ್ಟು, ಅವನನ್ನು ದೂರಮಾಡಬೇಕೆಂಬ ನಿಶ್ಚಯವೂ ಮಾಯವಾಗುತ್ತಿತ್ತು ಜನರು ತಂಡತಂಡವಾಗಿ ಮಂದಿರಕ್ಕೆ ಬಂದು ಸೇರುತ್ತಿದ್ದರು. ಅವರಿಗೆ ಈಚಿನ ದಿನಗಳಲ್ಲಿ ಅದೊಮ್ಮೆ ಅಭ್ಯಾಸವಾಗಿ ಹೋಗಿತ್ತು. ಲದನ್ನು ತಪ್ಪಿಸುವುದು ಬಹಳ ಕಷ್ಟ! ಅಂತಹ ದುರ್ಬಲ ಸಮಯದಲ್ಲಿ, ನಾವು ಹೋಗುವದು ದೇವರಿಗಾಗಿ ಅವನ ನಾನುಸಂಕೀರ್ತನೆಯನ್ನು ಕೇಳುವುದ ಕಾಗೆ ತಾನೇ? ಅವನಿಗಾಗೇನಿಲ್ಲವಲ್ಲ! ಅವನು ಎಂಧವನಾದರೆ ನಮ ಗೇನು? ಏಬ ತರ್ಕವು ಅವರ ನೆರವಿಗೆ ಬರುತ್ತಿತ್ತು.

ಮಂದಿರಕ್ಕೆ ಜನರು ವೊದಲಿನಂತೆ ಬರುತ್ತಿದ್ದರೂ, ಅವರು ತನ್ನಿಂದ ದೂರವಾಗುತ್ತಿದ್ದರೆ ಎಂಬುದು ಅವನಿಗೆ ತಿಳಿಯದಿರಲಿಲ್ಲ. ಹೆಣ್ಣುಮಕ್ಕಳು ಬರುವುದು ಕಡಿಮೆಯಾಯಿತು; ಬಾದರೂ ಭಜನೆಯ ಕಾಲದಲ್ಲಿ ಒಟ್ಟಿಗೆ ಬರುವುದು, ಗುಂಪಾಗಿ ಹೋರಟು ಹೋಗುವುದು. ಬಿಂದಿಯಲ್ಲಿ ಚಂಡರೆ ಯಾರೂ ವೊದಲಿನಂತೆ ಶಿಶ್ವಾಸವಾಗಿ ಮಾತಾಡುತ್ತಿರಲಿಲ್ಲ. ಮನೆಗಳಿಗೆ ಕರೆಯುವುದೂ ಕಡಮೆಯಾಯಿತು.

ఆవను అదిల్లానన్నా తాళ్ళీయింద గమనిసుత్తిద్ద. మనస్సిగే వ్యఘే యాదరణ ఆదక్కే పేశ్చ్చ అవకాశ కొప్పుత్తి రల్చిల్ల. అవనిగే జసర దుషటతి గొత్తు. ఎల్లియవరిగి తన్న కంతదల్లి మాధుర్యవిరుపుహీఏ, అల్లియవరిగూ ఆవమ తమ్ముస్నేహిత బిడలారిందు సమాధాన తందుకోళ్ళుత్తిద్ద.

* * * * *

మారుదనగళిన ఖారినల్లి గద్ద లభే గద్దల. సాపుకారర మనేయల్లి మగన మదునే. ఆ దిన ఖారు సూతపణణ. మావ్యత్తు పణగళింద ఆ ఖారు అష్ట్యే భూరి లయిపస్నే కండద్విల్లపేదు మాతా దికోజ్ఞత్తి ద్వారు ఎల్లు జ్ఞతియవరిగూ ఖాట. ఎల్లీల్లియూ సంబ్రమ. బిదియల్లి జూత్తైయ దిన చోసువంత జనరు దోస ఒట్టిగళన్న ఉట్టు స్వేచ్ఛత్తి దేరు. ఎల్లర మనేయ భాగాలిగూ బీగ. అదీల్లి వన్నా నోడుక్క భీమ నిదానవాగి నాచిమ బరుత్తిద్దను. మను వేయ మనేగి దోగబేకాదరి భజనేయ మందింప ముందేయే హోగ బీచు. భీమ హత్తిర ఒడ. ఒళగి హాఁడుత్తి దుపుదు కేళిసితు. ఖారెల్ల దోసరూ ఇన్నేకి హోగలిల్ల. ఎల్లి ఏనుచరూ ముందాఖాగి లీంతు ఓడాడనవను, ఇస్ట్పు చోత్తు సచో ఇన్నా భజనేయల్లీ ఇదా నల్ల! ఆఫవా కరిట్లప్పోఇ? ఇరలారదు--, గూరు దూరు మాడి చరూ నాపుకారదు.....అవనస్నే మనేయ మగనంతి కండుకేఱుడిన్న వరు భీ—ఎందిగూ ఇరలారదు.....అవమా కేళింణ ఎందు కేఱండు ఒళగి హోచ.

ముందే రామన పర. ఆగ తానే ప్రాచియాగినే. మల్లిగే హాపు రాతీరాతియాగి దేవన వాదద బళి సురిదినే. నాల్లు కడియల్లియూ దీపవు ఖరియుత్తిదే. ధూపద హోగియింద మంవిరనేల్లు ఫోమ ఫోనిసుత్తిదే. దేవరెమరిగి తంబూరియన్న మిట్టుత్త ఆవను హాఁడుత్తి దానే! “ ఆపరాధి.....నానల్ల.....అపరాధ.....ననగిల్ల..... కపట నాటిక.....సూత్రధారి సీనే.....” ఎందు తన్న మనవియన్న

ದೇವರಿಗೆ ಒಪ್ಪಿಸುತ್ತಿದ್ದಾನೆ. ಅರೆಮುಚ್ಚಿದ ಕಣ್ಣಗಳಿಂದ ನೀರು ಧಾರಾ ಕಾರವಾಗಿ ಹರಿಯುತ್ತಿದೆ! ಮಂದಿರವೆಲ್ಲವೂ ನಾದಮಯವಾಗಿದೆ. ಚೆತ್ತಿದಲ್ಲಿ ದೇವ ನಗುತ್ತಿದ್ದಾನೆ; ನಗುತ್ತ ಇವನ ವೊರಿಯನ್ನು ಆಲೈಸುತ್ತಿರುವಂತೆ ಕಾಣುತ್ತಿದೆ.

ಭೀಮ ಸಿಂಠು ನೋಡಿದ. ಅವನು ಈ ಕಡೆ ತಿರುಗಲಿಲ್ಲ. ತಲ್ಲಿನನಾಗಿ ಹಾಡುತ್ತಿದ್ದ ಅವನು ನೋಡುವುದಕ್ಕೆ ಅದವಾದ ಮನುಷ್ಯನೇನಲ್ಲ. ಕಪ್ಪುಗೆ ದಷ್ಟನಾಗಿದ್ದ. ಅವನನ್ನು ನೋಡುತ್ತ ಭೀಮ ಮನಸ್ಸಿನಲ್ಲಿ, ಕೆರ್ಕಿಗಲೇಗೆ ಅಮರ ಕಂಠವನ್ನಿತ್ತಂತೆ ಈ ಮನುಷ್ಯನಿಗೆ ಎತನ ಕಂಠವನ್ನೂ, ಪ್ರೇಮ ವನ್ನೂ ತುಂಬಿದ್ದೀ ದೇವಾ.....! ನೀನು ಕೊಟ್ಟಿರುವುದನ್ನು ಸರಿಯಾಗಿ ವೆನ್ನಲು ನಾವೆಷ್ಟಿರವರು.....? ಎಂದುಕೊಂಡ. ಸ್ವಲ್ಪ ಹೊತ್ತಾ ರಂತು ಹಾಡುವುದು ನಿಂತಿತು. ಅವನು ಮಾತ್ರ ಹಾಗೇ ಕುಳಿತ್ತಿದ್ದ. ಪೂನವಾಗಿ ಕಣ್ಣಿನಿಂದ ನೀರು ಹರಿಯುತ್ತಿತ್ತು. ಭೀಮ ಒಂದು ಕ್ಷಣ ತದೆಹು,— “ಮುರಲೀ” ಎಂದ.

ಅವನು ಕಣ್ಣತೆರಿದು ನೋಡಿ,— “ಕುಳಿತುಕೋ. ಒಂದು ಎನ್ನು ಹೊತ್ತಾಯಿತು? ಇದೆನು ಇಪ್ಪು ಹೊತ್ತಿನಲ್ಲಿ ಬಂದಿ? ಉಂಟಕ್ಕೆ ಹೋಗಲಿಲ್ಲವೇ? ಉರಿಲ್ಲ ಮುಗುಚಿದೆಯಲ್ಲ!” ಎಂದನು

“ನಿನೇಕೆ ಹೋಗಲಿಲ್ಲ?” ಭೀಮ ಕೇಳಿದ.

“ನಾನೇಕೆ ಹೋಗಲಿಲ್ಲ? ನಿನಗೆ ಗೊತ್ತಿದೆ; ಈಗ ನಾನು ಯಾರಿಗೂ ಚೇಡ. ಈಗೇಕೆ ಆ ಮಾತು? ನೀನು ಹೋಗು ಉಂಟಕ್ಕೆ ಹೊತ್ತಾಯಿತು.”

“ನಾನು ಉಂಟಕ್ಕೆ ಹೋಗುವುದಕ್ಕೆ ಬರಲಿಲ್ಲ. ನಿನ್ನನ್ನು ನಮ್ಮನೇಗೆ ಉಂಟಕ್ಕೆ ಕರಿಯುವುದಕ್ಕೆ ಬಂದಿ.”

ಮುರಲಿ ನಗುತ್ತ ಕೇಳಿದ,— “ಏನು ಭೀಮ, ಈ ದಿನ ನಿಮ್ಮನೇ ಯಲ್ಲಿ?”

“ಮಗುವಿನ ಹುಟ್ಟಿದ ಹಬ್ಬ. ನಡೆ ಹೋಗೋಣ.”

“ಇನ್ನೂ ಮಂಗಳಾರತಿಯಾಗಿಲ್ಲ. ನೀನು ಹೊರಡು. ನಾನು ಅಧರಗಂಟಿಯೋಳಗಾಗಿ ಬರುತ್ತೇನೇ.”

భీమ హోరటి. అవను మనేగి మోగువ హోత్తిగి అవన చండతి చేసాన సిరే ఉట్టుకొలుడు, ఉటచ్చై హోరడలు సింఘవాగి బాగిలిగి బిగి కాకుత్తిద్ద లు. ముడుగరిల్లు బిదియుల్లి సి ప్పెరు. భీమ రాశచ్ఛ బాగిలన్ను తెగిసి ఒళగి మోదవనే హెండతియన్న కరిము, “ అడిగి వాడు ” ఎదు హేళిద.

ఉటచ్చై మోగుత్తే నేందు వంచి దూద్దుకొలుడు మనేయిద చేయరటవను ఒందు గళిగియుల్లీ ఏకావశి ఓంచ్చై ఒందు ఆడిగి వాడిదరి ఏనథ? ఆవళగి ఆక్కెర్చువాయితు. “ ఏచు? ” ఎంచు కేళిదళు.

“ ఏ..... ఈ? మురలియన్న ఉటచ్చై కరిదిదేనే. ముఖరు జనక్క, అడిగియాగబేకు. బేగ హోరడు హోత్తాయితు; హట్టద అడిగి యాగబేకు ఏను సంవాను బేకోఇ యేళు, తందుకొడుత్తేనే.”

ఆవళగి ఆతాభుగవాయితు. జోతిగి నిట్టు ఒందితు. బేళగి నింద ఎహోర్మి ఉత్సాహవాగి ఎల్లవన్ను సిద మాడికొలుడు జోరమువ చూతినల్లి ప్రేగి వాడిదరి యేగే? భీమన్న చూడత అవనిగి ఏనిలి కథిమేయాడవళల్ల. బేరి సమయాగిద్దరె, ‘ నస్సన్ను కేళజి సిన్ను, స్నేహితన్ను మనిగే ఉటచ్చై కరియలు యేళచ్ఛవచు యారు? బేచు దరె సినే అడిగి వాడికొలుడు ఉటపాడి ’ ఎందు హేళుమతవ అసామియే పారి! ఆదరె ఈ హోత్తినల్లి అవన ముఖ్యవపన్న నోటి ఎదురు వాతాడువ ధైయ? అవళగి బరల్లు— “ ముడుగరస్సుచరమా చళిస్తేనే. తుంబా ఆశియిద బిదియుల్లీ ఇంతిపే, ” ఎంచు.

“ కిలుపుసు; ఆదరె చిక్కవను వాత్తు ఇన్నే ఇరలి. మురలగి అవన రుట్టిద చెబ్బిపేందు హేళిదేనే. ఇన్ను అథ గంచియాళగాగి అవను బరబముదు. అందమ్మ జాగ్రత్తిమాడు, ” ఎందు హేళి భీము హోరగి హోద.

ఆవరె మురలి అష్టు హోత్తు వాడల్లు. ఆ దిన మనస్సు క్షమాధానవాగిరల్లిపాగి మంగళారతియాద ఈండలే మూరటిపు ఎంద.

ಭೀಮನ ಮನೆ ಬಾಗಿಲಿನಲ್ಲಿ ಚಿಕ್ಕ ಹುಡುಗ ಕೂಡಿದ್ದು. ಮುರಲಿ—, “ನಿಂದ್ಲೋ
ಅಪ್ಪು? ” ಎಂದು ಕೇಳಿದ.

“ಹೊರಗೆ ಹೋಗಿದಾನೆ, ” ಎಂದು ಹುಡುಗ ಹೇಳಿದ.

ಮುರಲಿ ಒಳಗೆ ಹೋದ. ಮನೆಯಲ್ಲಾ ಹೊಗೆಯಿಂದ ತುಂಬಿತ್ತು.
ಭೀಮನ ಹೆಡತಿ ಒಟ್ಟಿಗೆ ಮೂರು ಸಾಲ್ಪು ಬಲಿಗಳನ್ನು ವಚ್ಚಿಸಿ ಲಾರ
ಮೇಲೇ ಪಾತ್ರೆ ಇಟ್ಟು, ತರಕಾರಿ ಹಚ್ಚುತ್ತಿದ್ದ ಅಳು. ಹೊಗೆಯಿಂದ ಈ ಅಥವಾ
ಉಣಿಕ್ಕೆ ಹೋಗಲು ಆಗಲಿಲ್ಲವೆಂಬ ಅನೆಮಾಧಾನದಿಂದಬಂತೋ, ಕೆಂಡ್ಲೆ ಲಾಲ್
ಕೆಂಡಾಗಿ ಸ್ಥಿರಾಡುತ್ತಿತ್ತು. ಮುರಲಿ ಬಾಗಿಲ ಬಳಿ ನಿಂತುಕೊಂಡ.

“ಭೀಮ ” ಎಂದು ಕೊಗಿದ.

ಭೀಮನ ಹೆಡತಿ ನಡುಮನೆಯಲ್ಲಿ ಚಾಪೆ ಯಾಸಿ— “ಕುಂತು
ಕೊಳ್ಳ; ಎತ್ತೊಲ್ಲೋ ಮೊರಗೆ ಹೋಗಿದಾರೆ. ಈಗಲೇ ಬರಬಾಯಿದು ” ಎಂದು ಹೇಳಿ
ಒಳಗೆ ಹೋದಳು. ಅಪ್ಪು ಹೊತ್ತಿಗೆ ಭೀಮ ಸಾಮಾನಿನ ಗಂಟನ್ನು ಹೊತ್ತು
ಕೊಂಡು ಒಳಗೆ ಬಂದ. ಆಗಲೇ ಬಂದು ಕುಳಿತಿದ್ದ ಮುರಲಿಯನ್ನು ನೋಡಿ
ಅವನ ಮುಖ ಪೆಚ್ಚಿಯಿತು. ಮುರಲಿಯಾ ತಲೆಯಿತ್ತಿ ಅವನನ್ನು ನೋಡಿ
ಓಡಿಬಂದು ಭೀಮನನ್ನು ಬಲವಾಗಿ ಅಪ್ಪಿದ. ಭೀಮನಿಗೆ ಆ ಹಿಡಿತದಿಂದ
ಬಡಿಸಿಕೊಳ್ಳುವುದು ಕಷ್ಟವಾಯಿತು.

ಉರಿನವರು ದೂರ ಮಾಡಿದ ನ್ಯಾಧ ಅವನನ್ನು ಜಗ್ಗಿಸಲ್ಪಿ. ಆದರೆ
ಈ ಮಿಶ್ರನು ತೋರಿದ ಸ್ನೇಹಕ್ಕೆ ಕರಗಿ ಹೋದ. ಹೃದಯದಿಂದ ಮಮ
ಇಯ ಜಿಲುಮೆಯು ಉಕ್ಕೆ ಹರಿದು—ಭೀಮನ ಬಟ್ಟಿ ಅದರಿದ ತೊಯ್ದು
ಹೋಯಿತು. ಮುರಲಿ ಅಂದು ನಿಜವಾಗಿ ತನ್ನ ಸ್ಥಿತಿಯನ್ನು ಅರಿತು
ಕೊಂಡ.

* * * * *

“ಭೀಮ ನನ್ನದೊಂದು ಪ್ರಾರ್ಥನೆ”

“ನನು ಹೇಳು? ”

“ನಾನು ಹೊರಟು ಹೋಗುತ್ತೇನೆ. ಎಲ್ಲಿಗೆ ಎಂದು ಮಾತ್ರ ಕೇಳ
ಬೇಡ. ನಾನು ಈ ಮೇರೆಹ ಮಮತೆಗಳ ಸಿಕ್ಕಿನಲ್ಲಿ ಇರಲಾರೆ. ಎಲ್ಲರ
ದೂಡಣೆಯನ್ನು ಸಹಿಸಬಲ್ಲೆ. ಆದರೆ ನಿನ್ನ ಈ ನಿಶ್ಚಯ ಪ್ರೇಮವು

శస్తు ఎద్దయన్న ఇతియుత్తిదే. ఆష్టు యోగ్యతే ననగిల్ల. అదన్నో
సంచారములు చోయిక్కేని.”

“ అదన్నోళం బేరి దారి ఇల్లవే మురలి? ”

“ ఇల్ల, భీను! ఇష్టు జనర విశ్వాసచ తవలంబనద మేలీ
సుతిరువ బాళు,బాళ్లు. నన్న కాలమేలీ సితు మనుష్యసంగట
చేస్తున్నార్థించే అదు ఇల్లిరువవరిగూ సాధ్యవిల్ల..... ఇల్లియు
ఏరించుతు నగ్నస్తు ముందచ్చే తందరు: ఖజ! నాను అదన్నో మరయు
ప్రవిల్ల ఆదరె సన్నదొదు ఏనూ ఉధసించాళుబారదే? అదరించా
నుడ్లల్ల సంభచే ఇష్టురువ మత్తొబ్బర విచారపన్నో జ్యేలిగేళియుప్పుదు
యాచ సాము! వషాంతరగళంద సస్త స్పృభావవనస్తు తిళిదిద్దరూ,
గాళియు సుచిద్దిగే కమిగొట్టు నన్నస్తు మార్ మాదుక్కిద్దరే. నాను
అదకొన్న చెపరుప్రదిల్ల; ఆదరె ఆపరు ఇల్లించే బదుపువిల్ల. అన్నోషకౌ
ఇన్నో ముంచచ్చే చోయియుదు. నుస్తాద మాత్రాబ్బరిగే తేందరే
యాగుచ సంభవిదే. జూవ రీతియల్ల సంఘిదరూ నాను ఈ
ఛంగ రస్తు దిశాపుదే సరియాగి కంటుత్తాడే. ఆదరె చోయివ మాదలు
సినగే ఓంచ మాతు తిళిసిదరె ఒళ్ళియు..... ...” “భీను; జనర
మాతస్తు సంబునేచూ ? ”

“ హోగలి బిడు మురలి! సినగే వుధేయాగువంతిచ్చరీ “
మాతు బేడ. అదు సిన్న స్పూత వించార. అదన్నో చచ్చిసలు
నానుగేను అధికార? ”

“ అల్ల. సన్న స్పూత విచారవే ఆగిద్దరై ఇష్టు తేందరయీ
ఇరల్లు; అదరల్లి హంసుముడుగియొబ్బిల మానాపమానగళూ
సేరివే. ఆదరే సన్నల్ల హేళిదరె భయపుల్ల..... నాను ఇల్లిగే
బందమేలే సన్న విచార ఇవరిగే గొత్తు. ఆదచ్చే మోదలు సన్న
బాళు హేగిత్తేంచు ఇనరు అరియరు.... నాను ఇల్లిగే బరువ స్తుల
మోదలు. నమ్మ తాయి తీరి హోగిద్దళు. అవళు బహిల ఖాయిలే

ಇದ್ದಾಗ ದಿಕ್ಕಿಲ್ಲದ ವಿಧವೆಯೇದು ಸೀಂಟೆರಿಲ್ಲದೂ ದೂರ ಪಾಡಿದಾಗ ಸೀರೆ ಯುರ್ಪನಲ್ಲಿ ಬಬ್ಬಿ ಹೆಗಸು.....ಮುಜಾತಾಯಿ ನಾಮಗೆ ಅಶ್ವಯಕ್ಷೇಪ್ಯ ಕಾರ್ಯದಿದಳು. ತನ್ನ ಬಡತನದಲ್ಲಿ ನಮ್ಮೆನ್ನು ಹೊರೆಹುಮು ಭಾವ ಲ್ಲಿ..... ಸ್ವಲ್ಪ ದಿನಸಗಳ ಕೆಳಗೆ ಅವಳಿಗೆ ನಾನು ಇಲ್ಲಿರುವ್ಯಾದು ಹೇಗೆನ್ನೇ ಶ್ಲಿಳಿಣಿಯಲ್ಲಿ ಮಗಳೊಡನೆ ನನ್ನನ್ನು ಸೋಡಲು ಒಂದಳು; ಅ ಹುದುಗಿಬ್ಬಾ ನಾನೂ ಅಣ್ಣು ತಂಗಿಯರುತೆ ಬಟ್ಟಿಗೆ ಆಡಿ ಒಂದು ರದೆ ಹುಲಗುತ್ತಿದ್ದೆಂಬೆಂದು ಈಗ ಅವಳು ಬಬ್ಬಿ ಹೊಡ್ಡಿ ಮನುಷ್ಯನ ಹೆಚ್ಚಿ. ಎರಡನೇ ಸೂರ್ಯಾಃ್ವಾ, ವಯಸ್ಸಾದ ಗಂಡ! ಜಾಗೆಲ್ಲಾ ಅವಳನ್ನು ಹೂರ್ನ ಕಂಸು ನೃವಿಷ್ಟ. ಅವಳಾಗಿ ಗೊತ್ತಾಗಿದೆ ಒಂದಿದ್ದರು. ನೋಡಿದರೆ ಹುದುಗಿಗೆ ಸಂಸಾರವಲ್ಲಿ ಸುಮ ವಿರುವಂತೆಲ್ಲ. ಇಲ್ಲಿಗೆ ಒಂದ ದಿನ ಮಂದಿರವನ್ನು ದೇವರಪ್ಪೆನ್ನು ಸ್ಥಾಪಿ ಅವಳಿಗಾವ ಸಂತೋಷ ಹೇಳತ್ತಿರೆದು. ಮನದಳ್ಳೂ ಮನೆಯ್ಯಾದ್ಯಾ ಶಾತಿಪ್ಪು ಸಕ್ಕುದೆ ಅದನ್ನು ಹೊರಗೆ ದೇವರ ಸಸ್ನೇಧಿಯಲ್ಲಿ ತರಬಲು ಸ್ವರೂಪಕ್ಕೆ ಪಡುತ್ತಿರುವ ಮುಗ್ಧಬಾಲೆ ಅವಳಿ! ಅಷಕಾಕ ಸ್ಕಿಂಡಾಗ ಇತರಿಗೆ ತಿಳಿಯು ಹಂತೆ ಒಂದು ಪೂರ್ಜ ಭಜನೆಗಳನ್ನು ನಡೆಸಿ ಹೊಗುತ್ತಾಗಿ. ಅದರಂದ ಅವಳಿಗಾಗುವ ಸಮಾಧಾನವನ್ನು ಸೋಡಿದರೇ ನನಗೆ ಅನ್ನರ್ಪವಾಗುತ್ತಿದೆ.

ಜನರಿಗೆ ಮಂದಿರಕ್ಕೆ ತಮಗೆ ತಿಳಿಯದಂತೆ ಯಾರೂ ಆಗಾಗ್ಗೆ ಏರುವರೆಂದು ಅನುಮಾನ ಒಂದಿದೆ. ಆದರೆ ಸ್ಕೂಟಿಕ ವಿಚಾರ ತಿಳಿಯನು. ತಿಳಿಯಲು ಪ್ರಯತ್ನಪಟ್ಟೆ ಅದು ಸಾಧ್ಯವಾಗಿದೆಲು ಈ ರೀತಿ ನನ್ನ ಡಾಕರಿಗೆ ಕಲಂಕ ಹಚ್ಚುವ ಸುದ್ದಿಯನ್ನು ಹರಡಿದಾರಿ.....ನಾನು ಅವಳಿ ವಿಚಾರ ಯಾರಿಗೂ ಹೇಳುವಂತೆಲ್ಲ. ಅವಳಿನ್ನೂ ಒರಬೇಡವೇದು ಹೇಳಿ ಉಂಟೆ; ಈ ಸ್ಕೂಟಿಯಲ್ಲಿ ಇಲ್ಲಿಂದ ಹೊರದುವದೀಂದೇ ಉಂದಿರುವ ದಾರಿ ಉದರೆ....ಅಡರೆ ಭಿಮ....ಕೆಲವು ದಿನಸ ಮಟ್ಟಿಗೆ....ನಾನು ಒಂದು ಕಡೆ ನೀತು ಅವರನ್ನು ಕರೆಸಿಕೊಳ್ಳುವ ವರಿಗೆ....ಮನೆಯು ಕಡೆ ಸ್ವಲ್ಪ ನಿಜಾರಿಸಿ ಹೊಳ್ಳುತ್ತಿರುವೆಯಾ?"

ಭಿಮನಿಗೆ ಪೂರು ಹೊರಡಲಿಲ್ಲ. ತಲೆ ಅಲ್ಲಾಡಿಸಿ ಸಮೃತಿಯನ್ನು ಸೂರ್ಯನಿಡಿ.

హేత్తు ఇఖయుత్తిత్తు. జనరేల్లరూ హోబ్బి బిరియువంతే ఖాట వొడికేండు లల్లి హోడెయుత్తు మనిగళగే పందిరుగుతీద్దరు. యాన గానవు తన్న ఆద్భుత కచ్చియింద ఉరేల్లవస్త్రు పొరుళు పూడిత్తో, అదర తరంగపు నదియ చెంచియింద కేళిసితు. జనరు మనెయ దిక్కెన్ను బిట్టు ఆ కడి ఓకిదరు.

క్షైయుల్లి తెబురియిల్ల; రాథవిల్ల; పురలి ఆ ఖారిగే బాద దిన దేగే యాచుతీద్దనో కాసే క్షై తప్పికేండు నదియ కెలకు రవదోందిగే యాచుత్తు బండెయింద ఒండిగే యార నదియస్తు డారిపి తీద్దను. కత్తెలాచుత్తు బంద డాగి అపథ గ్రౌచియు కత్తెలేంగిప్పదల్లి ఉపగి హోయితు.

— — —

కడెయ దిన గ్ర. గా గా గా

స్వాయంకాలవాగిత్తు. ఆసుము మనేచు జబూరదల్లి ఒష్టు కుళతిద్దఁ. ముందుగడే మేజిన సేఱలే తేరెదివ పుస్తక, ఆదచ సేఱలే మోళకైయున్నారి, అంగేయుల్లి గల్లవన్నిట్టుకేండు కుళతిప్ప రితియన్ను నేడెదిదరి, ఆశఁలు ఓచుత్తుల్లిచెంచు, అన్నమనస్త లాగిద ళించు, సులభవాగి హేళియముదాగిత్తు. దారి తప్పిద వాగా-స్థునుతె అల్లి ఇల్లి అలేయుతీద్దచ్చప్పియు ఒండోందు సుల పుస్తకచ వేఱే విత్రమిసుత్తిత్తు.

“ నావు యావాగ పీగే ఆగున్నమ ? ” ఈ ప్రశ్నీయు సాంసుంకాలదివ లేఖిపిక్కనడ్డుసల తపఁ మనస్సిన ముందే ఇంది

ದ್ವಾರು ಆಗೆ ಪುನಃ ಸುಮು, ಅವಳಿರಿಯದಂತಿ ಒಂದು ನಿಶ್ಚಯಿಸಿರನ್ನು ಹಂಡಿಕು. ಕಂಗದಪ್ರ ಸರಸರನೆ ಶಬ್ದವಾದಿ ತನ್ನ ಸಹಾಯಿಭಾತಿಯನ್ನು ಸೂರ್ಯಿಸಿತು. ಈನುಮು ಎಷ್ಟೇತ್ತೆವಳಿಗೆ ಸುತ್ತಲೂ ನೀಡಿದಾಳು “ಎಷ್ಟು ದಿನ ಸಾಮ್ರಾಜ್ಯ ಬಾಲು ಐಗೆ, ಇರುವುದು? ಪ್ರಕೃತಿಯಾದು ನಿಷ್ಟಿ ಪ್ರಾಟ್ಯ ಕೆಲಸಕ್ಕಾಗಿ ಇವರ ಕ್ಕೆ ಕಾರಣಿಯೇಕು! ಆಗಲೇ ಅದು ಗುಟ್ಟ ಸಮಯ! ಈ ದಿನ ಹೋಗುವವತ್ತಿಲ್ಲ! ಇವತ್ತೀ ಶಾಸನವು ಏನ! ಉದ್ದಿಷ್ಟ ನಿರೀಕ್ಷಣೆ! ಪ್ರತಿ ಸಲವ್ರೂ ಪತ್ರಿಕೆಗಳಲ್ಲಿ ಇ ಚಿತ್ರದ ಕ್ರಾಸ್ತಾನ್ನು ಓದಿದಾಗಲೇಲ್ಲಾ ಅದು ಮೈಸೂರಿಗೆ ಒಂದಾಗೆ ನೀರ್ಮಾಡಲೇಬೇಕೆಂದು ಹಾರಾದಿ ಕೊಂಡಿದ್ದ ಸಂಕಲ್ಪ! ಎಲ್ಲಾ ಈ ದಿನ ವಸಾಯಿತು? ಹಾನು ಎಷ್ಟು ಸು ಅವೀರ ಮುಂದೆ ಅದನ್ನು ನೋಡಬೇಕೆಂಬ ಅರ್ಥಾಯನ್ನು ತಿಳಿಸಿಲ್ಲ? ಸುಂದರೀ ದಿನಗಳಿಂದ ಉರಳ್ಳಿಲ್ಲ ದಾಂತ್ಯಾ—ಕಂಟ್ಯಾ ರೇಖೆ ಗೋಡೆಗಳ ಮೇಲೆ, ಅದರ ಪ್ರಕಟಿಸೆಯೇ ಆದೆ, ಇಂದ್ರಾಂತರ, ಅವರಿಗೆ ಅವರೆ ನೇರೆ ಬಂದಿಳಿಸೇ! ಮಧುಃಸ್ಯ ಇಂದ್ರಾಂತರ, ಅವರಿಗೆ ಅವರೆ ನೇರೆ ಬಂದಿಳಿಸೇಕೊಂಡು, ತಿಂಡಿ ತಿನ್ನುವಾಗ ನುರ್ಬಿಸಿಸನ್ನು ಹೇಜಿಸ ಮೇರಿಟ್ಯಾದೆ, ಇಲ್ಲಿ ಒರನಿಕೆಯಾದು ಎಸಿದು ಬಿಡುವುದೆ? ಅವರೇಕೆ ನರ್ಮಾ, ಶಿಕರುವನ್ನು ಗಳಿಸುವುದಿಳಿ? ನಾವು ಮುಸರು ಹಾಸತ್ಯಾ ಅವರ ಇಟ್ಟಿಸ್ತು ರಿತು ಅದ ಪ್ರತಿ ಹಾಸತ್ಯಾ ಪ್ರತಿದ್ದು, ಪ್ರಾಟ್ಯ ಹೆಚ್ಚು ಇತಿಹಾಸಾವರಣೆ ತಾಪ್ತಿ ಸ್ವರಿಸುವುದ್ದಾ! ಅವರಾತ್ಯಾ ನಾಗರು ಆಗಿಯಾದೆಂದೂ ಪಕ ಗೂತ್ತಾ ಗುಪ್ತಿದಿಲ್ಲ! ಯಾದ್ದಿ, ನನ್ನ ಸುಮ ಸಂತೋಷಗಳಿಗೆ ಒಂದು ಶಾಸನ ಏರಿ ಇಲ್ಲ, ಈ ಎನ್ನೆಯಿಲ್ಲ, ಇ- ಇವಕ್ಕೆ ನಾನು ಕರ್ನಾಟಕದ ಮುಕ್ತಿ?

ತುಂಗಮ ಕರ್ನಾಟಕದ್ದು ಒಂದು ಪ್ರಯತ್ನಕಂಪಿಳು. ಅವಕ್ಕಿ, ಸಿನಿಮಾಕ್ಕೆ ಹೋಗಿಮುದಕ್ಕಿಂತ, ತನ್ನ ಅವೇಕ್ಕಿಗೆ ಮರ್ದಾದೆ ದೊರೆಗೂ ಲಿಲ್ಲವೆಂಬುದು ಹೆಚ್ಚು ಸ್ವರ್ವವನ್ನುಂಟಿವಾದಿತ್ತು. ಒಮ್ಮತ್ತಿದ್ದ ಜಾಗ್ರಿತ್ಯ ಕಾದಂಬರಿ ಮ ಸನ್ನಿಹೀಕರಿಸಿ. ತನ್ನದರೊಡನೆ ಹೋರಿಸಕೊಡು ಹೆಚ್ಚು ಉದ್ದಿಗ್ನಿಂಬಾಗುತ್ತಿದ್ದಳು.

“ನಮ್ಮ ಹೋಗಿದು ರಾಜು ತ ಸ್ತುತಿಯರಿಂದೆ ಸ್ವತಂತ್ರ ನಾಗಿಯೇಂ. ಇಲ್ಲದಿದ್ದರೆ....”

ಇದ್ದು ಕ್ಕಾದ್ದಂತೆ ಬಾಗಿಲಬಳಿ ಮೊಟ್ಟಾರು ಸೀತಂತಾಯಿತು. “ಕ್ಕಾಬಿಗೆ ದೋದ ಹೀಲೆ ಜ್ಞಾ ಪಿನಿಕೊಂಡು ಯಾರದಾದರೂ ಸ್ವೇಹಿತರೆ ಕಾರನಲ್ಲಿ ಎಂದಿರಬಹುದು! ಈಗ ತನ್ನ ಕಟ್ಟೀರನ್ನು ಉಂಡರೆ ಏನೆಂದುಕೊಂಡಾರು!” ಅರ್ಥಮು ಮುಂಚಿನಂತೆ ಸುಳಿದು ಹೋರಿಯಿತು. ಈಸುಮು ಡೀಗ ಕಾಸ್ಟ್ರೋ ರಿಂ ಕೊಂಡು ಓದುವವಳಂತೆ ಕುಳಿತುಕೊಂಡಳು ಗಂಡನೆದುರಿಗೆ ತಂಪು ಇದ ಕ್ಕಾಗಿ ಕಾದಿದೆಂತೆ ತೋರಿಸಿಕೊಳ್ಳುವುದನಿ? ಬಾಗಿಲನಲ್ಲಿ ಏಷ್ಟು ಕ್ಕಾ ಕ್ಕರೆ ಕ್ಕರೆ ಕ್ಕರೆ! ಬಾದವನು ಒಳಗೆ ಸರಲಿಲ್ಲ. ಹೆಂಡಗದೆ ಸಿಂಹುಕ್ಕರಾಗು ಕ್ಕೇಳವರು—“ಎಲ್ಲಿ, ಗುಜಪೂನರು?”

ಈಸುಮುನೆ ಹಾಟ ವೆಚ್ಚಾಯಿತು ತಿಪ್ಪಿಗಿ ನೋಡಿದಳು. ಒಂದನ ಅವಳೆ ಗುಡೆ ಅವ್ಯಾಸ್ಯೇರಿತ ಮುತ್ತು ದೂರದ ನೆಂಟಿನಾದ ವಾಸು!

ವಾಸು ಇಕ್ಕಿರೊಂದೆ. ಲವನು ಈಸುಮು ಆ ಹೀತಿ ಇದ್ದುದನ್ನು ಎಂಣೊ ನೋಡಿರಲಿಲ್ಲ. ಅವರೆ ಮೊದಲನೇ ಭೇಟಿಯು ಅವಸ್ಥಾ ಮನಸ್ಸಿನಿಂದ ಇನ್ನಾಗಿ ಮಾನಿಸಿರಲಿಲ್ಲ. ಆ ದಿನ ಹುತ್ತಿನೇ. ರಸ್ತೆಯ ಎರಡು ಸಕ್ಕಾದಳ್ಳೂ ಮನೆಗಳು ಬೆಳೆದಿಂಗಳಿಗೆ ವ್ಯೋಯಿಷ್ಟಿಡಿ ಮರೆನಿನಿಂದ ಸೀತ ಯಾಗೆ ಕಾಣುತ್ತಿತ್ತು. ಆ ದಿನವೆ ಬೆಳೆದಿಂಗಳನಲ್ಲಿ ಆದೇಸು ಸಾಗಿಸು! ಪ್ರಪಂಚವನ್ನೆಲ್ಲಾ ತನ್ನ ಉಡಿಮುಶ್ಚ, ಮಲಗಿಸಿಕೊಂಡೆ ರಾತಿ ಸಂದೇಹ ವನ್ನು ಬೀಳಿಂಧಿಸುವ ಯಾಗಿತ್ತು. ಇಂತೆ ಅಗಲೆ,-ನೊಂದರ್ದುವನ್ನು ನೋಡಿ ಅನಂದಿಸುವ ಅಭಿಷ್ಯಾಸವಿಲ್ಲದವರು ಕೂವ, ಒಂದು ಟ್ರೈಂ ನಿಂತು ನೋಡಿದ್ದರೆ, ಪ್ರಕೃತಿಯ ಮುಗ್ಳಿಗೆಯ ಸೊಬಗಾಗಿ ಮುಗ್ಳಿರಾಗದೆ ಇಲ್ಲತ್ತಿರಲಿಲ್ಲ.

ಬೀದಿಯಲ್ಲಿ ಹೆಚ್ಚು ಇನರಿರಲಿಲ್ಲ. ಮಿತ್ತರಿಬ್ಬರೂ ಹೋನವಾಗಿ ನಡೆದು ಬರುತ್ತಿದ್ದರು. ಶ್ರೀಧರ ಏನೋಂ ಯೋಚಿಸುತ್ತಿರುವವನು ಕಾಣುತ್ತಿದ್ದ. ಅವನು ಯಾವಾಗಲೂ ಹೆಚ್ಚು ಮಾತಿನವನಲ್ಲ. ವಾಸುವಿನ ಇತಿ ಬೀರೆ. ಅವನು ತರಿವ ಹೃದಯಂದಿನ ಸಾಮ್ಯ ಕಡೆಗೂ ನೋಡುತ್ತು, ಸ್ವಷ್ಟಿಯ ಸೊಬಗನ್ನು ಹೀರುತ್ತ ನಡೆದಿದ್ದನು.

ವಾಸು ಸಂಗಿತ ಸ್ತ್ರಿಯ. ಸಂಗಿತವ “ಹುಷ್ಟು” ಎಂದರೂ ತಪ್ಪಾಗಲಾರದು. ಹೂಷುಗಳ ವಾಸನೆಯೊಂದಿಗೆ ಬೆಳಕು, ಬೆಳೆದಿಂಗಳನಲ್ಲಿ ತೂರಿಬರುತ್ತಿದ್ದ ನಾದವು ಅವನ ಮನಸ್ಸನ್ನು ಕೂಡಲೇ ಆಕಷಿಂತು. ಮನೆಯು

ಹತ್ತಿರವಾದುತ್ತಿ ಸಂಗೀತವೆ ಸ್ವಪ್ನವಾಗಿ ಕೇಳಿಸುತ್ತು ಬಂದಿತು. ಘನ ವಿದ್ವಾಂಶರ ಕಜ್ಜೀರಯಿಂದ ಹಿಡಿದು, ಬೀದಿಯು ಭಿಕ್ಷುಕರ ಪದ್ದದ ವರೀಗೆ ಎಲ್ಲದರಲ್ಲಿಯೂ ಒಂದು ಬಗೆಯ ಸೋಗಸನ್ನು ಕಾಣುತ್ತಿದ್ದ ವಾಸುವಿಗೆ, ಅಂದಿನ ಶ್ಲೋಕವಲ್ಲಿ ಏನೇಂಬು ಒಂದು ರೀತಿಯ ಆಕಷಣೆ ಇರುವುತ್ತೆ ತೀಕೆರಿತ್ತು.

ಮತ್ತುನು ಅಷ್ಟಾನವಷ್ಟು ಎದುರು ನೋಡಿದ್ದ, ಅವನ ಕಳುಗಳು ಅವನರಂತಹದ್ದಿಯೇ ಮನೆಯು ಕಡೆ ನಡೆದಿದ್ದವೈ. ಮನೆಯಲ್ಲಿ ಮತ್ತೊಂದೂ ಇಲ್ಲ. ಯಾದುವವಳು ಶ್ರೀಧರನ ಪತ್ತಿ ಇರಬೇಕುನು ವಾಸು ತಕ್ಕಿಸಿದ್ದ. ಈಸುಮಳು ಮನೆಗೆ ಬಂದ ಹೇಳಿ ಅ ವಿನಾಯ ಅವನು ಒರುತ್ತಿರುವುದು. ಹುರಗಿನ ಸಂಬಿಗಿಸುವ ತೆರೆದಿದ್ದ ಸ್ವಾದಯಕ್ಕು ಗಾನಸುಧೀಯ ಮದ ವೇರಿತು. ಸ್ವೇಹಿತನೇನೀಮೇ ಕೊಡ್ಡಾನ್ನು ಅರಿಸುತ್ತಿದ್ದೇ ಹೆಚ್ಚಿಗೆ ಕಿಟಕಿಯಾಲ್ಲಿ ಇಡಿಕೆ ನೋಡಿದೆ

“ ಜಾಗದೋಕ್ಷಾರನ.... ಮನಗಂಗಾ... ಶಿಳಿಂಗುತ್ತ.... ಏಯಿ ನಿದಾನ ಯಾಕ್ಷಿಂಗು.... ”

ಕುರುವು ಬ್ರಹ್ಮಂಂತ್ರ ಸುಧಿತ್ವತ್ವ ಇಡುತ್ತಿದ್ದಳು, ಎಡುರಿಗೆ ಗೋಽಭಾಲಕ್ಷಣ್ಯನ ಹಂತ ಅದರಲ್ಲೇ ನೇಟ್ಟಿ ಸೋಂಟ. ಸುತ್ತಲಿನ ಪರಿವೆಯಲ್ಲ ಅವಳಿಗೆ, ಕಲ್ಲಿನಜಾಗಿ ಶುನಂ ಪುಸ್ತಿ ಅವಸ್ಥೆ ಯಾದುತ್ತಿದ್ದಾರೆ. ಅಭಿಸುಳಿಲ್ಲ ದೀದ ಹೈ ಅದುತ್ತಿದೆ, ಅಹೈ! ಯಶೋವೆಯೇ ಇಂ ಅದುತ್ತಿದೆ ಬಾಲಕ್ಷಣ್ಯನ ಮಾರ್ತಿ ಆ ಕಣ್ಣಾಗಳ ಚುಂಬ ನಲಿಮುತ್ತಿದ್ದಿರಬೇಕು. ಅದ್ದುದಲೇ, ಆ ಭಾವ ಪರವರ್ತತೀಯಾಃಬೋಗಾನಕ್ಕೆ, ಇತ್ಯಾಧಾರಾ! ಮನೆಯೆಂಬ್ರಾಗ್ರಾ ಗಾನದ ಇಂಸಿನಿಂದ ನಾವಮಾಯವಾಸರ ಶೋರುತ್ತಿತ್ತು.

ಸ್ವಭಾವವಾಗಿ ಮಂಡಿಗಾಟಿ ಪ್ರಕ್ರಿಯವನಾದ ವಾಸು ಕಣ್ಣು ಒಂದು ಬಗೆಯ ಗಾಫವಾದ ಭಾಷಣ ಶ್ರೋಮಾತ್ರ ಆವರಿಸಿತ್ತೆ ಅಂಡುವವರನ್ನು ಕೇಳುವವರನ್ನು ಪಕ್ಷಕಾಲಪಾಂತ್ರ ಪ್ರಮರಿಸಬಲ್ಲ ಶಕ್ತಿ ಸಂಗೀತಕ್ಕಿದೆ. ವಾಸು ಆ ಪ್ರಭಾವಕ್ಕೆ ಒಳಗಾಗಿದೆ. ಶ್ರೀಧರ ಯಾವುದು ಸ್ವಾರ್ಥಿಯಾಗಿ ಯಾದು ಅವನ ಕೆವಿಮಾನ್ಯ ಪ್ರವೇಶಿಸಿಕ್ಕೊಂತ್ತೇ ಇಣ್ಣಿಲ್ಲ ಅಸುಮಾನ! ನಿಂದಾನವಾಗಿ ಮೇಕ್ಕಿಲು ಹತ್ತಿ ಬಾಗು, ಉರ್ಬಿಗಾ... “ ಬಾಗ್ಗಾ... ” ಎಂಬೆ.

ಸಂಗೀತವು ನಿರ್ಮಿಸಿದ್ದ ಪ್ರಪಂಚವು ಮಾಯವಾಯಿತು. ಬಾಗಿಲು ತೇಗೆದ ಹಾಗಾಯಿತು. ವಾಸು ಎಚ್ಚೆತ್ತು ಸೋಡಿದ. ಯಾರೂ ಇರಲಿಲ್ಲ. ಹಿಂದಿನ ನೇನಪಿಗೆ ವೀಕ್ಷಣೆಯಂದು ಮಾತ್ರ ಹಾಸಿದ್ದ ಜಮಖಾನೆಯ ಮೇಲಿತ್ತು.

ಶ್ರೀಧರ ಒಳಗೆ ಬಂದವನು, “ ಬಾಯ್;—ಒಳಕ್ಕೆ, ” ಎಂದು ಕರೆದ.

ವಾಸು ಒಳಗೆ ಹೊಗಲಿಲ್ಲ, ಅನವ ಮನಸ್ಸು ವಿನ್ನೆವಾಗಿತ್ತು. “ ಎಂಥ ಸಮಯದಲ್ಲಿ ಬಾಗಿಲು ತಟ್ಟಿ ಗಲಾಟಿ ಮಾಡಿಬಿಟ್ಟಿ; ಮುದ್ದ ಬರಟಿ! ” ಎಂದು ಕೊಂಡು, “ ಇಲ್ಲವ್ವಾ, ಹೊತ್ತಾಯಿತು, ನಾಕೆ ಬರುತ್ತೀನೆ. ” ಏಂದು ಹೇಳಿ ಹೊರಟು ಬಿಟ್ಟು.

ಮನೆಯನ್ನು ಸೇರುವ ಹೊತ್ತಿಗೆ ಅವನಲ್ಲಿ ಕುಸುಮಳ ಬಗಿಗೆ ಒಂದು ರೀತಿಯ ಆದರಷ್ಟು ಉಂಟಾಗಿತ್ತು.

‡ ‡ ‡ ‡ ‡

ವಾಸು ತಂದೆಗೆ ಒಬ್ಬನೇ ಮಾಗ. ಅವನಿಗೆ ತಾಯಿಯ ನೇನಪೇ ಇರಲಿಲ್ಲ; ಉನ್ನತ ಪದವೀಧರನಾದ ಮಗನನ್ನು ಸೋಡಿ ತಂದೆಗೆ ಎಹ್ಮೈ ಹೆಮ್ಮೆ ! ಮಗನಿಗೆ ಮದುವೆ ಮಾಡಿ ಹೊಂದಾಗಿ ಸಂಸಾರ ಮಾಡಬೇಕೆಂಬ ಆಪ್ಯೇಕ್ಷೆ ಅವರಿಗೆ ಬಹಳವಾಗಿತ್ತು. ಇಪ್ಪತ್ತೀಲ್ಲದು ವರ್ಷಗಳಂದಲೂ ಒಂಟಿ ಜೀವನವನ್ನು ನಡೆಸಿ, ತಬ್ಬಲಿ ಮಗುವನ್ನು ದೊಡ್ಡವನನ್ನಾಗಿ ಮಾಡಿದವರಿಗೆ ಹಾಗನ್ನು ಸುವುದೇಸೂ ದೆಚ್ಚಲ್ಲ. ಮನೆಯಲ್ಲಿ ಹಂಗಸಿನ ಹೆಚ್ಚೆಯು ವಾಸಿ ಬಹಳ ಶಾಲವಾಗಿತ್ತು. ಆದರೆ ಅವರ ಆಸೆಯು ನೇರವೇರುವುದಕ್ಕೆ ಮೊದಲೇ ಅವರು ಹೃದ್ದೈಗೆ ತುತ್ತಾಗಿ ಈ ಲೋಕವನ್ನು ಬಿಟ್ಟಿರು.

ವಾಸು ನಿಜವಾಗಿ ಆಗ ತಬ್ಬಲಿಯಾದ. ಅವನಿಗೆ ಕೆಲವು ದಿನ ದಿಕ್ಕೆಗೆ ಹೊಚ್ಚಾಯಿತು. ಮದುವೆಯ ಪ್ರಸ್ತಾಪವು ಅಲ್ಲಿಗೇ ನಿಂತಿತು. ಅವನಿಗೆ ಹಿರಿಯರ ಆಸ್ತಿ ಹೇರಳವಾಗಿತ್ತು. ಹೆಣ್ಣು ಕೊಳ್ಳುವವರಿಗೂ ಅಭಾವವಿರಲಿಲ್ಲ. ಆದರೂ ಅವನ ಮನಸ್ಸು ಮದುವೆಯ ಕಡೆ ಬಲಿಯಲ್ಲ.

ವಾಸಕ್ಕೆ ದೊಡ್ಡದಾದ ಮಹಡಿಯ ಮನೆ. ಅದನ್ನು ಸೋಡಿಕೊಳ್ಳಲು ಆಳು-ಕಾಳುಗಳು. ಎರಡೂ ಹೊತ್ತು, ಹೊತ್ತಿಗೆ ಸಂಯಾಗಿ ಹೊಟ್ಟಲಿಸುವ ಉಟ್ಟಿ ತಿಂಡಿಗಳು ಬರುತ್ತಿದ್ದವು. ಅಷ್ಟು ದೊಡ್ಡ ಮನೆಯಲ್ಲಿ ವಾಸು ಒಬ್ಬನೇ ನಿಂತೆ.

ಬರಬರುತ್ತ ಅವನ ಒಂಟಿತನವು ಕಡಿಮೆಯಾಗಿ ಹೊರಗಳ ಪ್ರಪಂಚದೊಡನೆ ಸಂಭಾಧವು ಹೆಚ್ಚಾಯಿತು. ಮುದುಗ ನೋಡುವುದಕ್ಕೆ ಲಕ್ಷ್ಯಣ ವಾಗಿದ್ದ. ನನು ನೀಬಾದ ಮುಖ. ಎಸಳಾದ ಮೂರು, ಕಾಂತಿಯ್ಯಾನ್ನಿ ಬೀರುವ ಕಣ್ಣಿಗಳು, ಕವ್ವಾದ ಗುಂಗುರು ಕೂದಲು,—ಇವೆಲ್ಲ ನೋರು ಪುದಕ್ಕೆ ಆಕರ್ಷಕವಾಗಿದ್ದರು. ಜೊತಿಗೆ ಸರಳವೂ ಉದಾರವೂ ಆದ ಆದಾನ ಸ್ವಭಾವವು ಜನಗಳಲ್ಲಿ ಅವನಿಗೆ ಹೆಚ್ಚು ಸ್ನೇಹವನ್ನು ಆದರವನ್ನು ದೊರಕಿದ್ದಿತ್ತು. ಮುದುಗರಿನ್ನದೆ ದೊಡ್ಡ ವರೆನ್ನದೆ, ವಾಸು ಎಲ್ಲದೊಡನೆಯೂ ನಗುತ್ತ ಕಲೆಯುತ್ತಿದ್ದ.

ವಾಸುವಿಗೆ ವೋವಲಿನಿಂದಲೂ ಕಷ್ಟ ವೆಂದರೇನೆಂಬುದು ಗೊತ್ತಿರಲಿಲ್ಲ. ಯಾವತರದ ಹೊರಿಯೂ ಇರಲಿಲ್ಲವಾಗಿ, ಅವನಿಗೆ ಪ್ರಪಂಚನೆಲ್ಲವೂ ಸುಖ ಮುಕ್ಕಾಗಿ ತೋರುತ್ತಿತ್ತು. ಹೊರಗಡೆ ಮಿತ್ರರು ಅನೇಕರನ್ನು ರು. ನೀರಿ ಹೊರೆಯದರಲ್ಲಿ ಅವನ ಸಲಿಗೆ ಹೆಚ್ಚು. ಅವರ ಕಷ್ಟನಿಷ್ಟು ರಗಳಲ್ಲಿ ಮುಕ್ತಹಣ್ಣಿನಿಂದ ಸೆರವಾಗುತ್ತಿದ್ದ. ಯಾವುದನ್ನೂ ವಿಶೇಷವಾಗಿ ಮನಸ್ಸಿಗೆ ಹಚ್ಚಿಸಿಕೊಳ್ಳುವ ಸ್ವಭಾವವಲ್ಲ ಅವನದ. ಅವನಿಗೂ ಶ್ರೀಧರನಿಗೂ ನಡುವೆ ಇದ್ದ ಸ್ನೇಹವು ಗಾಥವಾದದ್ದು. ಆದರೂ ಅವರಿಬ್ಬರ ಸ್ವಭಾವವೂ ಬೇರೆ ಯಾದರೂ, ಆಗಾಗ ಭಿನ್ನಾ ಭಿವ್ರಾಯಗಳು ಬಾದರೂ ಅವರ ಮನಸ್ಸು ದೂರವಾಗಿರಲಿಲ್ಲ.

‡ ‡ ‡ ‡ ‡

ಆ ದಿನ ಭಾನುವಾರ. ಶ್ರೀಧರನಿಗೆ ಆಫ್ರೆಸಿರಲಿಲ್ಲ. ಮನೆಯಲ್ಲಿ ಏನೊಬರಿಯುತ್ತ ಕುಳಿತ್ತದ್ದು. ವಾಸುವಿನ ಕಾರಿನ ಚಿರಸಂಚಿತವಾದ ರಬ್ಬಿ ಅವನನ್ನು ಹೊರಕ್ಕೆ ಕರೆಯಿತು. ಬಾಗಿಲಿಗೆ ಹೋಗಿ ಎಮರುಗೊಂಡಾಯಿತು.

“ ಏನೋ, ಇನ್ನು ಬಟ್ಟೆಹಾಕಿಕೊಂಡಿಲ್ಲ, ಬಾ,—ಹಾಗೇ ಎಲ್ಲಾದರೂ ಅತ್ಯಾಹಾರಕೊಂಡು ಬರೋಣ! ”

“ ಏನು ಅಲೆಯೋದೊಪ್ಪ. ಬೇಜಾರಾಗಿದೆ. ಹಾಯಾಗಿ ಕುಳಿತುಹರಣಿ ಹೊಡಿಯೋಣ. ಅದಲ್ಲದೆ ಬಿಸಿಲೂ ಜೋರಾಗಿದೆ.”

ಕುಸುಮ ಒಳಗಡೆ ಅಡಿಗೆ ನೂಡುತ್ತಿದ್ದಳು. ಶ್ರೀಧರ ಕೂತಿದ್ದ ಜಾಗ

ದಿಂದಲೇ ಕಾಗಿ, “ಕಾಫಿ ಇದೆಯೇ? ವಾಸು ಬಂದಿದಾನೆ,” ಎಂದ. (ಆವೇಳಿಗೆ ವಾಸು ಮನೆಯಲ್ಲಿ ಹೆಚ್ಚನಾಗಿದ್ದ.)

ಒಳಗಿನಿಂದ ಉತ್ತರ ಬರಲಿಲ್ಲ. ಕೆಲವು ನಿಮಿಷಗಳಲ್ಲಿ ಎರಡು ಲೋಟು ಕಡ್ಡಿ ಬಂತು.

“ ಏನು ಅಡಿಗೆ ಮಾಡಿದ್ದೀ? ವಾಸು ಇಲ್ಲೇ ಉಟಿಕ್ಕೆ ಏಳುತ್ತಾನೆ ” ಎಂದು ಶ್ರೀಧರ ಅವನ ಮುಖವನ್ನು ನೋಡುತ್ತೇ ಕೇಳಿದ.

“ ಇಲ್ಲೇ ಏಳುತ್ತಾನೆಂದು ಯಾರು ಹೇಳಿದವರು? ನಾನು ಹೊಗಬೇಕು, ಕೆಲಸವಿದೆ.”

“ ಸಾಕು,—ಸುಮೃಸಿರಪ್ಪ. ಯಾರೂ ಕಾಣದ ಕೆಲಸ ನಿನ್ನದು ! ”

“ ಬಡವರ ಮನೆ ಉಟಿ....., ಹೇಗೆ ಅಗುತ್ತೇ? ಸ್ವಾಯಂವಾಗಿಯೇ ಇದೆ! ” ಕುಸುಮ ನಗುತ್ತ ಹೇಳಿದಳು.

“ ಅಲ್ಲವೇ ಮನ್ತ್ರಿ? ಈಚಿಗೆ ಭಾಸುವಾರವೆಲ್ಲಾ ನಿಮ್ಮ ಮನೆಯಲ್ಲೇ ಕಳೆಯುವುದಾಗಿದೆ. ನಾನು ಬರುವುದೂ, ಉಟ ನಾಡುವುದೂ, ಅವ ರೂಪವೇ? ಎಲ್ಲಿ ಕಲಿತೆಯಮ್ಮೆ ಈ ಜಾಣತನ ! ”

ಮಾತಿನಲ್ಲಿ ಹೊತ್ತು ಕಳೆಯಿತು. ಅದರಲ್ಲಿ ಬಹು ಭಾಗ ವಾಸುವಿನದು. ನಡುವೆ ಯಾವಾಗಲಾದರೂ ಶ್ರೀಧರ ತನ್ನ ಘ್ರಾಸಿಯನ್ನು ಸೇರಿಸುತ್ತಿದ್ದನು.

ಉಟಕ್ಕೆ ಸಿದ್ಧವಾಗಿದೆ ಎಂಬ ಸೂಚನೆ ಒಳಗಿನಿಂದ ಬಂತು. ಸ್ವೀಹಿತ ರಿಬ್ಬ ರೂ ಕಾಲು ಹೊಕೆದುಕೊಂಡು, ಒಳಗೆ ಹಾಕಿದ್ದ ಮುಕ್ಕೆಯ ಮೇಲೆ ಕುಳಿತ್ತರು.

ಶ್ರೀಧರನ ಮನೆ ಚಿಕ್ಕದಾಗಿದ್ದರೂ ಅಚ್ಚುಕಟ್ಟುಗಿತ್ತು. ಮನೆಯ ಪ್ರತಿಯಾಂದು ಭಾಗವೂ ಓರಣವಾಗಿದ್ದ ಯಜಮಾನಿಯ ಜರ್ಣಿತನವನ್ನು ಸೂಚಿಸುವಂತಿದ್ದಿತು.

ಕುಸುಮ ದೊಡ್ಡ ತನದಲ್ಲಿ,—ಸುಖದಲ್ಲಿ ಬೆಳೆದವಳು. ಪ್ರತಿಯೊಂದು ಸಣ್ಣ ಕೆಲಸದಲ್ಲಿ ಅವಳು ತೋರುತ್ತಿದ್ದ ಶ್ರದ್ಧೆಯನ್ನು, ನಯವನ್ನೂ ನೋಡಿ ವಾಸುವಿಗೆ ಅವಶಲ್ಲಿ ಉಟಾಗಿದ್ದ ಆದರವು ಅಭಿನೃದ್ಧಿಯಾಗುತ್ತತ್ತು.

“ ಏನು ರುಚಿಯಾಗಿದೆಯನ್ನು ಅಡಿಗೆ! ಈಗ ನಿನ್ನ ಕ್ಷೇಯಿನ ಉಟ ತಿಂಡಿಗಳು ಬೀಳಲು ಶುರುವಾಗಿನಿಂದ ನನಗೆ ಹೊಟಿಲಿನ ಉಟವೆ ರುಚಿಸುತ್ತಿಲ್ಲ! ”

“ ಸರಿ—ಬಿಡು, ನೀನೊಷ್ಟು ಹೋಗಳುಭಟ್ಟಿ. ”

ಕುಸುಮನ ಮುಖದಲ್ಲಿ ಸಂತೋಷವನ ಕಿರಣಶೋಂಮು ಮಾಡಿತು. ಅವನೆಗೆ ಆ ರೀತಿಯ ಮಾತ್ರ ಹೋಸದು. ನಡುನಡುವೆ ಆದುವ ಅಂತಹದೊಂದು ನರ್ಮವಾದ ಮಾತಿನನೇರೆಲ್ಲಿ ಸಂಸಾರ ಸುಖವ ಕೆಲವು ಭಾಗಷ್ಠ ನಿಂತಿದೆ ಎಬು ದನ್ನು ಶ್ರೀಧರ ಅರಿಯ.

ಉಷಿಂಘವಾಯಿತು ಆನೇಲೆ ಸ್ವಲ್ಪ ವಿಶ್ರಾಂತಿ. ಏಳುವ ಮೂತ್ತಿಗೆ ಬಿಸಿ ಬಿಸಿಯಾಗಿ ತಿಂಡಿ ಕಾಫಿ ಸಿದ್ದ ವಾಗಿತ್ತು. ಅದೂ ಹಾಗೆ. ಕುಸುಮ ಮಾಡ ದಿಯನ ತಿಂಡಿ ಇಲ್ಲ. ವಾಸು ಬಾಯಿತುಂಬ ಅವಳನ್ನು ಹೋಗ ಶತ್ತ ತಟ್ಟಿಯನ್ನು ಬುದು ಮಾಡಿದ. ಹೋರಡುವಾಗ ದಂಪತ್ತಿಗಳಿಬ್ಬರಿಗೂ ಮದನೆಯನ್ನು ಸಲ್ಲಿಸುತ್ತು, “ ಹೀಗೆ ಎತ್ತು ಮಾರು ದಿನ ನಿಮ್ಮ ಮನೆಗೆ ಒಂದರೆ, ಅಜ್ಞಣವಾಗಿ ಖಾಯಿತೆ ಬೇಕುವುದು ಖಂಡಿತ, ” ಎದು ಹೇಳಿ ಕೆಂಪು ಹಕ್ಕಿದ. ಅವನನ್ನು ಹೀಂಬಾಲಿಸಿ ಬುದು ಶ್ರೀಧರ, “ ಒಮ್ಮೆ ಅಷೇಚುವ ನನ್ನು ಇಟ್ಟು ಕೊಳ್ಳಬಾರದೆ? ಏಕೆ ತಾವಕ್ತುಯಪಡುತ್ತೀರೆ. ” ಎದು ಕೇಳಿದ.

“ ನಿನಗೆ ಗೊತ್ತಿಲ್ಲ! ನಾನು ಒಂಪಿಯಾಗಿದ್ದ ಸಂಸಾರ ಹೊಡಿದರೆ ನನ್ನು ಮನೆ ಆಜಾರ್ಥ ಬಿಟ್ಟು ಹೋಚಿಲಾಗಿ ಬಿಡುತ್ತೇ! ಅದಲ್ಲದೆ ಮನೆಯಲ್ಲಿ ಹೆಚ್ಚು ಗರ್ಭಿಯಾದರೆ ನನಗೆ ಆಗುವುದಿಲ್ಲ. ನಾನು ಬರಲೆ? ”

ವಾಸು ಮನೆಗೆ ಹೋದನೇಲೂ ತಾನು ಅವರ ನಡುವೆ ಕರೆದ ದಿನೆ ಇನ್ನು ನೆನೆಯುತ್ತಿದ್ದು. ಹಾಸಿಗೆಯು ಮೇಲಿ ಮಂಗಿ ಆರಾಮವಾಗಿ ವುಸ್ತಿ ಕಾಳಿಗಳನ್ನು ತಿರುವಿ ಹಾಕುತ್ತಿರುವಾಗ ಶ್ರೀಧರನ ಸಂಸಾರವ ಚಕ್ರವು ಅವನ ಕಣ್ಣಿ ಮುಂದೆ ಸುಳಯುತ್ತಿತ್ತು. ನೋಡುವುದಕ್ಕೆ ಹಾಗಿದ್ದರೂ, ಅವರಿಷ್ಟ ರಿಗೂ ಸುಖವಿಲ್ಲವನೆಂದೂ, ಒಬ್ಬರನೊಷ್ಟು ಬ್ಬಿರು ಸರಿಯಾಗಿ ಅರಿತಿಲ್ಲವೆಂದೂ ಅವನಿಗೆ ತೋರುತ್ತಿತ್ತು. ಕುಸುಮಳ ವಿಕಾರವಲ್ಲಿ ಅವನಿಗೆ ಬದಲ ಸರಾನು ಭೂತಿ. ಅದರ ಬಲದಿನದ ಸದಾ ಸಮೀಕರಣಲ್ಲಿರುವ ಶ್ರೀಧರನಿಗಿಂತಲೂ ಚೆನ್ನಾಗಿ, ಅವಳ ಶಿಳಿಯಾದ ಹೃದಯವನ್ನು, ಮತ್ತು ಆಶೀ—ಅಭಿರುಚಿ ಗಳನ್ನು ತಾನು ನೋಡಿದ ಸ್ವಲ್ಪದರಶೀ ಶಿಳಿಮಂಕೊಡು “ ಶ್ರೀಧರ ಹುತ್ತಕ ಭಾಗ್ಯಶಾಲಿ! ” ಎಂದುಕೊಳ್ಳುತ್ತಿದ್ದ. ಆದರೆ ಆ ಭಾಗ್ಯ ಶಾಲಿಗೆ ಕುಸುಮ ಮನೆಯಲ್ಲಿರುವ ಮದ್ದಿನುತ್ತಿ ಆಗಿದ್ದಳು. ಅವನು ಯೋಚಿಸುವ

ಮೋದಲೇ ಅವನ ಆಹೇಕ್ಕಿಗಳು ನೇರವೇರುತ್ತಿದ್ದವು. ತ್ವಾ ಸ್ವಂತವಿಚಾರ ಗಳನ್ನು ಬದಿಗಿಟ್ಟು ಅವನ ಎಲ್ಲಾ ವಿಚಾರಗಳಲ್ಲಿ ನೇರವಾಗುವ ಸ್ವಭಾವ ಅವಳಿದ್ದು. ತನ್ನ ಇಷ್ಟವೇನೆಂಬುದನ್ನು ಒಮ್ಮೆ ಸುಪರ್ವರೂ ಗಂಡ ನೆಡುರಿಗೆ ಬೊಯಿಬಿಟ್ಟಿ ಹೇಳುತ್ತಿರಲಿಲ್ಲ. ತನ್ನಂತೆಯೇ ಅವನೂ ತನ್ನ ಇಷ್ಟವನ್ನು ತಿಳಿದು ತಿಂದಿರುತ್ತಿದ್ದರೂ ಅವಳ ಬಯಕೆ. ಅವರೆ ನಾವನಾನ್ಯವಾಗಿ ಹಾಗಾಗದೆ ಅವಳ ಅಭಿಪ್ರಾಯಕ್ಕೆ ಧಕ್ಕೆ ತಗಲಿದಾಗಲೆಲ್ಲಾ ಅವಳ ಹೃದಯವು ನೊಂದು ಮಿಡುತ್ತಿತ್ತು. ಅದರೆ ಕುಸುಮ ಅದನ್ನು ಬೀರೆ ಕಡೆಗೆ ತಿರುಗಿಸಿ, “ಭೀ, ಇದೇನು, ಯೋಚನೆ? ನನಗಾಗಿ ಅವರು ಹಗಲಿರುತ್ತಾರು ಮಿಥುವುದಿಲ್ಲವೇ? ಅವರ ಸಂಪಾದನೆಯಲ್ಲಿ ನಾನು ಉಂಡು ಉಟ್ಟಿ ಸುಂದರಿಗಳನ್ನು ವಿಶಾದ ನಗಸುವು ಅವಳ ಮುಖದಲ್ಲಿ ಕಾಣುತ್ತಿತ್ತು. ಕುಸುಮ ಮರಿಯಲ್ಲಿ ಕಣ್ಣಿನ ರಸಿಕೊಂಡು, ಮನೆಯ ಕೆಲಸಕ್ಕೆ ತೋಡ ಗುತ್ತಿದ್ದಾರು.

ಅವಳು ಯಾರ ಮುಂದೆಯೂ ಅದನ್ನು ಶೋಷಣೆಡಿಸಿದ್ದರೂ,— ವಾಸುವಿನ ಸೂಕ್ತದ್ವಿಷಿಗೆ ಮರಿಯಾಗಿರಲಿಲ್ಲ. ಅವನು ಅನೇಕ ನೇರೆ ಅವಳಾಗಿ ನೊಂದುಕೊಂಡಿದ್ದನು. ನಗಸನ್ನು ಬೀರಲು ಯಾತ್ರೆ ಸುತ್ತಿನ್ನು ಅವಳ ಕಣ್ಣಿಗಳ ಹಿಂದೆ ಹೃದಯದ ನೋವು ಮೋರಿ ಹೊಕ್ಕಂತೆ ಕಾಣುತ್ತಿತ್ತು.

ಶ್ರೀಧರ ಒಳ್ಳೆಯನನೇ. ಅದರೆ ಅವನದು ಒಮ್ಮೆ ಏಗಿಯ ಸ್ವಭಾವ. ಶಾಶೀಜಿನಲ್ಲಿ ಸ್ವೀಕೀತರ ಜ್ಞಾತೆಯಲ್ಲಿ ಹಾಗೇ ವರ್ತಿಸುತ್ತಿದ್ದ ಅದರೆ ಈ ಹಿಡಿದ ಪತ್ತಿಯ ಬಳಿಕೂಡರೂ ಸ್ವಲ್ಪ ದಯ ಬೇಡನೇ? ಶ್ರೀಧರನು ತಪ್ಪಣಿಸಿ ಬಳಿ ಮಾನವ್ಯಧಿಯಿಂದ ಪ್ರಯೋಜನವಿಲ್ಲನೇಯೆ, ಆ ಮೇರುಗಿಗೆ ಇಂದು ಪುನ್ರುದು ಹೇಗೆ? ಅವನಿಗೆ ಈ ಕುಸುಮನನ್ನು ಏಕೆಗೆ ಗಮಿಸಿದ್ದರೂ ಅದು ಬಗೆ ಹರಿಯದ ಪ್ರಶ್ನೆ. ಅವರ ತೊಡಕನ್ನು ಬಿಡಿಸುವ ಪ್ರಯತ್ನವಿಲ್ಲಿ ದುಂಡಿಗಳನ್ನು ನಿರ್ದಿಷ್ಟಿಸುತ್ತಿರುವ ಅವನನ್ನು ಅವರಿಸುತ್ತಿತ್ತು.

ಕುಸುಮನಿಗೂ ವಾಸುವಿನ ಬಗೆಗೆ ಒಂದು ತರಹ ವಿಶ್ವಾಸ. ಗುಡನ ಸ್ವೀಕಿತ; ಒಳ್ಳೆಯವನು, ಎಂಬುದರ ಜ್ಞಾತೆಗೆ, ಒಪ್ಪಣಿಗೆ, ತನ್ನವನೇಂದು ಅಭಿನಾನ ಪಡುವವರು ಯಾರೂ ಇಲ್ಲ, ಎಂಬ ಕ್ರಿಕರ್ಕೂ ಬೆರಿತ್ತಿ ನೀಡಿಕೊಂಡು. ಅದರ ಫಲವಾಗಿ ಮನೆಯಲ್ಲಿ ಏನು ವಾಡಿದರೂ,—ಅವನಿಗೆ

ತಪ್ಪತ್ತಿರಲ್ಲ. ಎಂಟು ದಿನವಾದರೂ ಮುಚ್ಚಿಟ್ಟಿದ್ದ ತಿಂಡಿ ಅವನು ಬಂದ
ದಿನ ಹೊರಗೆ ಬತ್ತತ್ತಿತ್ತು. ತಪ್ಪ ಒಟ್ಟಿ ಜೀವನದಲ್ಲಿ ಅನುಭವಿಸುತ್ತಿರುವ
ಶಾಂತಿಯಲ್ಲಿ ಕೆಲವುಭಾಗವು ಆ ಮನೇಂಂಬಾ, ಕುಸುಮಾಳ ತಿಳಿಯಾದ ಸ್ನೇಹಕ್ಕಾಗಿ,
ಸಲ್ಲತಕ್ಕದ್ದಂದು ಆವನಿಗೂ ಸರಿಪೂಗಾಗಿ ತಿಳಿದಿರಲ್ಲ.

* * * * *

ಆ ದಿನ ಕುಸುಮನನ್ನು ಆ ಸ್ವಿತ್ತಿಯಲ್ಲಿ ನೋಡಿ ವಾಸುವಿಗೆ ದಿಗ್ಧುವೀ
ಯಾಯಿತು. ಅಸ್ತ್ರವ್ಯವಸ್ತುವಾದ ಕೂವಲು, ಕೆದರಿದುತ್ತಿದ್ದ ಮುಖ, ಅಸ್
ಮಾಧಾನಕನನ್ನು ಉಗುಳುವಂತಿದ್ದ ಕಣ್ಣಗಳು! ಎಲ್ಲವೂ ಅವನಿಗೆ ಹೊಸ
ದಾಗಿ ತೋರಿದುವು. ಸಹನೇಂಬ ಮೂರ್ತಿಯಂತಿದ್ದ ಅವಳಾಡ ಇವಳಾಡ ಒಂದೇ
ವೃತ್ತಿಯೇ? ಎಂದುಕೊಡ. ಒಂದು ಕ್ಷೇತ್ರ ಏನು ಹೇಳುವುದಕ್ಕಾಗಿ ತೋರಲಿಲ್ಲ
ಆ ಅವಕಾಶದಲ್ಲಿ ಅವಳನ್ನು ಹೊಡಲು ನೋಡಿದ ದಿನದಿಂದ ಅದುವರೆಗಿನ
ಎಲ್ಲಾ ಫೋಟನೆಗಳಾ ಅವನ ನೆನಪಿಗೆ ಬಂದುವು.

ಕುಸುಮಳಾ ಅಸ್ತ್ರತ್ವಾರ್ಥಾವಳು. ಆ ಹೊತ್ತಿನಲ್ಲಿ ವಾಸು ಬರಬಹು
ದೆಂದು ಅವಳು ಎನಿಸಿರಲಿಲ್ಲ. ಆದರೆ ಮರ್ಕ್ಯಾಣದಲ್ಲಿ ಜೀತರಿಸಿಕೊಡು,
ಮನಸ್ಸಿನ ಅಂದೋಳನವನ್ನೆಲ್ಲಾ, ಅದುವು, ಸಮಾಧಾನದ ಧ್ವನಿಯಲ್ಲಿ,
“ ಶವರು ಮನೆಯಲ್ಲಿಲ್ಲ ” ಎಂದು ಹೇಳಿದಂತೆ.

ವಾಸು ಮೊರದಲು ಯಶ್ವಿಸಿದ. ಕುಸುಮನಿಗೂ ಅದೇ ಬೇಕಾಗಿತ್ತು.
ಸದ್ವೈ ಅವನು ಬೇಗ ಮೋದರೆ ಸಾಕೆಂದುಕೊಡಳು. ಆದರೆ ಅವನಿಗೆ ಹಾಗೇ
ಹೋಗಲು ಮನಸ್ಸು ಬರಲಿಲ್ಲ. ಅವಳಿಗೆ ಎರಡು ಸಮಾಧಾನದ ಮಾತ್ರ
ಹೇಳಿ ಹೋಗೇಣಂದುಕೊಡು ಒಳಗೆ ಬಂದು ಕುಚ್ಚಿಯ ಮೇಲೆ ಕುಳತು
ಕೊಂಡ. ವರಾತಿಗೆ ಹೇಗೆ ಹೊದಲು ನಾದುವುಮು? ಹೊದಲು ತಾನು ಬಂದ
ವಿಷಯ ತೆಗೆನ.

“ ‘ಅವೇರಾ’ದಲ್ಲಿ ಒಳ್ಳಿಯ ಸಿಕ್ಕರ್ ಇತ್ತು. ತೀಘರನಿಗೂ ಈಹೊತ್ತಿನ
ಪ್ರೌಢಾಂ ಗೊತ್ತಿರವೇಕು. ಅವತ್ತು ಅವನ ಹೇಜಿನ ಮೇಲಿದ್ದ ‘ ಫೀಲ್ಡ್
ಲಾಂಡ್ ’ ನಲ್ಲಿ ಈ ಚಿಕ್ಕದ ಹೆಸರಿನ ಕೆಳಗೆ ಕೆಪ್ಪಶಾಯಿಯಲ್ಲಿ ಗುರುತು
ಹಾಕಿದ ಹಾಗಿತ್ತು. ಆದರ ಮೇರೆ ನೀವೂ ಬರುತ್ತಿರೇನೋ ನೋಡೋಣಂತ
ಬಂದೆ.”

ಕುಸುಮ ಆ ವಿಷಯವನ್ನು ಮರೆಯಲು ಪ್ರಯತ್ನ ಪಡುತ್ತಿರುವಾಗ,
ತುನು ಆ ಪ್ರಸ್ತಾಪನೇ ಬಂದು ಮನಸ್ಸು ಕಲಕಿದುತ್ತಾಗಿ, ಸ್ವಲ್ಪ ಹೊತ್ತಿ
ಸಿದ್ದಳೂ ಕ್ರಾಂತಿಯನ್ನು ಬ್ರಿಹಿಸಿದ್ದ ವಿಚಾರಗಳು ಶಮಯ ಸಿಕ್ಕಿದ ಕೂಡಿ,
ಮತ್ತೆ ಶಲೀಯಿಕ್ಕಲಾರ್ಥಿಸಿದೆನ್ನು. ತಾನು ಗುರುತು ಕಾಕಿದ್ದನ್ನು ವಾಸುದ್ವ
ನೋಡಿ ಅದರ ಪ್ರಸ್ತಾಪ ತೆಗೆದೆನ್ನಿದು ತಿಳಿದು, ಅವಳಿಗೆ ಹೀನಾಯನಾದಂತ
ರೀತು. ಏನೂ ಹೇಳಲಿಲ್ಲ.

ಅವಳು ಸುಮೃದ್ಧಿದ್ದ ದಸ್ಸು ನೋಡಿ ವಾಸು,—“ ನಿಷ್ಠರ್ ಎನ್ನೊ ಒಕ್ಕ
ಚೆನ್ನಾಗಿದೆಯಂತೆ, ಎಲ್ಲಾ ಹೇಳುತ್ತಿದ್ದ ದು. ಇದೇನು ಶ್ರೀಧರ ಇವತ್ತು
ಇಷ್ಟ ಬೇಗ ಹೊರಗೆ ಹೋದ ? ನೀವು ಹೊಗಬೇಕೆಂಬ ಉದ್ದೇಶವಿರಲಿಲ್ಲ
ವೇನೋ ? ” ಎಂದು ಕೇಳಿದ.

ಕುಸುಮ ಏನೋ ಹುಡುಕುವವಳಂತೆ ಎಲ್ಲೆಣ್ಣು ನೋಡುತ್ತ, “ ಹೋಗ
ಬೇಕಾಗಿತ್ತು.....ಎಲ್ಲೆಣ್ಣು ಆಗಲಿಲ್ಲ. ನಾಳೆ ಹೋದರಾಯಿತು,... ” ಎಂದಳು.

“ ಇವತ್ತೀ ಕಡೆಯ ದಿನ ! ”

“ ನೋಡು ಸಲ ಬಂದಾಗ.... ಹೋಗುವುದು.... ”

ವಾಸು ಅವಳ ಸುಖದಲ್ಲಿ ಆಗುತ್ತಿದ್ದ ಡದಲಾವಣೆಯನ್ನೇ ನೋಡು
ತ್ತಿತ್ತಿದ್ದನು. ಗಂಡ ಹೆಂಡಿರಿಬ್ಬಿರ ಸ್ವಭಾವವನ್ನು ಚೆನ್ನಾಗಿ ತಿಳಿದ್ದ ಅವನಿಗೆ
ನಡೆದಿರುವುದನ್ನು ಉಹಿಸಲು ಹೆಚ್ಚು ತಡವಾಗಲಿಲ್ಲ.

ಶ್ರೀಧರನಿಗೆ ಯಾವಾಗಲೂ ಸಿನೇಹಾಗಲಲ್ಲಿ ಆಸಕ್ತಿ ಕಡಿನೆ. ವಿದ್ಬಾಧಿ
ದೇಸೆಯಲ್ಲಾ ಅವನು ಸ್ವೀಕೀತರ ಬಲವಂತವಿಲ್ಲದಿದ್ದರೆ ವರ್ಷಗಳ್ಲಿ ಯಾದರೂ
ಧಿಯೇಟಿನ ಬಳಿ ಸುಳಿಯುತ್ತಿರಲಿಲ್ಲ. ಉಂಥವನ ಮೇಜಿನ ಮೇಲೆ ‘ ಫಿಲ್ರ್
ಉಳ್ಳಂಡ್ ’ ಹೊದಲಾದ ಪ್ರಸ್ತುತಿಗಳನ್ನು ನೋಡಿದಾಗಲೇ ಅವನಿಗೆ ಗೊತ್ತು.
ಅವೆಲ್ಲಾ ಈಸುಮನಿಗಾಗಿ ಎಂದು ! ಉದರಲ್ಲಿ ನಡುನಡುವೆ ಉತ್ತಮ ಚಿತ್ತ ಗಳ
ನೇರಿ ಮಾಡಿದ್ದ ‘ ರಿಮಾರ್ಪ್ಸ್ ’ ಗಳನ್ನು ನೋಡಿ ವಾಸು ಅವಳ ಅಭಿರುಚಿ
ಯಾನ್ನು ಅರಿತಿದ್ದ.

ಶ್ರೀಧರ ಯಾವುದನ್ನು ನೋಡಿರಲಾರೆ. ಹ್ಯಾಂತೇ ಕುಸುಮ ಇನ್ನೂ

ಕೆಲವು ಸೂಚನೆಗಳನ್ನು ಕೊಟ್ಟಿರಬಹುದು. ಅವು ಯಾವುವೂ ಅವನ ಗಮನಕ್ಕೆ ಬುದಿರಲಾರವು. ನೇರವಾಗಿ ಹೋರಗೆ ಹೋರಣಿಹೋಗಿದಾನೆ ಭೂಪ! ಅದೇ ಇವ್ವು ಗಲಭಿಗೆ ಕಾರಣ!!

ಈ ಮುಡುಗಿ ತಾನೆಯಾಕೆ ಹೀಗೆ ಮಾಡುತ್ತಾ ಹೀಗೆ ಹೀಗೆ ಮರೆಯಲ್ಲಿ ಅತ್ತು ಸೋರಗಿದರೆ ಬಂದ ಉಭವೇನು? ಹೀಗೆ ಇವಳು ವರ್ಷವೆಲ್ಲಾ ಅತ್ತರೂ, ಅವನಿಗೆ ಅದರ ಸುಳವೂ ಹತ್ತುವುದಿಲ್ಲ. ಬಾಯಿಬಿಟ್ಟು, “ಮೋಗೋಣ, ನಾನೀ” ಎಂದು ದೇಳಬಾರದೆ! ಈ ದೃವಿದ ಪ್ರಾಣ ಯಾಮವೇಕೆ?

ಕುಸುಮ ಹೋಗಲು ಆಶೀಯಿಜ್ಞವಳಿಂಬುದರಲ್ಲಿ ಅನುಮಾನ ಉಳಿಯಲ್ಲಿ. ಮನಸ್ಸಿಗೆ ಏನೋ ತೋರಿದುತ್ತಾಗಲು, ತಟಿಕ್ಕುನೆ “ಬರುತ್ತೀರ್ಯೇನಮ್ಮು, ಹೋಗೋಣ? ನಾನು ಹೇಗಿದ್ದರೂ ಹೋಗುತ್ತೀನಿ....” ಎದ

ಆ ಸೂಚನೆಗೆ ಕುಸುಮ ಬೆಳ್ಳಿದಳು. ಸಂಪ್ರದಾಯ ಬದ್ಧವಾದ ಮನಸ್ಸು ಅದನ್ನು ವಿರೋಧಿಸಿತು. ಅದರೆ ಮಧ್ಯಾನ್ತಹಿದಿನಲ್ಲಾ ಅವಳಲ್ಲಿ ಏಳುತ್ತಿದ್ದ ವಿಚಾರಗಳೂ, ಜನಾಂಗವನ್ನು ಅವರಿಸುತ್ತ ಬಂದಿರುವ ಹೋಸ ಭಾವನೆಗಳೂ, ಬಂದಾಗಿ, “ಎಕಾಗಬಾರದು?” ಎಂದು ವಾದಿಸಿದ್ದವು. ಮನಸ್ಸನಲ್ಲಿ ಈ ಹೋಯಾಟ್ವತ್ವ ನಡೆದಿರುವಾಗ ವಾಸು ಗಡಿಯಾರದ ಈಡಿ ನೋಡುತ್ತ, “ಅಗಲೇ ಅರು ಗಂಟಿಯಾಯಿತು. ಬರುವ ಹಾಗಿದ್ದರೆ ಬೇಗ ರೋರದಮ್ಮು....ದಾರಿಯಲ್ಲಿ ಶ್ರೀಧರ ಸಿಕ್ಕಿದರೆ ಅವನನ್ನು ಕರೆದುಕೊಂಡು ಹೋಗೋಣಿಣಿ” ಎಂದ.

ವಾಸು ಕೊನೆಯ ಮಾತನ್ನು ಅವಳ ಸವಾಧಾನಕ್ಕೆಂದು ಹೇಳಿದ. ಈದು ತನ್ನ ಕೆಲವನನ್ನು ಮಾಡಿತು. ಅದುವರಿಗೆ ಕದಲದೆ ಸ್ಥಿತಿದ್ದ ಕುಸುಮ ಒಳಗೆ ಹೋದಳು. ಮನಸ್ಸಿನ ಕದನದಲ್ಲಿ ಹೋಸದಾಗಿ ತೋರಿದ ವಿಚಾರಕ್ಕೇ ಜಯವು ಲಭಿಸಿತು.

ವಾಸು ಕುಸುಮಾಳನ್ನು ಅದುವರಿಗೆ ನೋಡಿರಲಿಲ್ಲ. ನೋಡಿರಲಿಲ್ಲ ನೆದರೆ,—ನೋಡಬೇಕೆಂದು ನೋಡಿಕಲಿಲ್ಲ,—ಅಷ್ಟೇ. ಇದುವರೇಗೂ ಅವನ ಗಸುರೆಲ್ಲ ಇದ್ದುದು, ಇವಕ ಅಂತಃಸೌಂದರ್ಯ, ಶ್ರೀಷ್ಟವಾದ,—ತಂತ್ರಾನು ಒಂದು

ಕ್ಷೇತ್ರ ಮಾತ್ರ ಕೇಳಿದ್ದರೂ ಎದಿಗೂ ಮರಿಯದುತ್ತತ್ವ ಅಲೌಕಿಕವಾದ ಗಾನ, ಅದರೊಡನೆ ಬೀರಿತಿದ್ದ ಉಜ್ಜ್ವಲ್ಯದಯ,—ಇವುಗಳ ಕಡೆಗೆ ನಷ್ಟನಾಗಿರುತ್ತಿರು ಉದುಸಿನಿಂದ ಅಲಂಕೃತಣಾಗಿ ಬಾಗಿಲುಗಳನ್ನು ಹಾಕಲು ಈ ಕಡೆಯಿಂದ ಆ ಕಡೆಗೆ ಓಡಾಡುತ್ತಿದ್ದ ಚೆಲುವೆಯನ್ನು ನೋಡಿ, “ಕುಸುಮ, ಏಪ್ಪು ಜೆನ್ನಾಗಿದಾಕೇ!” ಎಂದುಕೊಂಡ.

ಇಬ್ಬರೂ ಹೊರಗೆ ಒಂದರು. ಆಳಗೆ ಮನೆಯಕಡೆ ಹುಣಾರಾಗಿ ನೋಡಿಕೊಳ್ಳುವಂತೆ ಹೇಳಿ ಕುಸುಮ ವೋಟಾರು ಹತ್ತಿದಳು.

* * * * *

ಹೊರಗಿನ ತಣ್ಣಿನೆಯ ಗಾಳಿಯು ಬೀಸಿ ಕುಸುಮನ ಮನಸ್ಸು ಸ್ವಲ್ಪ ಶಾಂತವಾಯಿತು. ಅದರೊಂದಿಗೆ ತಾನು ಮಾಡಿದ ಕೆಳಸವು ಸರಿಯಿ? ಎಂಬ ಯೋಚನೆಯು ತೆಗೆದುರಿತು. ಇದುವರಿಗೆ ಅದರ ಸಾಧಕ-ಬಾಧಕಗಳು ಅವ್ಯಾಗಿ ಅವಳ ಮನಸ್ಸಿಗೆ ಒಂದಿರಲಿಲ್ಲ. ಈಗ ನಾನಾವಿಚಾರಗಳು ಒಮ್ಮೆಯೇ ನುಗ್ಗಿ ಒಂದು ತಮ್ಮಪ್ರಭಾವವನ್ನು ಆ ಫೋಗೆಯಲ್ಲಿ ತಿಕ್ಕಿತ್ತಾಗಿ ತೋರುತ್ತಿದ್ದ ಅವಳ ಮೇಲೆ ಬೀರಲಾರಂಭಿಸಿದುವು. ‘ಈಗಲೂ ಹಿಂದಕ್ಕೆ ಯೋಗೆಣಿ’ವೆಂದು ಮನಸ್ಸಿಗೆ ಒಂದರೂ, ಅದು ಜೆನ್ನಾಗಿರುವುದಿಲ್ಲವೆಂದು ಸುವ್ಯಾಸಾದಳು.

ಈ ಕಡೆ ವಾಕುವಿನ ಸ್ಥಿತಿಯೂ ಒಂದು ತೆರಸಿಗಿತ್ತು. ಯಾರು ಇದುವರಿಗೆ ಆಕಾಶದ ಕುಸುಮಾಗಿದ್ದಳೇ, ಅವಳು ತನೆನ್ನಿಡನೆ ನೋಟಾರಿನಲ್ಲಿ ಕುಳಿತಿದಾಳೆ! ಇಂತ್ಯಾದಿನಗಳ ಮೇಲಾದರೂ ತಾಲು ಅವಳಿಗೆ ಈತೋಷಕೊಡುವಂಥ ಒಂದು ಪಣ್ಣಿ ಕೆಲಸವನ್ನು ಮಾಡಲು ಅವಕಾಶ ದೊಡ್ಡಿಳಿತಲ್ಲ ಎಂಬ ಸಂಶೋಧನೆ!

ಥಿಯೇಟರು ಸಮೀಪಿಸಿತು. ಕಾರು ಸ್ಥಿತಿತು. ಅಲ್ಲಿ ಇನ್ನಗಳು ಗುಂಪಾಗಿ ಸೆರೆದಿದ್ದರು. ವಾಗ್ನ ನೋಡಲು ಇಳಿದವನು ಒಂದು ರೀತಿಯ ಲೀನಿಯಂದ ಬಾಗಿಲು ತೆಗೆದು ಕುಸುಮನನ್ನು ಇಳಿಸಿದನು. ಹುಹಡಿಯ ಮೆಟ್ಟಲುಗಳನ್ನು ಹತ್ತುವಾಗ, ಎಹುರಿಗಿದ್ದ ಕನ್ನಡಿಯಲ್ಲಿ ತಫಗೆ ಒಪ್ಪುವಂತಹ ಹೊಸ ಸೂಟನ್ನು, ತಿದ್ದಿತ ಕ್ರಾಷನ್ನು ನೋಡಿಕೊಳ್ಳತ್ತ ಮುಂದೆ ನಡೆದನು.

ಕುಸುಮನ ಸ್ಥಿತಿಯು ಇದಕ್ಕೆ ವಿವರೀಕವಾಗಿತ್ತು. ಮನೇಯಿಂದ ಹೊರಬಾಗ ಇದ್ದ ಅಸಮಾಧಾನವೂ, ಹಟವೂ, ವಾಯವಾಗಿ ಅದರ ಜಾಗದಲ್ಲಿ ಪರ್ವತತ್ವವನ್ನು ಇಡೀಕಿ ಸೋದುತ್ತಿತ್ತು. ಅಲ್ಲಿರುವವರೆಲ್ಲರೂ ತನ್ನನ್ನೇ ಸೇರಿದುತ್ತಿರುವುದು ಭಾಸವಾಯಿತು. ಏನೋ ಮಾಡಬಾರದ ಕೆಳಸವನ್ನು ನಾಡಿನಂತೆ ಅಗಿತ್ತು ಅವಳಿಗೆ ! ಗುಪಿನಲ್ಲಿ ಅವಳನ್ನೂ ಶ್ರೀಧರನನ್ನೂ ಕುಡಿಸು ಅನೇಕರಿರಬಹುದು. ಅವಳು ಘಾಸುವಿನ ಸಂಗಡ ಒಬ್ಬ ಕೋ ಬುದುರುವನ್ನು ಸೇರಿದಿರೆ ಅವರೆಲ್ಲ ಏನೆಂದುಕೊಡಾರು ? ಕುಸುಮನಿಗೆ ಲಜ್ಜೆಯಿಂದ ದೇಹಾಂತರವೂ ಕಂಪಿಸಿ ಮುಖವು ಕೆಂಪಿಟ್ಟಿತು.

ಹೇಗೋ ಥಿಯೇಟೆನ ಒಳಗೆ ಹೋದದ್ದಾಯಿತು. ಅಲ್ಲಿಯ ಕತ್ತಲೆಯಲ್ಲಿ ಅವಳಿಗೆ ರಕ್ತಾಣಿ ಸಿಕ್ಕಿದುತ್ತಾಯಿತು. ಇವರು ಹೋಗುವ ಹೊತ್ತಿಗೆ ಚಿಕ್ಕವು ಮುರುವಾಗಿತ್ತು. ಹೀಭಾಗದಲ್ಲಿ ಹಾಕಿದ್ದ ಉತ್ತಮ ದರ್ಜೆಯ ಸೇರಫಾವಮೇಲೆ ಇಂದ್ರ ಕುಳಿತುಕೊಂಡರು.

ಮೇಲ್ಭಾಗದಲ್ಲಿ ವಿದ್ಯುಚ್ಛಕ್ತಿಯ ಬೀಳಣಿಗೆಯು ಗ್ರಹನೆ ತಿರುಗುತ್ತಿತ್ತು. ಅಜರ್ಮಿಂಡನೆ ತೆರೀಯಲ್ಲಿ ತುಬಿನೆ ವಿಚಾರಗಳೂ, ಇಡೀ ಸಿನೇವಾ ಮಂದಿರವೂ ಸುತ್ತುತ್ತಿರುವುದು ಕುಸುಮನಿಗೆ ಈರಿತು. ಅವಳಿಗೆ ಎದುರಿಗಿದ್ದ ಒಂದು ಪದಾರ್ಥವೂ,—ಕೊಸೆಗೆ ಬಿಳಿಯ ಪರದೆಯಮೇಲೆ ಬೀಳುತ್ತಿದ್ದ ಚಿತ್ರವೂ ಸಹ ಕಾಣಿಸುವಂತಿರಲ್ಲಿ.

“ ಈ ನೇಷೆಗೆ ಅವರು ಮನಿಗೆ ಬುದಿರಬಹುದು,...ಆಳನ ಮೂಲಕ ವಿಚಾರವನ್ನು ತಿಳಿಮಂತಾಡು,...ಏನೆಂದುಕೊಡಿರಬಹುದು.... ...?”

ಕುಸುಮನಿಗೆ ಹೋದಲಿನಿಂಬಲೂ ಯಾವ ಕೆಲಸದಲ್ಲೀ ಆಗಲಿ,- “ ಇಂದ್ರನ್ನು ನಾಡಿದಷ್ಟಿಗಂಡ ಏನೆಂದುಕೊಳ್ಳಬಹುದು ? ...ಇವರಿಂದ ಅವನಿಗೆ ಸಂಕೀರ್ಣವಾಗುತ್ತದೆಯೇ ? ...” ಮುಂತಾಗಿ ಯೋಚಿಸಿ ಅಭ್ಯಾಸವೇ ಹೋಕು, ತನ್ನ ಸ್ವೇಂತ ದೃಷ್ಟಿಯಿಂದ ಯಾವುದನ್ನೂ ವಿವೇಚಿಸುವ ರೂಪಿ ಕಡಿಮೆ ! ಆ ಅಭ್ಯಾಸವು ಅವಳ ತಾಯಿ ಅಜ್ಞಾಯರ ಕಾಲದಿಂಬಲೂ, ನರ ನಾಳಗಳಲ್ಲಿ ಹೆರಿದು ಬುಮಾಗಿತ್ತು. ಅಲ್ಲಿ ಇಲ್ಲಿ ಸಂಗ ಹಿಸಿದ್ದ ಭಾಷ್ಯನೆಗಳಿಗೆ ಆ ಫೋಗೆ ಯಲ್ಲಿ ಜಯವಾದುತ್ತೆ ಕೆಂಡು ಬಂದರೂ, ಅದು ಕ್ಷೇತ್ರಿಕವಾನದ್ದು; ಮೌದಲಿ ಸೀದಲೂ ರೂಪಿಸಿಫಂತಿದ್ದ ಭಾವಗಳು ಹಿಂದಿನಿಂದ ಒಟ್ಟಿಗೆ ನುಗ್ಗಿಬುದು,

ಹೋಸದನ್ನು ತುಳಿದು ತಮ್ಮ ಅಧಿಕಾರವನ್ನು ಸ್ತಾಪಿಸಿದ್ದುವು. ಅದರ ಬೆಳಕಿನಲ್ಲಿ ಅವಳಿಗೆ ತಾನು ಮಾಡಿದ ಕೆಲಸವು ಶುದ್ಧ ಅವಿವೇಕನೆಂದು ಹೊರಿತು.

‘ಅವರಿಗೆ ಸ್ವಷ್ಟವಾಗಿ ಏನೂ ತಿಳಿಸದೆ, ಅವನ ಮನಸ್ಸಿನಲ್ಲಿರುವುದನ್ನು ಅರಿಯದೆ,—ದುಡುತಿದ್ದು ಪೆಚ್ಚು ಕೆಲಸ! ತಾನಾಗಿ ಅವನ ಸ್ಥಿತಿರೆಂದುಗೆ ಅವನ ಮುಖಕ್ಕೆ ಮಸಿಬಳಿದುತಾಯಿತು. ಅವರೆಲ್ಲ ಅವನ ಕಡೆ ಬೊಟ್ಟಿ ಮಾಡಿ ನಗುವಂತಾಯಿತು! ಈ ಅವಮಾನವನ್ನು ಅವನು ಖಂಡಿತ ಮರಿಯುವುದಿಲ್ಲ,—’

“ನನಗೆ ಕೇಳಿದ್ದರೆ ಕರೆದುಕೊಡು ಹೋಗುತ್ತಿರಲಿಲ್ಲವೇ? ಹೀಗೇಕೆ ಮಾಡಿದೆ?” ಎದು ಕೇಳಿದರೆ ಏನು ಹೇಳುವುದು?

‘ಇಲ್ಲ,—ಅವನು ಅದಮ್ಮು ಕೇಳುವುದಿಲ್ಲ! ಅವನ ಕೋರವೆದರೆ, ಒಂದು ಗಳಿಗೆ ಮೇಲೆ ಹೊರಿ, ಉಕ್ಕೆ ಹರಿದು ಹೋರಣುಹೋಗುವ ಪ್ರವಾಹ ವಲ್ಲ, ಒಳಗೇ ಉರಿಯುವ ಅಗ್ನಿ! ಅದರ ಫಲ? ಸಂಸಾರದಲ್ಲಿ ಸುಖ ಶಂತಿಗಳ ಸಮಾಧಿ! ಇಷ್ಟ್ವು ಏತಕ್ಕಾಗಿ? ಒಂದು ಕ್ಷೇತ್ರದ ಹೋಕಿಗಾಗಿ!!’

ಕುಸುಮನ ಮನಸ್ಸಿನ ಪರದೆಯ ಮೇಲೆ ಕಾಣುತ್ತಿದ್ದುದು ಅವಳ ಸಂಸಾರದಲ್ಲಿ ಉಂಟಾಗಬಹುದಾದ ಒಡಕಿನ ಚಿತ್ರ! ಬರಬರುತ್ತ ಅದೂ ಕಾಣದಾಯಿತು. ಕಣ್ಣು ಮಂಜಾಗುತ್ತ ಬಂದಿತು. ಪಸ್ತುದಿಂದ ಕಣ್ಣು ರಸಿ ಕೊಂಡು, ಇಷ್ಟ್ವುಕ್ಕೆ ಕಾರಣವಾದ ಆ ‘ವಿಶ್ವಾತೆ’ ಚಿತ್ರದ ಕಡೆಗೊಮ್ಮೆ ಪ್ರಯತ್ನಸೂರ್ಯಕವಾಗಿ ನೋಡಿದಳು. ಅಲ್ಲಿ ನಡೆಯುತ್ತಿದ್ದದೇನು?

‘ಒಬ್ಬ ಹೆಗಸ; (ಅವಳಿ ನಾಯಕಿಯಿರಬಹುದು) ಉಕ್ಕೆಬರುತ್ತಿಷ್ಟ ದುಃಖವನ್ನು ತಡೆದು, ತುಣಿಯನ್ನು ಕಚ್ಚುತ್ತ ಏನೋ ಮಾತಾಡಲು ಪ್ರಯತ್ನ ಪಡುತ್ತಿದ್ದಾಳೆ. ನಾಯಕನು ಅವನ್ನು ಗಮನಿಸದೆ ರೋಷದಿಂದ ಬಾಗಿಲನ್ನು ಧಾರನೆ ಮುಚ್ಚಿ ಹೋರಿಗೆ ಹೋಗಿದಾನೆ; ಇದುವರಿಗೆ ತಡೆವಿನ್ನ ದುಃಖವು ಕಟ್ಟಿಯೋಡಿದ ಪ್ರವಾಹದಂತೆ ತಾನೇತಾನಾಗಿದೆ. ಆಳುವಿನಲ್ಲಿ ಮುಳುಗಿದ್ದ ಅವಳನ್ನು ಆಗತಾನೇ ಒಳಗೆಬಂದ ಸ್ಥಿರಿತಿಯು ಸಂಪೌರ್ಣಿಸುತ್ತಿದ್ದಾಳೆ!

ಸಂದರ್ಭವು ಏನೆಂಬುದು ಕುಸುಮನಿಗೆ ಗೊತ್ತಾಗಲಿಲ್ಲ. ಅದುವರಿಗೆ ನಡೆದಿದ್ದ ಕಢಿ ಗೋತ್ತಿದ್ದಲೇ ತಾನೇ ಮುಂದೆ ಗೊತ್ತಾಗುವುದು? ಇವರೆಕೆ ಅಳುತ್ತಿದ್ದಾಳೆ? ನಾಗರಿಕತೆಯ ಪರಮಾವಧಿಯನ್ನು ಮುಟ್ಟಿ,—ಸ್ವಾತಂತ್ರ್ಯದ

ಉನ್ನತಿಶಿವರವನ್ನೇ ರಿರುವ ಇವಲಗೂ ಅಳುವೇ? ಹೆಗಸು ಅಳುತ್ತೇ ಲೇ ಇರಬೇಕೇನು? ಅದಕ್ಕೇ ಏನು ಅವರು ಹುಟ್ಟಿರುವುದು? ಮೊದಲಾದ ಪ್ರಶ್ನೆ ಮಾಲಿಕೆಗಳು ಒಂದಾಗುತ್ತ ಲೋಮ ಅವಳ ಮುಂದೆ ಬರುತ್ತಿವ್ಯಾವು.

ಮುಂದೆ ಏನು ನಡೆಯಿತೆಂಬುದು ಅವಳಿಗೆ ಗೊತ್ತು ಗಲಿಲ್ಲ. ಒಳಗಿನ ತಳಮಳವನ್ನು ತಡೆದುಕೊಡು ಇನ್ನು ಅಲ್ಲಿ ಕುಳಿತಿರುವುದು ಅವಳಿಂದಾಗ ಲಿಲ್ಲ. ಅಲ್ಲಿಯ ಹಾತಾವರಣವೆಲ್ಲ ವಿಷವೂರಿತವಾದುತ್ತಿ ತೋರಿತು. ಕುಳಿತನ್ನ ಸೋಫಾದಿಂದ ಏಕಕಾಲದಲ್ಲಿ ಅನೇಕ ಮುಳ್ಳುಗಳು ಚುಚ್ಚುವಂತೆ ತೋರಿತು. ಫಕ್ಕನೇ ಎದ್ದು ನಿಂತಳು.

ಹಾಸುವಿಗೆ ಗಾಬರಿಯಾಯಿತು,—“ ಯಾಕಮ್ಮೆ! ಮನೇಗಿ ಹೋಗೋ ಓವೇ?” ಎಂದು ಕೇಳಿದ.

ಕುಸುಮ ಮಾತಾದಲ್ಲಿ. ನೆಟ್ಟಿಗೆ ಹೋರಿಗೆ ಒಂದಳು. ವಾಸು ಮೂರಿಗನ್ನತೆ ಅವಳನ್ನು ಹಿಂಬಾಲಿಸಿದ. ದೀಪದ ಬೆಳಕಿನಲ್ಲಿ ಅವಳ ಮುಖವು ಹುಟ್ಟಿಯ ಮುಖಿಕುತ್ತಿ ಕಾಣಿಸಿತು. ಒಳಗೆ ಕುಳಿತಿದ್ದಾಗ ಲೇ ಅವಳು ಮನನ್ನು ಸಮಾಧಾನವಿಲ್ಲದೆ ಒದ್ದಾಡುತ್ತಿದ್ದುದು, ಅವನಿಗೆ ಅಕ್ಕಣ್ಣವಾದ ಬೆಳಕಿನಲ್ಲಿ ಕೊಂಡುಟ್ಟಿಗೆ ಗೊತ್ತಾಗಿತ್ತು. ಆಡರಿ ಆದು ಈ ಮಣಿಕ್ಕೇರಿದೆ ಎಂದು ಅವನು ತೀಳಿದಿರತಿಲ್ಲ.

ಇಬ್ಬರೂ ಮೌನವಾಗಿ ಶಾರು ಹತ್ತಿದರು. ಆ ವೇಳೆಯಲ್ಲಿ ಏನಾದರೂ ಮಾತಾಧುವುದಕ್ಕಿಂತ ಸುಮ್ಮೀರಿರುವುದೇ ಮೇಲೆಂದೂ ಹಾಸುವೂ ಸುಮ್ಮೀ ನಿಡ್ಡನು.

ಮನೇಯ ಐಳಿ ಆಳು ತೂಕಡಿಸುತ್ತ ಕುಳಿತಿವ್ಯಾವನ್ನು ಬೇಗ ಎದ್ದು ನಿಂತುಕೊಂಡನು.

“ ನಾನು ಹೋರಿಡಲೇನಮ್ಮೆ? ಚಿತ್ರಪು ನಿಷ್ಠ ಮನಸ್ಸಿಗೆ ಹಿಡಿಸಿದ ಹಾಗಿಲ್ಲ. ಹೋಗೋಲಿ, ಬಿಡಮ್ಮು,—ಎನ್ನಾ ಯೋಚನೆ ಮಾಡಬೇಕು. ನಾವೆಲ್ಲ ಇನ್ನೊಂದು ಸುಲ ಬಟ್ಟಿಗೆ ಹೋಗೋಣಿ. ”

ಕುಸುಮ ಅವನ ಕಡೆಗೆ ಒಂದು ವಿಷಿತ್ತರಿಂತಿಯಲ್ಲಿ ನೋಡಿ, “ ಧ್ಯಾಂಕೆ ” ಎಂದೆಳು.

ಆ ಸೋಚಿದಲ್ಲಿಡಿಗಿದ್ದ ಅಸಮಾಧಾನವನ್ನೂ, ಶಿರಸ್ವರವನ್ನೂ ಸೋಡಿ ವಾಸುವು, “ಇದಿಗ, ನಾನ್ಯಾಯ !” ಎಂದುಕೊಂಡು ಮನೆಯ ದಾರಿಹಿಡಿದನು.

* * * * *

ಒಳಗೆ ಹೋಗುತ್ತು ಲೂ ಶ್ರೀಧರ ಇನ್ನೂ ಮನೆಗೆ ಬಂದಿಲ್ಲವೇದು ತಿಳಿದು, ಅವಳಿಗೆ ಸ್ವಲ್ಪ ಸಮಾಧಾನವಾಯಿತು. ಅಲ್ಲಿದ್ದ ಕುಚೀರ್ಯಮೇಲೆ ಹಾಗೇ ಒರಿಕೊಂಡು ಅದುವರೆಗೆ ಸಂಡಿದುದೆಲ್ಲಕನ್ನೂ ಸೇನಸಿಕೊಂಡಳು. ಅದು ಒಂದು ಕನಸಿನಂತೆ ತೋರಿತು.

“ಮುಂದೆನು....? ಮನೆಗೆ ಒಂದೆ ಮೇಲೆ ಎಲ್ಲವನ್ನೂ ಹೇಳುವುದು. ಅದರ ಪರಿಣಾಮ ಏನಾದರೂ ಆಗಲಿ; ಒಂದುದನ್ನೂ ಅನುಭವಿಸುವುದು, ಎಂದು ನಿರ್ಧರ ಮಾಡಿಕೊಂಡು ಹಾಸಿಗೆಯ ಮೇಲೆ ಮಲಗಿದಳು. ಆದರೆ ನಿದ್ದೇ ಒರಿತೊಳ್ಳಿದು ! ಹೊತ್ತು ಕೊಡುತ್ತೆ ಮನಸ್ಸಿನ ಉದ್ದೇಶವು ಹೆಚ್ಚಾಯಿತು. ಅನ್ಯ ಹೊತ್ತಾದರೂ ಶ್ರೀಧರನ ಸುಳಿವಿಲ್ಲ ! ಏಕೆ ಬರಲಿಲ್ಲ ? ಕಾರಣವೇನು ? ಅವನು ಏಧಾ ಅನ್ಯ ಹೊತ್ತು ಮಾಡಿದವನಲ್ಲ !

“ನಾನು ಹೋಗಿದ್ದು ದಸ್ಸು ದೂರದಿದಲೇ ಎಲ್ಲಾದರೂ ಸೋಡಿ, ಸಿಟ್ಟಿನಿಂದ ಬಂದಿಲ್ಲವೇ ? ಭೀ, ಇರಲಾರದು. ಶದಕ್ಕಾಗಿ ಈ ಅಪರಾಶ್ರಯಲ್ಲಿ ಹೊರಗಿರುವುದೇ ?....ಇಲ್ಲ, ಏನಾದರೂ ಅವಾಯ ಸಂಭವಿಸಿರಬಹುದೇ....?”

ಮನಸ್ಸು ಯಾವ ಕಾರಣವನ್ನೂ ಒಷ್ಟುತ್ತಿರಲಿಲ್ಲ. ಯೋಜಣನೇ ನೊಡದೆ ಇರುವುದಕ್ಕೂ ಆಗುವಂತಿರಲಿಲ್ಲ. ಒಂದು ಖಿಮಿವು ಒಂದು ಯಂಗದುತ್ತೆ ತೋರಿತು. ನಿವಿಷಗಳು ಉರುಳಿ ಗಂಟಿಗಳಾದವು. ಅದ್ದೊಂಬತ್ತೆ ಕುಸುಮನೂ ತಿಂಬಿಯಂದ ಹಾಸಿಗೆಯಲ್ಲಿ ಹೊರಳುತ್ತಿದ್ದಳು.

ದೀಪವು ಸಣ್ಣಗೆ ಉರಿಯುತ್ತತ್ತು. ಬಾಗಿಲು ತಪ್ಪೆದುತ್ತಾಯಿತು. ಕುಸುಮ ಬಾಗಿಲು ತೆಗೆದುಬಂದು ಪುಸೆ ಹೊದ್ದು ಕೊಂಡು ಮಲಗಿದಳು.

ಶ್ರೀಧರ ಒಳಗೆ ಒಂದ. ಅವನನ್ನೂ ಸೋಡಿವ ಕೂಡಲೇ ಕುಸುಮನಿಗೆ ನೊದಲು ಮಾಡಿಕೊಂಡಿದ್ದ ಸಂಕಲ್ಪವೆಲ್ಲಾ ಹೂಯಣಿ, ಇಂದು ಬಗೆಯು ಆಧೀಕ್ಯವೂ, ದೈನ್ಯವೂ ಅವಳನ್ನೂ ತಜ್ಜಿದುವು. ಮಾತನಾಡಲು ಸಾಧ್ಯ ವಿಲ್ಲದೆ ಸುಮೃದ್ಧಿ ಅವನ ಕಡೆ ನೋಡುತ್ತಿದ್ದಳು.

“ ಉಂಟವಾಯಿತೇ ಕುಸುಮ ? ” ಶ್ರೀಧರ ಗಡಿಯಾರವನ್ನು ಬಿಚ್ಚುತ್ತೆ ಕೇಳಿದ; ಅಗಲೇ ಎರಡು ಗಂಟೆ ಅಗಿತ್ತು.

ಕುಸುಮ ಮಾತಾಡಲು ಪಟ್ಟಿ ಪ್ರಯತ್ನ ಪ್ರಯತ್ನ ವಾಯಿತು. ನಾಲ್ಕೆ ಅವಳ ಇನ್ನವನ್ನು ಮನ್ನಿಸಲಿಲ್ಲ! ಕಣ್ಣಿನಲ್ಲಿ ನೀರು ತುಂಬಿ ಬಂತು. ಮುಖ ವನ್ನು ಗೋಡೆಯ ಕಡೆಗೆ ತಿರುಗಿಸಿಕೊಂಡಳು.

ಶ್ರೀಧರ ಅದನ್ನು ತಪ್ಪಾಗಿ ತಿಳಿದುಕೊಂಡನ್ನು. ಅವನಿಗೆ ಅಸಮಾಧಾನವಾಯಿತು. ತಾನು ಹೊತ್ತಾಗಿ ಬಂದುದಕ್ಕೆ ಅವಳು ಹೀಗೆ ಮಾಡುತ್ತಾ ಹೀಂದು ಅವನ ಗ್ರಹಿಕೆ! ಹೊತ್ತಾದುದಕ್ಕೆ ಕಾರಣವನ್ನು ಸಹ ಕೇಳಿದೆ ಮುಖ ತಿರುಗಿಸಿಕೊಳ್ಳುವುದೇ.....?

ಅವನಿಗೆ ಇಲ್ಲಿನ ವಿಚಾರ ಏನೂ ತಿಳಿಯದು. ಮಾಮೂಲಿನ್ನಿಂತೆ ಕ್ಳಾಬ್‌ಗೆ ಹೋದ. ಅಷ್ಟು ಹೊತ್ತಿಗೆ ಕೆಲವರು ಸ್ವೀಕಿತರು ‘ಬ್ರಂಡಾವನ’ಕ್ಕೆ ಹೊರಿಟ್‌ವರು ಅವನನ್ನು “ಬನಿಸು, ಬೇಗ ಬಂದುಬಿಡೋಣ,” ಎಂದು ಕರೆವರು.

“ ಇಲ್ಲ,...ನೀನೇಲ್ಲಾ ಹೊರಡಿ....” ಎದ ಶ್ರೀಧರ.

“ ನಾವು ಹೊರಮವುದಕ್ಕೆ ನೀನೇನು ಹೇಳುವುದು? ನಾವು ಹೊರಿಟ್‌ಇದ್ದೀವೇ! ಜೊತೆಯಲ್ಲಿ ಓಡಾಡಿಕೊಂಡು ತಿಂಡಿಗಿಂಡಿ ಹೊಡಿಮು ಬರೋಣ ! ಏಕೆ ಅನುಮಾನ? ಮನೆಯಲ್ಲಿ ಅಪ್ಪಣೆಯಾಗಬೇಕೇನೋಃ !”

“ ಅಂಥಾದೇನೂ....ಇಲ್ಲ. ಆದರೆ ಬಂದು ಕಂಡಿಷನ್. ಬಂಬತ್ತು ಗಂಟೆ ಒಳಗೆ ಬರಬೇಕು.”

“ ಆಗಲಪ್ಪ—ನಡಿಿರಿ, ಹೊತ್ತು ಯಿತು.”

ಹೊರಿಟ್‌ಇದ್ದೀನೋ ಆಯಿತು. ಆದರೆ ಹಿಂದಿರುಗುವಾಗ ಕಾರು ಕೆಟ್ಟಿಟ್ಟ ಹೋಯಿತು. ತಿಂದದ್ದೀಲ್ಲ ಅರಗುವವರಿಗೂ ಭಳಿಯಲ್ಲಿ ಅಲೆದಾಡಿದರೂ ಅದು ಬೇರೆ ಸರಿಹೋಗಲಿಲ್ಲ. ಕೊನೆಗೆ ವಿಶ್ವಪ್ರಯತ್ನ ನೂಡಿ ಅದನ್ನು ಹೊರಡಿಸಿಕೊಂಡು ಹೊರಡುವಹೊತ್ತಿಗೆ ಅಪ್ಪು ಹೊತ್ತು ಯಿತು.

ಅಂತೂ ಇಬ್ಬ ರಲ್ಲಿಯೂ ಅಸಮಾಧಾನವೇನೋ ಬೆಳೆಯಿತು. ಯಾರೂ ಅದನ್ನು ಹರಿಸಲು ಪ್ರಯತ್ನ ಪಡಲಿಲ್ಲ. “ ಕುಸುಮ ಯಾಕೇಣ ಬಂದು ಬಗೆ ಯಾಗಿದಾಕೇ,” ಎಂದುಕೊಂಡ ಶ್ರೀಧರ. ಆದರೆ ಏಕೆಬ ಜಿಜ್ಞಾಸಿಗೆ ಹೋಗಲಿಲ್ಲ.

ಗಂಡನು ಕಂಡೂ ಕಾಣದುತ್ತೇ ಉದಾಹಿಸನಾಗಿರುವುದು ಕುಸುಮನಿಗೆ ಹೀಗಿಸಲಿಲ್ಲ. ‘ನಾನಾಗಿ ಏಕೆ ಹೇಳಬೇಕು? ಅವರಾಗಿ ಹೇಳಿದಾಗ ಹೇಳಿದ ರಾಯಿತು. ಅದುವರೆಗೂ ಹೀಗೇ ದಿವಸವನ್ನು ತಳ್ಳುವುದು.’ ಎಂದುಕೊಂಡಳು.

ದಿನೆಗಳು ಕಳೆದುವು. ಮತ್ತೆಯಲ್ಲಿ ನಾತಿಲ್ಲ ಕತೆಯಿಲ್ಲ. ಇಬ್ಬರೂ ಯಂತ್ರದಂತೆ ತಮ್ಮ ಕೆಲಸವನ್ನು ಸಾಗಿಸುತ್ತಿದ್ದರು. ಶ್ರೀಧರನಿಗೆ ಮನೆಷುಲ್ಲಿ ಬೇಜಾತು. ವಾಸುವೂ ಈ ಕಡೆ ಬಂದಿರಲಿಲ್ಲ. ಅವನನ್ನಾದರೂ ನೋಡಿ ಕೊಂಡು ಬರ್ಜಾಣವೆಂಡು ಅವನ ಮನೆಗೆ ಹೋದ.

ಶ್ರೀಧರನನ್ನು ನೋಡಿದ ಕೂಡಲೇ ವಾಸುವಿಗೆ ಮನೆಯಲ್ಲಿ ಎಲ್ಲವೂ ಸುಸೂತ್ರವಾಗಿ ಸಡೆಯುತ್ತಿಲ್ಲವೆಂದು ಗೊತ್ತಾಯಿತು. ಇವನೇ ಹಿಗಿದ್ದ ಮೇಲೆ ಕುಸುಮನ ಸ್ಥಿತಿ ಹೇಗಿರಬಹುದು?

ಇಬ್ಬರೂ ಬರೆಳ ಹೊತ್ತು ಮಾತಾಡುತ್ತಿದ್ದರು. ಹಿಂದಿರುಗಳ ವಜೋತ್ತಿಗೆ ಶ್ರೀಧರ ಬೀರೆ ಮನುಷ್ಯನಂತಾಗಿದ್ದ. ಅವನ ಕಣ್ಣಗಳು ಶೈಡಿದ್ದವು. ವಾಸು ಅವನಿಗೆ ಹೇಳಿ—

“ನೋಡು,—ನಾನು ಅಕ್ಕತಂಗಿಯಲ್ಲಿಡಬನ್ನೆ ಆಡಿ ಚೆಕೆದವನಿಲ್ಲ. ಆದಿನ ಕುಸುಮ ನೆನ್ನ ರಾಗಿಯಾಗಿರಬಾರದಾಗಿತ್ತೇ? ಎಂದುಕೊಡೆ. ಆಗಿದ್ದರೆ ಅವಳ ದುಃಖವನ್ನು ಸ್ಪಷ್ಟ ಕಡಿಮೆ ಮಾಡಬಹುದಾಗಿತ್ತು.....”

“ಬಾ—ವಾಕು; ಇಬ್ಬರೂ ಕೂಡಿಯೇ ಮನೆಗೆ ಹೋಗೋಣ.”

“ಬೇಡ, ನಾನು ನಾಳೆ ಬರುತ್ತೇನೆ. ನೀನು ಹೊರಡು. ಕುಸುಮನು ನಿನಗಾಗಿ ಕಾಯುತ್ತಿರಬಹುದು!”

ಶ್ರೀಧರ ಮನೆಗೆ ಬಂದಾಗ ಹೊತ್ತಾಗಿತ್ತು. ಕುಸುಮ ಒಳಗೆ ಪನೋ ಕೆಲಸ ಮಾಡುತ್ತಿದ್ದಳು. ಶ್ರೀಧರ ಬುದ್ಧವನೇ ನೇಟ್ಟಿಗೆ ಅವಳ ಬಳಗೆ ಹೋಗಿ, ಅವಳ ಕೈಗಳನ್ನು ಹಿಡಿಯಿಕೊಂಡು,—

“ಕುಸುಮ,—ಕ್ಷಮಿಸು; ತವು, ನನ್ನದು,” ಎಂದ.

ಕುಸುಮ ಬೆಚ್ಚಿದಳು. ಅವಳ ಕಣ್ಣಿನಿಂದ ನೀರು ಧಾರೆಯಾಗಿ ಹರಿಯು. ಇಬ್ಬರ ನಡುವೆಯೂ ಇಂದ ತವು ತಿಳುವಳಿಕೆಯನ್ನು ಕೊಳ್ಳಬೇಕಿತ್ತು.

ಬೆಳಗೇ ಎಂಟು ಗುಂಟಿ. ಕಾಫಿಯನ್ನು ಮುಗಿಸಿ ಕುಸುಮ ಕಿರುದನಿಯಲ್ಲಿ ಏನೋ ಹಾಡಿಕೊಳ್ಳುತ್ತ ಕೊರಡಿಗೆ ಒಂದಳು. ಅಲ್ಲಿ ಶ್ರೀಧರನ ಜೊತೆ ಹಾಸುವು ಕುಳಿತಿದ್ದನ್ನು ನೋಡಿ ಅವಳಿಗೆ ಬಹಳ ನಾಚಿಕೆಯಾಯಿತು. ಹಿಂದಕ್ಕೆ ಹೊರಡುವ ಪ್ರಯೋಜ್ಞದಲ್ಲಿದ್ದಾಗ, ಶ್ರೀಧರ ಅವಳನ್ನು ತಡೆಯು—“ ಕುಸುಮ ನಿಮ್ಮಣ್ಣ ಬಂದಿದಾನೆ ! ಕಾಫಿ ಏನಾದರೂ ಉಂಟಿಂ ? ” ಎದ, ಕೇಳಿದ.

ಕುಸುಮ ನೆಕ್ಕೆಳು. ನಾಚಿಕೆಯನ್ನು ಮೀರಿದ ಭಾವವು ಅದರಲ್ಲಿ ಕಾಣಿಸಿತು. ಅವಳು ಮತ್ತೀನೂ ದೇಳದೆ ಕಾಫಿಯನ್ನು ತರಲು ಬಳಗೆ ಹೊಡಳು.

ತುಂಗ—ಭದ್ರ ರಾ ರಾ ರಾ ರಾ

ಮೃತ್ಯಾತವಾದ ನದೀತೀರ. ಎಲ್ಲಿಯೋ ಹೆಟ್ಟು ಎಲ್ಲೆಲ್ಲಿಯೋ ಹರಿದು ಒಂದಿದೆ ಸಂಧಿಸುವ ಎರಡು ನದಿಗಳು. ಎದುರಿಗೆ ಸಂಗಮೇಶ್ವರನ ಗುಡಿ. ಸುತ್ತಲೂ ವಾವಿನ ತೋಪು. ದೂರದಲ್ಲಿದ್ದ ಗುಡ್ಡೆಗಳ ಸಾಲು—ಆ ಎಳ್ಳ ಸಾಂಪರ್ಕಕ್ಕೆ ಹಿನ್ನೆಲೆಯಂತೆ ಒಪ್ಪುತ್ತಿತ್ತು. ನದಿಯಲ್ಲಿ ಬಂಡಿಗಳರಲ್ಲಿ. ಮರಳಮೇಲೆ ಗಂಭೀರವಾಗಿ ಹರಿಯುವ ನದಿಯನೇಲೆ ಸಂಜೆಯ ಬಿಸಿಲು ಘಳಘಳನೆ ಹೊಳೆಯುತ್ತಿತ್ತು.

ಉರೈನೂ ಸಣ್ಣದಲ್ಲ. ಆದರೂ ಅಷ್ಟುಗಲಾಟಿ, ಆಡಂಬರ, ಆಜನ, ಸಾಲುಗಟ್ಟಿ ನಿಂತಿನ್ನೆ ನೋಟಂಪುಗಳು,—ಇವೆಲ್ಲ ಹೊಸದು. ಆ ದಿನ ಹೊತ್ತಾಗಿ ಕಟ್ಟಿದ್ದ ತಡೆಕಟ್ಟಿನ ಆತುಭೋತ್ತವ. ಸಕಾರದ ಖನ್ನಾತಾಧಿಕಾರಿಗಳೂ ರು ಅವಕ್ಕಾಗಿ ಬಂದಿದ್ದರು. ತೋಸಿನ ಬಳಿ ಹಾಕಿದ್ದ ದೊಡ್ಡ ಗುಡುರವಲ್ಲಿ ಸಮಾರಂಭವು ಉಪಾಂಡಿತು; ಜನರು ಕಿಕ್ಕಿರಿದು ನೆರೆದಿದ್ದರು.

ನದೀತೀರದಲ್ಲಿ ಹೆಣ್ಣು ಮಗಳೊಬ್ಬ ಚು ಕುಳತು ಕುತೂಹಲದಿಂದ ಆ ಶಡೆ ನೋಡುತ್ತಿದ್ದಳು. ಆ ದಿನದ ಸಮಾರುಭದಲ್ಲಿ ಅವಳ ಮಗೆಂತು ತನ್ನ ಜೊತೆಯವರಿಂದನೇ ಪ್ರಾರ್ಥನೆ, ಸ್ವಾಗತ, ಸಗೀತ—ಈ ಕಾರ್ಯಕ್ರಮಗಳ ಭಾರವನ್ನು ವಹಿಸಿದ್ದಳು. ಅದು ಇತರಂಗಿ ದೊಡ್ಡ ವಿಷಯವಲ್ಲವಾದರೂ, ಅವಳಿಗೆ ಹೆಚ್ಚಿನದು. ಸ್ವಯಂ ಸುಬೇದಾರರೇ ಅವರ ಮನೆಗೆ ಹೋಗಿ ಹುಡುಗಿಮನ್ನು ಕಳಿಸುವಂತೆ ಹೇಳಿ, “ವಿಜಯ” ಬರದಿದ್ದರೆ ಆ ದಿನದ ಕೆಲಸ ಜಯಪ್ರದವಾಗುವಂತೇ ಇಲ್ಲವೆಂದು ಹೇಳಿದ್ದರು. ಅವೂ ಸಾಧಾರಣದ ಮಾತ್ಲ!

ಹುಡುಗಿ ತನ್ನ ಪಾಲಿನ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಳು. ಬಂದಿವ್ವೆ ವರು ಹುಡುಗಿಯ ಮಧುರ ಗಾನವನ್ನು ಕೇಳಿ ಸಂತೋಷ ಪಟ್ಟಿರು. ಅಂದಿನ ಕಾರ್ಯಕ್ರಮದಲ್ಲಿ ಪರದೇಶದಿಂದ ಆಗ ತಾನೆ ಬಂದಿದ್ದ ಸಾಹೇಬರ ಭಾವಣ ಮುಖ್ಯವಾದದ್ದು. ವೃವಸಾಯಿಕ ವಿಷಯಗಳಲ್ಲಿ ಪರಿಶೀಲನೆ ನಡಿಸಿ ಅಣೆಕಟ್ಟಿನ ಸೌಲಭ್ಯವು ಎಲ್ಲಾರಿಗೂ ದೋರಿಯುಹಂತೆ ಮಾಡುವ ಉದ್ದೇಶದಿಂದ ಸರ್ಕಾರದವರು ವಿಶೇಷ ಮೇಕನತ್ತು ಮಾಡಿ ಆವರನ್ನು ಕೆಲವು ದ್ವಿನಗಳ ಮಧ್ಯೆಗೆ ಕರಿಸಿಕೊಂಡಿದ್ದರು. ಹುಡುಗಿಯು ಹಾಡುತ್ತಿದ್ದಾಗ ಸಾಹೇಬರು ಹುಸಿನಗೆಯಿಂದ ಅವಳನ್ನೇ ನೋಡುತ್ತಿದ್ದರು. ಹಾಡು ಮುಗಿದರೂ ಅವರು ನೋಡುವುದನ್ನು ಬಿಡಲಿಲ್ಲ.

ಹುಡುಗಿಯೊಬ್ಬ ಚು ವಿಜಯನನ್ನು ಮೇಲ್ಲಿಗೆ ಚಿಪ್ಪಿ,—“ನೋಡು! ಸಾಹೇಬರು ನಿನ್ನನ್ನು ಹೇಗೆ ನೋಡುತ್ತಿದ್ದಾರೆ!” ಎಂದಳು. ವಿಜಯ ಕೇಟೆಲೆಯ ನಗುವನ್ನು ಬೀರುತ್ತೇ, “ಎಲ್ಲಾ ಹೋಸದಾಗಿ ವಿಶಾಯತಿಯಿದ ಬಂದ ಸರಕೆಂದು ತೋರುತ್ತದೆ. ಹೀದೂ ಹೆಂಗಸರನ್ನು ನೋಡಿಲ್ಲವೇನೋ?” ಎಂದಳು.

“ಅಲ್ಲವೇ—ವಿಜಯ, ನಾನು ಕೇಳಿದ್ದ ರಲ್ಲಿ ಅವರು ಇಲ್ಲಿಯವರೇ ಅಂತೆ, ಪರದೇಶಕ್ಕೆ ಹೋಗಿ ದೊಡ್ಡ ಪರಿಕ್ಕೆ ಮಾಡಿದಾರುತ್ತೇ,—ಇನ್ನೂ ಕೆಲವು ದಿನಸ ಇಲ್ಲೇ ತೋರಿಸಿನ ಒಳ ಇರುವ ಬಂಗಲೆಯಲ್ಲಿ ಇರುತ್ತಾರುತ್ತೇ? ಅದಕ್ಕೇ ಆ ಹಳೇ ಮನೆಗೆ ಅಷ್ಟುಂದು ರವೇರ ಮಾಡಿದ್ದು.”

“ ನೇವನೇನೋ ಅವರುತ್ತೇ ಇದೆ,—ಆರೆ ಮುಖ ಮಾತ್ರ ಹಾಗೆ ಕಾಣುವುದಿಲ್ಲ.”

“ ಹಾಗೆ ಹೇಳಬೇಡ. ಸಾನು ಬರುವಾಗೆ ಯಂಗಲೆಯ ಕಡೆಯಿಂದಲೇ ಬಂದೆ. ಬಾಗಿಲಲ್ಲಿ ಒಮ್ಮೆ ಹಂಪುಗ ನಿತಿಯ್ದು. ಅವನನ್ನು ನೋಡಿದರೆ ಅನುಮಾನವುಳುವುದಿಲ್ಲ,—ಉಷ್ಣ ಕೆಂಪು ಮುಖ.”

ಹುಡುಗಿಯರು ಮಾತಾಡುತ್ತ ಅವರ ಕಡೆಗೇ ನೋಡುತ್ತಿದ್ದ ದರಿಂದ, ಸಾಹೇಬರಿಗೆ ತಮ್ಮ ವಿಚಾರವೇ ಮಾತಾಡುತ್ತಿರುಹುದೇದು ಹೇಳಿತ್ತು. ಹುಡುಗಿಯರು ನರ್ಡಜ ಚುತ್ತಾವಲದಿಂದ ಮಾತಾಡುತ್ತಿದ್ದರೂ, ಸಾಹೇಬರ ಮನಸ್ಸಿನ ಗೊಂದಲದಲ್ಲಿ ಹೇರೇ ತಥ್ಯ ನೇ ತಣ್ಣುತ್ತಿತ್ತು. ‘ಅಂತೆ ಒಮ್ಮೆ, ಸಮಾರುಭವ ಕೊನೆಗೆಡೆಸಿವರೆ, ಗುಪ್ತಾಸ್ತಿಯೇ ಮೂಲಕ ಹುಡುಗಿಯು ಯಾರೆಂದು ವಿಚಾರಿಸುವುದು’ ಎಂದುಕೊಂಡರು.

ಹುಡುಗಿಯು ಸುಂತಾವಂದಿಪ ಮನೆಯು ಕಡೆ ಹೊರಟ್ಟಿ ದಾರಿಯಲ್ಲಿ ತನಗಾಗಿ ಕಾಯುತ್ತಿದ್ದ ತಾಯಿಯನ್ನು ಸಂಧಿಸಿ,—ತನ್ನ ಹಾಡಿಗೆ ದೊರಿತ ಮನ್ನಡೆಯನ್ನೂ, ಇತರ ವಿಚಾರಗಳನ್ನೂ ಖತ್ತಾವದಿಂದ ಪಡೆಸಿದಳು. ಸಾಹೇಬರು ಎರೆಯಿಕ್ಕೆದೆ ತನ್ನ ನ್ನೇ ನೋಡುತ್ತಿದ್ದ ದನ್ನೂ ಹೇಳುವುದಕ್ಕೆ ಮರೆಯಲ್ಲಿ.

೨

ವಿಜಯ ನಾಯಂಕಾಲದಲ್ಲಿ ಗೆಳತಿಯ ಮನೆಯಿಂದ ತನ್ನ ಮನೆಗೆ ಬರುತ್ತಿದ್ದಳು. ಬರದೀಕಾವರೆ ತೋಪನ್ನು ದಾಟಿಯೇ ಬರಬೇಕು. ಆ ದಿನ ಆ ಜಾಗ ಏದಿನಂತೆ ಶಾಂತಿಯಂದ ತುಂಬಿತ್ತು. ಆಗ ನೋಡಿದರೆ ಹಿಂದಿನ ದಿನ ಅಲ್ಲಿದ್ದ ಗುಡಾರ,—ಹೇಂಡ್ ಜನ, ಎಲ್ಲವೂ ಕನಸೋ ಎನ್ನ ಮಂತಿತ್ತು.

‘ ಎಷ್ಟು ಬೇಗ ಎಲ್ಲವನ್ನೂ ತೆಗೆದುಬಿಟ್ಟಿದಾರೆ ! ’ ಎಂದುಕೊಂಡು ಹುಡುಗಿ ನಿದಾನವಾಗಿ ನಡೆಮಬರುತ್ತಿದ್ದಳು. ಬೇಗ ಬರಬೇಕೆಂದು ತಾಯಿಯು ಹೇಳಿದ್ದ ಮಾತು, ಸ್ನೇಹಿಗಿ ಬರುತ್ತಿದ್ದರೂ, ಹುಡುಗಿಯು ಗೆಳತಿಯ ಮನೆಯನ್ನು ಬಿಡುವ ಹೊತ್ತಿಗೇ ಹೊತ್ತು ಇಳಿಯತ್ತಿತ್ತು.

ಸ್ನೇಹಿತರಿಬ್ಬರು ಬಂದು ಕಡೆ ನೇರಿದರೆ ಗಂಟಿ ನೋಡಿ ಮಾತು ಮುಗಿಸು

ಪ್ರದು ಯಾವಾಗಲೂ ಕ್ಷಮೆ. ಉದರಲ್ಲೂ ಮಾತಿಗೆ ಒಂದು ಮೊಸ ವಿಷಯವು ಸಿದ್ಧಿಪುರಾಗ ಹೇಳುವುದು ಇಲ್ಲ. ಸಾಮಾನ್ಯವಾಗಿ ಅವರೂಪದ ಸಮಾರಂಭಗಾಗು ನಡೆದರೆ ಒನ್ನರು ಅದೇ ವಿಚಾರಪಾಗಿ ಏದಾರು ದಿವಸಗಳಾದರೂ ಬಳ್ಳಿ ರನ್ನೆಷ್ಟುಬ್ಬಿರು ಹಿಂಧಿಸಿದಂತಹ ಮಾತಾಪಾತ್ರ ನುಮಾ ಸಾಜ. ಆ ಮುದುಗಿಯರೂ ಹಾಗೆಯೇ ಮಾಡಿದ್ದರು.

ಶೋವನ್ನು ದಾಖಿನ ಶಾಡಲೇ ನೂರವಲ್ಲಿ ಸಾಹೇಬರ ಮನೆ ಕಾಣಿಸಿತು. ಅವರಾವ ಗೋಡೆಯ ಉಗ್ರವಿಂದ ಘೋಗಿತೆಗಳು ಕಾಣಿಸಿದ್ದು. ಮೊಡ್ಡೆ ದಾವ ಹೂಗಳು ಸಂಜೀವು ಗಾಳಿಗೆ ಬಳ್ಳಕುತ್ತೆ ಇದ್ದುವು ಹುಡುಗಿ ಅಜ್ಞರಿಯಿಂದ ನೀರೆಡುತ್ತೆ,—ಲರಡು ದಿನಗಳ ಹಿಂದೆ ಬೆಗಾಡಿನುತ್ತೆ ಇನ್ನು ಜಾಗದಲ್ಲಿ ಇನ್ನು ಚರ್ಗೆ ಪೂರ್ವಗಳು ರೋಣಿ ಬೆಳೆದವೆಂದು ಲೋಚಿಸಿ, ಸಾಹೇಬರ ಅಭಿರುಚಿಯನ್ನು ಎನನ್ನಿದ್ದೀಲ್ಲಿ ಹೊಗಳಿದ್ದು.

“ ಸಮಸ್ಯಾರ....ಕುಮಾರ!.....”

ಒಜುವು ಐಂಟ್ಟು ಹಿಂದಿರುಗಿ ಸೋಡಿದಳು. ಸಾಹೇಬರು ತಿರುಗಾಡಲಿಕ್ಕೆ ದೇಹಗ್ರಹಿಸು ಸುನೆಗೆ ಹಿಂದಿರುಗುತ್ತಿದ್ದರು. ಅವರೆ ಸೋಣಿ ಹಿಂದಿನ ದಿಂದಂತೆ ಆನ್ಯ ಚದೆಗೆ ಒಂದೇ ಸಮ ದರಿಯುತ್ತಿತ್ತೆ.

ಮುದುಗಾರು ಸೂಚಿಸಂತೆ ಫೈಕ್ಸೆನೆ ಕಣ್ಣಿರ್ಚಿಸಿ ನಾಲ್ಕು ಕಡೆಗೂ ಸ್ಥಾದಿದಳು. ಸುತ್ತೆಲೂ ಯಾರೂ ಚಾಳಲಿಲ್ಲ. ಎಮುರಿಗೆ ಸೆಳ್ಳಗೆ ಹರಿಯುತ್ತಿದ್ದು ನದಿ. ಇಂದುಗೆ ಸೆವರಿದಳು. ಅದರೂ ಅವನ್ನು ಶೋವರ್ದಿಸದೆ, ಮುಗುಳ್ಳಿಗೆಯನ್ನು ಸೂಕುತ್ತೆ,—“ ಸಮಸ್ಯಾರ ” ಎಂದಳು.

“ ನಿನೆ ಅಲ್ಲಿನೇ ಕುಮಾರ ನಿನ್ನ ಪಾಠಿದವರು? ”

“ ಹೌನು.”

“ ನಿನು ಬಹಳ ಚೆನ್ನಾಗಿ ಹಾಡಿದೆ ಕುಮಾರ! ”

“ ತಾವು,...ನವ್ವು ದೇರಭಾವೆ ಚೆನ್ನಾಗಿ ಆಡುತ್ತಿರಿ ! ”

“ ಕೊಡು, ಕುಮಾರ; ನನಗೆ ಕಣ್ಣಿಡ ತಿಳಿಯುತ್ತದೆ.”

ಹುಡುಗಿಯು ಮಾತಾಪಾತ್ರ ನುಂದೆ ಸಾಗಿದಳು. ಸಾಹೇಬರೂ ಅವಳ ಜೊತೆಗೆ ನುಡಿಯುತ್ತಿದ್ದರು.

“ನಿವು ಎರಡು ದಿನಗಳಲ್ಲಿ ಅಪ್ಪು ಗಿಡಗಳನ್ನು ಹೇಗೆ ಬೆಳಸಿದಿರೋ ಶಿಳಯದು. ಆ ಹೂವುಗಳಂದ ಮನೆಗೆ ಹೊಸ ಸೌಂದರ್ಯ ಬುದಂತಾಗಿದೆ”

“ಬೆಳಿದ ಗಿಡಗಳನ್ನೇ ದೊಡ್ಡ ಕುಂಡಗಳಲ್ಲಿಟ್ಟು ತಂದೆವು. ನಿನಗೆ ಹೂವು ಇವ್ವನೆಂದು ಕಾಣತ್ತೇ? ಕುಮಾರಿ, ಅಲ್ಲಿಯವರಿಗೆ ಒಂದರೆ ಗೋಡೆಯ ಹೊರಗೇ ನಿಂತುಕೊಂಡು ಕೈಗೆ ಸಿಕ್ಕುವ ಒಂದೆರಡು ಹೂವುಗಳನ್ನು ತೆತ್ತು ಕೊಡುತ್ತೇನೇ.”

“ತಾವು ಹಾಗೆ ಹೇಳಿದ್ದು ಬಹಳ ಸಂತೋಷ. ಆದರೆ ನನಗೆ ಹೂವು ಬೇಡ. ಅವು ಅಲ್ಲೇ ಇದ್ದರೇ ನೋಡುವುದಕ್ಕೆ ಚೆನ್ನಾಗಿರುತ್ತದೆ.....”

“ಹಾಗಲ್ಲ,—ಕುಮಾರಿ, ನನ್ನ ಆಭಿಪ್ರಾಯ ಹೇಳಲೇ? ಯಾವು ನಿಡದಲ್ಲಿರುವಾಗ ಅಂದವಾಗಿ ಕಾಣತ್ತದೆ; ನಿಜ! ಆದರೆ ಅದು ಎರಡು ದಿನಗಳಂದ ನೋಡುವವರ ಕಣ್ಣಿಗೆ ಅಂದವನ್ನು ಬೀರಿ ತೃಪ್ತಿಪಡಿಸಿದೆ. ಇಂದಲ್ಲ—ನಾಳೆ ಅದು ಬಾಡದೇ ಇರುವುದಿಲ್ಲ. ಹೂವನ್ನು ನಾಚಿಸುವ ನಿನ್ನಂತಹ ಸುಂದರಿಯ ಮುಡಿಯಲ್ಲಿ ಅದು ಇನ್ನಾಗಿ ಒಪ್ಪುವುದು! ಓ,—ಕುಮಾರಿ; ಬರಲು ಅಡ್ಡಿ ಏನೂ ಇಲ್ಲವಷ್ಟೇ?”

ಹುಡುಗಿಯ ವಿವೇಕಪು ಹೋಗುವುದು ಸರಿಯಲ್ಲವೆಂದು ಚೋಧಿಸಿದರೂ, ಹೆಣ್ಣಿನ ಹೈದರಯವು ಹೊಗಳಕೆಗೆ ಮರುಳಾಗದೆ ಇರಲಿಲ್ಲ.

“ಅಡ್ಡಿ ಏನೂ ಇಲ್ಲ....” ಎದು ಹೇಳಿ ಹುಡುಗಿಯು ಎರಡನೇ ಯೋಚ ಫೆಯು ಬರುವುದರೋಳಗೆ ಸಾಹೇಬರೊಡನೇ ಆಷರ ಮನೆಕಡಿ ನಡೆದಿದ್ದಳು.

ಸಾಹೇಬರು ಹುಡುಗಿಯು ಅಪ್ಪು ಸುಲಭವಾಗಿ ಬರಲು ಒಸ್ಪಿದ್ದನ್ನು ನೋಡಿ ಸುತೋವದಿಂದ ಮಾತು ಮುಂದುವರಿಸಿದರು,—

“ಇಪ್ಪು ಹೊತ್ತಿನಲ್ಲಿ ಈ ಕಡೆ ಎಲ್ಲಿ ಹೊರಟಿದ್ದೆ?” ಕುಮಾರಿ.

“ನನ್ನ ಗೆಳತಿಯ ಮನೆಯಿಂದ ಮನೆಗೆ ಹೋಗುತ್ತದ್ದೆ.”

“ಕುಮಾರಿ,—ನಿನ್ನ ಹೆಣ್ಣರು?.....ಇದುವರಿಗೂ ಗೊತ್ತಾಗಲಿಲ್ಲ!”

“ವಿಜಯಲಕ್ಷ್ಮಿ.”

“ಎಪ್ಪು ಮುದ್ದಾದ ಹೆಸರು! ನಿಮ್ಮ ತಾಯಿಯ ಹೆಸರಿಗಿಂತ ಒಂದಕ್ಕೂ ರಹಿಸ್ತಿ. ಅಪ್ಪೆ!”

ಹುಡುಗಿಯು ಬೆರಗಾಗಿ,—“ ತಮ್ಮಗೆ ಹೇಗೆ ಗೊತ್ತು, ನಮ್ಮ ತಾಯಿಯ ಹೆಸರು ? ” ಎಂದ್ದು.

ಸಾಹೇಬರು ನಾಲಿಗೆ ಕಚ್ಚಿದರು. ನಗುವಿನಲ್ಲಿ ತಪ್ಪನ್ನು ಮರೀಮಾಡುತ್ತೆ, “ ನಮ್ಮಲ್ಲಿ ಹಾಗೆ ತಾಯಿ-ತಂಡಿಗಳ ಹೆಸರಿನ ಮೇಲೆ ಮಕ್ಕಳಿಗೆ ಹೆಸರಿಡುವ ರೂಢಿ ಇದೆ; ಅದರ ಮೇಲೆ ಹೇಳಿದೆ. ನನ್ನ ಉಹಳಿಗೆ ನಿಜವೇ ? ”

“ ನಿಜ.....”

ಸಾಹೇಬರು ಆ ವೇళಿಗೆ ಹೆಚ್ಚಾಗಿಲ ಬಳ ಬಂದಿದ್ದರು. ಅವರು ಹೇಳಿದ್ದಂತೆ ಹೋರಗಡೆ ಸಿಂತು ಹೂವು ಕೊಯ್ದಿ ನೆಟ್ಟಿಗೆ ಒಳಗೆ ಹೊಂದಿದರು. ಹುಡುಗಿಯು ಅದನ್ನು ಗಮನಿಸಿದುತ್ತೇ ತೋರಲಿಲ್ಲ. ಅವರನ್ನು ಹಿಂಬಾಲಿಸಿ ತಾನೂ ಹೋಡಳು.

ಸಾಹೇಬರು ಪ್ರತಿಯೊಂದು ಗಿಡದ ಮುಂದೂ ಸಿಂತು ಅದರ ವಿಕಾರ ವನ್ನೆಲ್ಲಾ ವರ್ಣಿಸಿ ಹೇಳುತ್ತ ಮುಂದೆ ನಡೆಯುತ್ತಿದ್ದರು. ಮನೆಯನ್ನು ಒಂದು ಸಲ ಸುತ್ತುವ ವೇళಿಗೆ ಹುಡುಗಿಯು ಹೋರಲಾರದಷ್ಟು ಹೂವು ಅವಳ ಕ್ಷೇತ್ರ ಶೀಖರವಾಗಿತ್ತು. ಅವಳು ಸಂತೋಷದಿಂದ ಅವರನ್ನು ವಂದಿಸಿ, “ ನನ್ನಿಂದ ತಮಗೆ ಬಹಳ ತೊಂದರೆಯಾಯಿತು. ನಾನಿನ್ನು ಹೋರಿದುತ್ತೇನೆ ” ಎಂದಳು.

“ ಒಳಗೆ ಬರಬಾರದೆ ಕುಮಾರಿ? ಹೇಗಿದ್ದರೂ ಇಲ್ಲಿಯವರಿಗೂ ಬುದಿದ್ದೀ! ನನ್ನ ಮಗನ ಪರಿಚಯ ಮಾಡಿಕೊಡುತ್ತೇನೆ. ಇಲ್ಲಿ ಬಂದಾಗಿ ಸಿಂದಲೂ ಜೊತೆಯವರಿಲ್ಲದೆ,—ಮಗು ಬಹಳ ಬೇಸರಗೂಡಿದಾನೆ. ನಿನ್ನಿಂತಹ ಗೆಳತಿಯ ಪರಿಚಯವಾದದ್ದು ಬಹಳ ಸಂತೋಷ. ”

ಸಾಹೇಬರು ಆತುರದಿಂದ ಅವಳ ಉತ್ತರವನ್ನು ನಿರೀಕ್ಷಿಸುತ್ತಿದ್ದರು. ಆ ನೋಟದಲ್ಲಿ ಏನಿತ್ತೊ೟ಿ? ಹುಡುಗಿಯು ತಾನು ಬರುವುದಿಲ್ಲವೆಂದು ಹೇಳುವೆ ನೇಂದುಕೊಂಡ ನಿಧಾರವು ಮನಸ್ಸಿನಲ್ಲಿ ಸಿಂತಿತು. “ ಬರುತ್ತೇನೆ. ಅದರೆ ನನ್ನನ್ನು ದಯವಿಟ್ಟು ಬೇಗ ಕಳಸಿಕೊಡಬೇಕು. ನಮ್ಮ ತಾಯಿ ಕಾದಿರು ತಾರೀ ” ಎಂದು ಹೇಳಿಗೆ ಹೋಡಳು.

ಮನೆ ಹಳಿಯತರದ್ದಾದರೂ ಬಹಳ ಅಂದವಾಗಿ ಅಲಂಕರಣಲ್ಪಟ್ಟಿತ್ತು.

ಅಂತೂ ಹುಡುಗಿಯ ಮನಸ್ಸಿಗೆ ಯಾಗೆ ಕೊರಿತು. ಅವಳು ಅದುವರಿಗೆ ಅಷ್ಟುಮುಟ್ಟಿಗೆ ಸುಷಟ್ಟಿತವಾದ ಕೋಣೆಯನ್ನು ನೋಡಿರಲ್ಪು. ಜೀರಗು ಗಳ್ಳಿಗಳಿಂದ ಸುತ್ತಲೂ ನೋಡುತ್ತಿದ್ದಳು. ಸಾಹೇಬರು ಅವಳನ್ನು ದೊಡ್ಡ ದಾದ ಒಂದು ಸ್ಯಾಫಾದ ಮೇಲೆ ಕುಳಿತುಕೊಳ್ಳು ಹೇಳಿ,—ಎದುರಿಗೆ ಒಂದು ಕುಚಿರ್ಯ ಮೇಲೆ ತಾವೂ ಕುಳಿತರು. ಗೋಡೆಯ ಮೇಲೆ ದೊಡ್ಡ ದೊಡ್ಡ ಚಿತ್ರಪಟಗಳಿದ್ದವು. ಅದರಲ್ಲಿ ಒಂದು ಚಿತ್ರವನ್ನು ಹುಡುಗಿ ದಿಟ್ಟಿಸಿ ನೋಡುತ್ತಿದ್ದಳು. ಸಾಹೇಬರ ಮನಸೆಯಲ್ಲಿ ಹಿಂದೂ ಬಾಲೆಯ ಚಿತ್ರ! ಅದರಿಂತು ಮುಖ ಬೇರೆ ಯಾರನೈತ್ತಾ ನೇನಪು ವಾಡಿಕೊಡುವಂತಿದೆ!

ಸೇವಕನು ದೊಡ್ಡ ತಪ್ಪಿಯಲ್ಲಿ ಬಿಸ್ಕಿಟ್‌ಫುಗಳನ್ನೂ ಟೀಯನ್ನೂ ತಂಡು ಮುಂದೆ ಇಟ್ಟಿನು. ಸಾಹೇಬರು ಬಟ್ಟಲಿಗೆ ಬಗ್ಗಿಸಿ,—“ ಕುನಾರಿ, ಸ್ವಲ್ಪಿ ಚಹಾ ತೆಗೆದುಕೊ; ಮಗು ಆಡುವುದಕ್ಕೆ ಹೋಗಿದಾನೆ; ಇನ್ನೇನು ಬರುವ ಸಮಯ,—” ಎಂದರು.

ಹುಡುಗಿಯು ಚಿತ್ರಕಲ್ಲಿ ಪ್ರೀಪ್ಯಾಟ್ ನೋಟವನ್ನು ಹೂಡಿತ್ತಿರು;—“ ಕ್ಷಮಿಸಬೇಕು—ನಾನು ಏನೂ ತೆಗೆದುಕೊಳ್ಳುವುದಿಲ್ಲ,” ಎಂದು ಮಾತ್ರದೆ ಯಿಂದ ಉಂಟಿದ್ದ ರೂಪ ಖಂಡಿತವಾದ ದಷ್ಟಯಲ್ಲಿ ಹೇಳಿದಳು.

“ ಏಕೆ—ಕುನಾರಿ? ನಮ್ಮ ಮನಸೆಯಲ್ಲಿ ತೆಗೆದುಕೊಳ್ಳುಬಾರದೆಂದೇ? ”

“ ಹುಂಡು.... ”

ಸಾಹೇಬರು ಸದ್ಗೃಹಿತ,—“ ನಿಮ್ಮತಾಯಿ ನಿನಗೆ ಮತ್ತಿರು ಶಿಕ್ಷಣವನ್ನು ಬಹಳ ಶಿಸ್ತಿಸುವ ಕೊಟ್ಟಿರುವಂತಿದೆ ” ಎಂದರು.

ಹುಡುಗಿಯು ಏನೂ ಹೇಳಲಿಲ್ಲ. ಶಿಕ್ಷಣವನ್ನುತ್ತುಲೇ ಅವಳ ಮುಖ ಪೇಚ್ಚಾಯಿತು. ಕಂಡುಕೊಳ್ಳ ಅರಿಯದ ಮನುಷ್ಯನೋಡನೆ ತಾನು ಒಬ್ಬಳೇ ಹಣವಿನ ಆಸೆಗಾಗಿ ಒಂದು ಅವನ ಮನಸೆಯಲ್ಲಿ ಕಾಲ ಕಳಿದದ್ದು ತಿಳಿದರೆ ತಾಯಿ ಏನೆಂದುಕೊಳ್ಳುವಳೋ ಎಂದು ಮಿಸುಕಿದಳು. ‘ನಾನು ಏತಕ್ಕಾಗಿ ಬಂದೆ? ಹೊವಿಗಾಗಿಯೇ? ’ ಎಂದುಕೊಡು, ಪಕ್ಕದಲ್ಲಿ ರಾತ್ಯಾಗಿ ಬಿದಿದ್ದ ಹೊವಿನ ಕಡೆ ವ್ಯಾಕುಲತೆಯಿಂದ ನೋಡಿದಳು. ಅವನ್ನು ಲ್ಲಾ ಒಂದೇ ಸಲ ಎಸೆದು

ಬಿಟ್ಟು ರೂ ಅವಳಿಗೆ ವ್ಯಧಿಯಾಗುವಂತೆ ತೋರಲಿಲ್ಲ. ಜಾಗಾದರೆ ಇವುದು ಅದಕ್ಕಾಗಿ ಅಲ್ಲ! ಮತ್ತೀರೇ.....?

ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹುಡುಗಿ ಕಳೆವಳದಿಂದ ತಟಕ್ಕನೆ ಎದ್ದಿನಿಂತು; --“ನಾನಿನ್ನ ಹೋಗುತ್ತೀನೆ. ತಮ್ಮ ಮಗ ಬಾಂಪುದು ಹೊತ್ತಾಗಿ ಬಹುದು” ಎಂದಳು.

ಸಾಹೇಬರು ಕೈಲಿದ್ದ ಚಹದ ಬಟ್ಟುಲನ್ನು ಕೆಳಗಿಟ್ಟು, ಅವಕು ಹೋಗುವುದನ್ನು ಸರೋದಿಸುವಂತೆ ಕೈಯನ್ನು ಅಡ್ಡಗಟ್ಟಿ, --“ಬೇಡ—ಕುವಾರಿ. ಇನ್ನು ಸ್ವಲ್ಪ ಇರು. ನಾನು ಆಳನ್ನು ಕಳುಹಿಸಿದೇನೆ. ಬಾ ಈ ಕಿರಿ ಯಲ್ಲಿ ಸೋಡೋಡೋ. ಅವನು ಬರುವುದು ಕಾಣಿದ್ದರೆ, ನೀಡು ಹೋಗುವಿರುತ್ತೇ” ಎಂದು ಹೇಳಿ ಎದುರಿನ ಕೋಣೆಗೆ ಹೋದರು. ಹುಡುಗಿ ಮತ್ತೆನ್ನು ಹೇಳಿ ಉತ್ತೋರಿದ ಅವರನ್ನು ಹಿಂಬಾಲಿಸಿ ದೋಡಜು.

ಇಬ್ಬರೂ ಕಿಟಕಿಯಿಂದ ಹೊರಗೆ ನೋಡಿದರು. ಮೂರಂಢ್ಟ ಹೂಂಬು ಕಡೆಯಿಂದ ಹುಡುಗನು ಬರುತ್ತಿರುವುದು ಕಾಣಿಸಿತು. ಇನ್ನು ಉಪಾಯ ಇಲ್ಲ! ಅವನು ಬರುವನರಿಗೂ ಕಾಯಲೇವೇಸು!

ಸಾಹೇಬರು ಅಲ್ಲಿಯೇ ಇದ್ದ ಮೇಜಿನಮೇಲೆ ಕುಳಿತುಕೊಂಡರು. ಹುಡುಗಿ ಕಿಟಕಿಯ ಬಳಿ ನೀತುಕೊಂಡು ಹೊರಗೆ ನೋಡುತ್ತಿದ್ದಳು. ಸದಿಯ ಕಡೆಯಿಂದ ತಂಗಾಳಿ ಬೀಸುತ್ತಿತ್ತೇ. ಎದುರಿಗೆ ಗುಡ್ಡವನ್ನು ಬಳಸಿ ಬಂದು ಸಂಧಿಸುವ ನದಿಯ ಸಂಗಮ ಸ್ಥಳ!

ಹುಡುಗಿಯು ಸುಮೃದ್ಧಿದನ್ನು ನೋಡಿ ಸಾಹೇಬರು,—“ಕುವಾರಿ, ನಿನ್ನನ್ನು ನೋಡಿದರೆ ನನಗೆ ನಿನ್ನ ಮನೆಯವರೆಲ್ಲರ ಪರಿಚಯ ಮಾಡಿಕೊಳ್ಳಬೇಕಂದು ಇಷ್ಟವಾಗುತ್ತದೆ. ನನಗೆ ಇಲ್ಲಿ ಗುರುತಿಸಿನರು ಯಾರೂ ಇಲ್ಲ. ಒಂದು ದಿನಸ ನಿನ್ನಡನೆ ಬರುತ್ತೀನೆ. ನಿಮ್ಮ ತಾಯಿ-ತಂದೆಗಳ ಪರಿಚಯ ಮಾಡಿಸುವಿಯಾ?” ಎಂದು ಕೇಳಿದರು.

ಹುಡುಗಿಯು ಅನುಮಾನಿಸುತ್ತು,—“ಕ್ವೇಮಿಸುಬೇಕು ನಮ್ಮ ತಾಯಿಯಾರ ಪರಿಚಯ ಮಾಡಿಕೊಳ್ಳುವುದಕ್ಕೂ ಇಷ್ಟಪಡುವುದಿಲ್ಲ. ನಿಮ್ಮ ತಂದೆ....ಇ....ಲ್ಲ,” ಎಂದಳು.

ನಾರೇಬರು ಅಶ್ವದ್ಯುದಿದ ಕೇಳಿದರು,—

“ ತಂದೆ ಇಲ್ಲವೇ ? ”

“ ಇದ್ದಾರೆ. ಅವರೆ...ಇಲ್ಲಿಲ್ಲ....”

“ ಎಲ್ಲಿದಾರೆ ? ”

ಪುನಃ ಅದೇ ಪ್ರಶ್ನೆ ! ಅವಳಿಗೆ ತಿಳುವಳಿಕೆ ಬುದಾಗಿಸಿದಲೂ ಈ ಪ್ರಶ್ನೆಗೆ ಉತ್ತರ ಕೊಟ್ಟು ಕೊಟ್ಟು ಬೇಜಾರಾಗಿತ್ತು. ಹುಡುಗಿಗೆ ಗೊತ್ತು. ಅದೊಂದು ಮಾತಿಗೆ ಉತ್ತರ ಕೊಟ್ಟಿರೆ, ಪ್ರಶ್ನೆಗಳ ಪರುಪರೆಯೇ ಹೀಂಬಿಸಿದ್ದ ಬರುವುದೆಯ ! ಅವಳು ತೀರ ಚಿಕ್ಕವಳಿದ್ದಾಗ ಆ ಮಾತಿಗೆ ಬಹಳ ಹೆನ್ನೆಯ ಯಂದ ಉತ್ತರ ಕೊಡುತ್ತಿದ್ದಳು. ತಿಳುವಳಿಕೆ ಬರುವ ಹೊತ್ತಿಗೆ,— ಪರದೇಶಕ್ಕೆ ಪ್ರಾಧಿಕಾರ ಸಂಗ್ರಹಿಸುವ ಹೋಗಿದ್ದ ತಂದೆಯು ಹೀಂದಿರುಗಿ ಬಂಮು ಡೊಡ್ಡ ಅಧಿಕಾರ ಪಾಡುತ್ತು,—ತಾವು ಸಂತೋಷವಾಗಿರುವೆನೆಂಬ ಆಸೆಯು ಆರುತ್ತೇ ಬುದಿತು. ಆಗ ತಂದೆಯ ಮಾತು ಕೇಳಿದರೆ, ಅಥವಾ ಜೊತೆಯು ಹುಡುಗಿಯಂತೆ ತಮ್ಮ ತಾಯಿ-ತಂದೆಗಳ ವಿಚಾರವಾಗಿ ಮಾತಾಡಿದರೆ, ಹುಡುಗಿಯ ಎಳಿಯ ಹೃದಯವು ಹಿಂಡಿದುತ್ತಾಗಿ ಕಣ್ಣಗಳಿಂದ ಧಾರೆಧಾರೆಯಾಗಿ ಸೀರು ಹರಿದು ಅವಳ ಸುಳಿಗಲ್ಲಿಗಳಿಂದ ಉರುಳುತ್ತಿತ್ತು.

ಅವರೆ ಈಗ ಅವು ಚಿಕ್ಕ ಹುಡುಗಿಯಲ್ಲ; ಅಲ್ಲದೆ ವರ್ಷಗಳ ಕಟ್ಟು ಅನುಭವ, ಜನರ ಕಟ್ಟಿತರವಾದ ಸಣ್ಣ ಮಾತುಗಳು—ಎಲ್ಲವನ್ನೂ ಕೇಳಿ ಸಹಿಸಿ—ಹೃದಯ ಕಲಿನವಾಗುತ್ತೇ ಬಂದಿತ್ತು. ಈಗ ಹೊವಲಿನಾತೆ ಕಣ್ಣಲ್ಲಿ ನೀರೂರದಿವ್ಯಾರ್ಥ ರೂ, ಎದೆಯ ನೋವು ಮಾತ್ರ ಆರಿರಲಿಲ್ಲ. ಇಷ್ಟ ಮಾತು ಗಳನ್ನು ಕೇಳುವುದಕ್ಕಿಂತ “ ಇಲ್ಲ ” ಹೆಂದು ಹೇಳುವುದು, ಅಥವಾ ‘ ಇಲ್ಲೇ ಇದಾರೆಯು ’ ಎನಾದರೊಂದು ಸುಳ್ಳ ಹೇಳುವುದು ಎಷ್ಟು ಸುಖ ! ಹಾಗೆ ಹೇಳಬೇಕೆಂದು ಹುಡುಗಿ ಮನಸ್ಸು ನೊಂಕಾಗಲೆಲ್ಲಾ ಅಂದುಕೊಳ್ಳತ್ತಿದ್ದಳು. ಆದರೂ...ಎಕೋ ಹಾಗೆ ಹೇಳುವ ಸಂದರ್ಭ ಬಂದಾಗ ಅವಳಿಗೆ ಅದು ಮರಿತು ಹೋಗಿ, ನಿಜಾಶವೇ ಹೋರಬಿಳ್ಳತ್ತಿತ್ತು. ಕೊನೆನೆ ಈ ದಿನ ಈ ಅವರಿಚಿತನ ಮಾಡಾದರೂ ಹಾಗೆ ಹೇಳಿದ್ದರೆ ಏನಾಗುತ್ತಿತ್ತು ? ಹುಡುಗಿ ತನ್ನ ಸ್ವಭಾವಕ್ಕಾಗಿ ತಾನೇ ಧಿಕ್ಕರಿಸಿಕೊಳ್ಳಬೇಕು.

“ಕುನಾರಿ—ವಿಜಯಲಪ್ಪೆ! ನಾನು ಆ ನಾತು ಕೇಳಬಾರ ದಾಗಿತ್ತು. ನಿನ್ನ ಮನಸ್ಸಿಗೆ ತೊಡರೆಖಾದುಂಟಿದೆ!”

“ಇಲ್ಲ—ತೊಡರೆಯೇನೂ ಇಲ್ಲ! ತಾವು ಹೇಗೂ ಕೆಲವು ದಿವಸ ಇಲ್ಲೇ ಇರುತ್ತೀರಿ. ಅಂದಲ್ಲಿ ನಾಳೆ ಅದು ತಮಗೆ ತಿಳಿಯುವ ವಿವಯವೇ! ನಾನು ಎರಡು ದಿವಸ ಮುಂಚೆ ಹೇಳಿದರೆ ಸಣ್ಣವೇನು? ನಮ್ಮ ತಂಡ ವಿದ್ಯುತ್ತರ್ವಾಗಿನೇಗೆಂದು ವಿಲಾಯತಿಗೆ ಹೋದವರು ಇಷ್ಟಾಗಿ ಬಂದಿಲ್ಲ!”

“ಹೋಗಿ ಎನ್ನು ದಿವಸಗಳಾಯಿತು?”

“ಹೆಡಿನಾರು ವರ್ಷಗಳಾಗಿ ಹೋಗುತ್ತಾರೆ. ನಾನು ಹುಟ್ಟುವುದಕ್ಕೆ ಕೆಲವು ದಿವಸಗಳ ವೇಳದಲ್ಲಿ!”

“ಅಪ್ಪಿ! ಹೆಡಿನಾರು ವರ್ಷಗಳೇ! ಅಪ್ಪು ದಿನಾರ್ಥಕಾಲ ಅಲ್ಲಿ ಏನು ಮಾಡಬೇಕು? ಅವರು ಅಲ್ಲಿ ಎಲ್ಲಿದಾರೆ? ಏನು ನಾಡುತ್ತಿದ್ದಾರೆ?”

“ಗೊತ್ತಿಉ ಅವರ ವಿಚಾರ ನಮಗೆ ಯಾವದೂ ತಿಳಿಯುದು. ಅಲ್ಲಿಂದ ಏನು ಸವಾಜಾರವೂ ಬರುತ್ತಿಉ.”

“ನಾಗಾದರೆ ಅವರು ಇರಲಾರು! ಇದ್ದಿನ್ನರೆ ಇಪ್ಪು ದಿವಸ ಸಮಾಜಾರ ಕೊಡದೇ ಇರುತ್ತಿದ್ದರೇ?”

ಹುಡುಗಿಯು ಅಸವಾಧಾನವ ಘ್ರನಿಯಲ್ಲಿ ಹೇಳಿದಳು,—

“ತಾವು ಹಾಗೆ ಹೇಳಬಾರನು. ‘ಅವರು ಅಲ್ಲಿ ಸುಖವಾಗಿದಾರಿ; ಇಂದಲ್ಲಿ ನಾಳೆ, ಎಂದಾದರೆಂದು ದಿನ ಹುಂಡಿಗು ಬರುತ್ತಾರೆ’ ಎಬ ಆಸೆಯಿಂದ ನಾವು ಹೊವನನನ್ನು ಇಮ್ಮದರಲ್ಲಿ ತಗುರ ಮಾಡಿಕೊಳುತ್ತಾರೆ....”

“ಹಾಗಾದರೆ ಅವರು ನಿಮ್ಮನ್ನು ಮರೆತಿರಬೇಕು! ಅಂಥವರಿಗಾಗಿ ನೀನೇಕೇ....”

“ಇರಲಾರದು! ಒಂದು ವೇಳೆ ಅವರು ಮರೆತರೂ ನ್ನಾವು ಮರೆಯುವುದಿಲ್ಲ. ಇಲ್ಲಿ ನೋಡಿ!”

ಹುಡುಗಿಯು ತಟಕ್ಕೂನೆ ಕೊರಳನಲ್ಲಿದ್ದ ಸರವನ್ನು ಹೊರಬೆಳೆದು, ಇವಕ್ಕೆ ತಗುರಿಸಿದ್ದ ಪದಕದಹಾಗಿದ್ದುದನ್ನು ಒತ್ತಿ, ಅದರೊಳಗಿದ್ದ ಚಿಕ್ಕ

‘ ಹೋಟೀ ವನ್ನು ಮುಂದೆ ಒಡಿಯಾ, ನೀರು ತುಂಬಿ ಕಣ್ಣುಗಳಿಂದ ಸಾಮೇ ಬರು ಅದನ್ನು ಸೋಡುತ್ತಿರುವ ಶೇ—ಮುಚ್ಚುಳ್ಳವನ್ನು ಮುಚ್ಚಿ. ಬಗ್ಗೆ ಅದನ್ನು ಸೀರಿಗಿನ ಒಳಗೆ ಹಾಕಿಕೊಂಡು ತ್ವರಿದ್ದಳು.

ಮಿಂಚಿನ ವೇಗದಲ್ಲಿ ಅವರ ಶೇಳು ಮುಡುಗಿಯ ಶಂಡುವನ್ನು ಸುತ್ತಿತು. ಏನೆಂದು ತಿರುಗಿ ಸೋಡುವಷ್ಟು ರಲ್ಲಿ ಮುಡುಗಿಯು ಅವರ ಶೇಳುಗಳಲ್ಲಿ ಬಂದಿಯಾಗಿದ್ದಳು.

“ ಮಗೂ,... ಮಗೂ, ಈ ರೆಬ್ಬೆಡ. ನಾನು... ನಾನೇ ಸಿನ್ನ ತಂದೆ ! ”

ಹುಡುಗಿಯ ತರೆವ ರಾಯ, ಹಾಗೆ ನಿಂತಿತು. ಒಂದು ಕ್ಷೇತ್ರ ಅವಳಿಗೆ ತಾನು ಎಲ್ಲಿರುವೆನ್ನುಂದರ ಶರಿರೇ ಇಬ್ಬವಾಯಿತು. ತಲೆ ಎತ್ತಿ ಸೆಪ್ಪಿಸೋಟೆ ದಿಂದ ಆ ಮುಖವನ್ನು ದಿಟ್ಟು ಸುತ್ತಿದ್ದಳು. ಆ ಕ್ಷೇತ್ರದಲ್ಲಿ ಅವಳಿಗ ತಾವು ಅಷ್ಟು ವರ್ಷಗಳು ಅನುಭಬಿಸಿದ ಆವಶ್ಯಕಾನ, ಸಂಕಟ ಎಲ್ಲವೂ ಕಣ್ಣಿಗೆ ಕಟ್ಟಿದುತ್ತಾಯಿತು ಅರಳಿದ ಕಣ್ಣುಗಳಿಂದ ಹಲ್ವಿಕೆಯಾಗಿ ನೀರು ಉದುರಿತು. ಆದರೂ ಹುಡುಗಿ ಆ ಒಂದು ದಿಂದ ಚಿಡಿಸಿಕೊಳ್ಳಲು ಯಶ್ವಿ ಸಲ್ಲಿಲ್ಲ. ಮಾತಿಗೆ ಮೀರಿದ ಸಂಕೀರ್ಣವು ಇತರ ಎಲ್ಲಾ ಭಾಷೆಗಳನ್ನು ಏರಿ ತಲೆ ಎತ್ತುತ್ತಿತ್ತು. “ ಇನ್ನು ಯಾರೆಂದು ಗೂ ತರೆ ತಗ್ಗಿ ಸಬೇಕಾಗಿಲ್ಲ ! ತಂದೆ ಎಲ್ಲೆಂದು ಕೇಳಿದರೆ ಲಜ್ಜೆಯಿಂದ ಕಂಪಿಸಬೇಕಾಗಿಲ್ಲ ! ಎಂತಹ ಸುಖ ! ”

“ ಮಗೂ,—ನನ್ನ ವಾತನ್ನು ನುಬುವಿಯಾ ! ” ಸಾಮೇಬರು ತಮ್ಮ ಹಿಡಿತವನ್ನು ಬಿಟ್ಟು ಮುಡುಗಿಯಂತ್ರು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಕೇಳಿದರು.

“ ನಂಬಿತ್ತೇನೇ. ಅದು ನಿಜವಿರಬೇಕು. ಇಬ್ಬದಿದ್ದರೆ ನೀವು ಕರೆದಾಗ ನನಗೆ ಬರಬೇಕೆಂದು ಎನಿಸುತ್ತಿರಲಿಲ್ಲ. ಆದರೆ...ಅಪ್ಪಾ, ನೀವೇಕೇ ಹಾಗೆ ವಾಡಿದಿರಿ ? ನಿಮ್ಮ ಸಡತೆಯಿಂದ ನಮಗೆ ಎಷ್ಟು ವೃಧಿಯಾಗಿದೆ ಗೊತ್ತಿ ? ಇಲ್ಲಿಯೇ ಹುಟ್ಟಿ ಬೆಳಿದ ದೇವು, ಕೆಲವು ವರ್ಷಗಳು ಅಲ್ಲಿದ್ದ ಮಾತ್ರಕ್ಕೇ ನಮ್ಮ ಸಮಾಜದಲ್ಲಿ ನಮ್ಮತಹ ಹೆಗೆಸರ ಬಾಳು ಎಷ್ಟು ಕಷ್ಟವೆಂಬುದನ್ನು ಅಲ್ಲಿನ ವೈಭವದ ಬೆಳಿಗನಲ್ಲಿ ಮರೆತಿರಾ ? ಇಷ್ಟು ಕಾಲ ನೀವೇಕೇ ನಿಮ್ಮ ನೆಲೆಯನ್ನು ಸಹ ತಿಳಿಸಲಿಂದ ? ”

ಸಾಹೇಬರು ಮುಡುಗಿಯ ಮಾತು ಮುಗಿಯುವವರಿಗೂ ಅವಳನ್ನೇ

ನೋಡುತ್ತಿದ್ದು—ಬಳಿಕ ನೇರಿನ ಅರ್ಥನ್ನು ಎಳೆದು ಎರಡು ಚಿಕ್ಕ ಸ್ವೇಚ್ಛೀಗಳನ್ನು ತೆಗೆದು,—

“ನೋಡು ಮನು, ಈ ಸ್ವೇಚ್ಛೀವನ್ನು ಸಿನ್ನ ತಾಯಿ ನಿನ್ನ ವೊದಲನೇ ವರ್ಣದ ಯಾವಿದ ಹಳ್ಳಿದ ಹಬ್ಬಿದ ದಿನ ಕಳಿಸಿದ್ದು. ಅದನ್ನು ನೋಡಿದ ಕೊಡಲೇ ನನಗೆ ಹಾರಿ ಬರಬೇಕೆನ್ನಿಸಿತು. ಆದರೆ ಹಾರನೇ ದಿನಕೇ ಪರಿಕ್ಕೆ! ವರ್ಷೀಯ ಮುಗಿದ ಕೊಡಲೇ -- ಮನಸ್ಸು ಆ ಸ್ಥಿತಿಯಲ್ಲಿರುವಾಗಲೇ ಹಿಂದಿರುಗಿದೆ ರಚಿಸುತ್ತು. ಆದರೆ ವಿಧಿ ಅಶ್ಲಿಗೆ ಬಿಡಲಿಲ್ಲ. ಸ್ವದೇಶಕ್ಕೆ ಮರಳಿವ ವೊದಲು ಉನ್ನಿತ್ತ ಕೆಲ್ಪವು ಉರುಗಳ್ಲು ನೋಡಿಕೊಂಡು ಬರಬೇಕೆಂದು ಹೊರಟ್ಟೆ ಆ ಲ್ಲಿತ್ತೂ ಯಾವ ಬಿಧಿನಕ್ಕೆ ಸಹ್ಯಬಿಂಬಿತ್ತೆ. ಯಾವನದ ದುಡುಕು! ಮಾನದೆ ಹುಣ್ಣಾ ಈ ರೀತಿ ಇಗಬಹುಂದಿದ್ದು ತೋರಿಸುತ್ತಿರು ಒಮ್ಮೆ ಆ ಸುಳಗಿಸಿಕ್ಕಿಬಿಟ್ಟು ಮೇಲೆ ಬಿಜಿಸಿಕೊಳ್ಳುವುದು ಸುಲಭಾಗಿರಲಿಲ್ಲ ಅದಕ್ಕಾಗಿ ಇಲ್ಲಿಯ ವಿಚಾರವಾಗಿ ಸುಳ್ಳ ಹೇಳಬೇಕಾಯಿತು. ಈಂಥಾ ಸಮಯದಲ್ಲಿ ಇಡ್ಡಾದ ಕಾಗದತ್ತಗಳು ಬರುವುದು ಸ್ವಮಾದಕ್ಕೆ ಅವಕಾಶವಾಗುವುದೆಂದು ತಿಳಿದು, ಹಾಸಿದ್ದ ಸ್ಥಳವನ್ನು ಬದಲಾಯಿಸಿ ನಿವೇಷಿಸಿರಿದ ದೂರವಾದೆ. ಏದಕ್ಕೆ ತಕ್ಕಾಗೆ ಇಲ್ಲಿಯೇ ಜೀವನೋಪಾಯವೂ ದೊರಕಿತು,...ನಾನು ವಾಣಿದ್ದು ಅಪರಾಧನೆಂದು ತೋರುತ್ತಿದ್ದರೂ—ಸುದಭರವು ನನ್ನ ಕೈ ನಿರಿತ್ಯಾಗಿ...ಕೆಲವು ದಿನಗಳ ಹಿಂದೆ ನನ್ನ...ಆ ಪತ್ತಿ ತೀರಿಸಾಡಳು. ಇನ್ನು ಅಶ್ಲೀಲವ ಸ್ವಮೇಯನೇನೂ ಇರಲಿಲ್ಲ. ಇಲ್ಲಿಗೆ ಬರಲು ಸಿಕ್ಕಿದ ವೊದಲನೇ ಅವಕಾಶವನ್ನು ಉಪಯೋಗಿಸಿಕೊಂಡು ಬಾವಾರ್ಥಿಕ್ಕೆ. ಬಾದ ಕೊಡಲೇ ಉಗಿಗೆ ಹೋಗಿ ವಿಚಾರಿಸಿದೆ. ನಿಮ್ಮ ತಾಯಿ ಉರುಬಿಟ್ಟು ಬಹಳ ವರ್ಷಗಳಾಯಿತಂತ್ರಾ, ಈಗ ಎಲ್ಲಿರುವರೋ ತೀರುಂದಿನೂ ಹೇಳಿದರು....”

“ಹೌದು ಅಜ್ಞ ಹೋದನೇಲೆ ನಮಗೆ ಇಲ್ಲಿರುವುದು ಬಹಳ ಕಷ್ಟವಾಗಿತು. ನೀಟಿರಿಷ್ಟು ನಡುವೆ ಅಪಹಾಸ್ಯಕ್ಕೆ ಗುರಿಯಾಗಿ ಇರುವುದಕ್ಕಿಂತಲೂ, ಕಾಣದ ಕೇಳಿದ ಉರಲ್ಲಿರುವುದೇ ಲೇಸಿದು ಇಲ್ಲಿಗೆ ಬಂದುಬಿಂಬಿತು. ಅದಿಳಿದೆ ಅಲ್ಲಿ ನನಗೆ ಓದುವುವಕ್ಕೂ ಅವಕಾಶವಿರಲಿಲ್ಲ.”

“ಇಲ್ಲಿಗೆ ಇಂದ ನೇಲೂ ನಿಮ್ಮ ಸುದ್ದಿ ತಿಳಿಮದೆ ಬಹಳ ಜಿಂತೆ

ಯಾಗಿತ್ತು. ನಿನ್ನೇ ಸಮಾರಂಭಜಾಲ್ಲಿ ನಿನ್ನನ್ನು ನೋಡಿದ್ದು ಕೂಡಲೇ ನನಗೇ ಹೇಗೋ ಅಯಿತು. ನಾನು ವಿಲಾ ಮತ್ತಿಗೆ ಹೊತ್ತಾಗ ನಿಮ್ಮ ತಾಯಿ ಹಾಗೇ ಇದ್ದಳು. ಸಮಾರಂಭವು ಮುಗಿಯಾವವರಿಗೆ ಹೇಗೋ ಸುಮೃದ್ಧಿ. ಬಿಡುವು ದೊರೆತ ಕೂಡಲೇ ನನ್ನ ಕಡೆಯವಾವ ವಿಚಾರಿಸಿದೆ. ನನಗೆ ಬೇಕಾದ ವಿನಯ ತಿಳಿಯಿತು. ರಾತ್ರಿ ಕಣ್ಣು ಮುಚ್ಚಲಿಲ್ಲ. ನಿಮ್ಮನ್ನು ಯಾವ ರೀತಿ ನೋಡಲೆಂದು ಯೋಚಿಸುತ್ತಿದೆ.... ಯಾವನದಲ್ಲಿ ನಾವು ಕೆಲವು ವಿಚಾರಗಳಿಗೆ ಅಷ್ಟುಗ್ರಿಗಮನಕೊಡುವುದಿಲ್ಲ. ಮುಂದೆ ಕಾಲವು ಕಳೆದುತ್ತಿಲ್ಲ ಆದರ ಬೆಲೆ ತಿಳಿಯಾಗಿ ಬರುತ್ತದೆ. ನಿನ್ನ ಅದರ ಅನುಭವ ನನಗೆ ಚೆನ್ನಾಗಿಯೂ ಆಯಿತು.... ಸಾಧ್ಯವಾದರೆ ನಿಮಗೆ ನನ್ನಿಂದಾದ ಆಂತರಿಕ್ಯಯೈ ಪರಿಹಾರ ಮಾಡಲು ಪ್ರಯತ್ನಿಸುತ್ತೇನೇಂದು”

ಹುಡುಗ ಸುಮೃದ್ಧಿ ಕೆಳುತ್ತಿದ್ದಳು. ಆ ಸಮಯದಲ್ಲಿ ಉಡಲು ಹೋಗಿದ್ದ ಮುಹುಗ ಒಳಗೆ ಬುದನು. ಸಾಹೇಬರು ಅವನನ್ನು ಹತ್ತಿರ ಕರೆದು,—“ಮಗೂ, ನಿನ್ನ ಅಕ್ಕಸಿಗೆ ಪಂದಿಸು. ಕುಮಾರಿ, ನಿನ್ನ ತಮ್ಮ! ” ಎಂದು ಪರಿಚಯ ಮಾಡಿಕೊಟ್ಟು.

ಹುಡುಗನು ಇಷ್ಟವಿಲ್ಲದಿದ್ದರೂ ತಂದೆಯ ವಾತಿಗಾಗಿ ಅವಳ ಒಳಂಬಂದು ನಮ್ಮತೆಯಿಂದ ಮಂಡಿಸಿದನು. ಹುಡುಗಿಯೂ ತಂದೆಯು ತನ್ನನ್ನೇ ನೋಡುತ್ತಿರುವುದನ್ನು ತಿಳಿದು—ಹುಡುಗನನ್ನು ಆದರಿಸಿ ಹತ್ತಿರ ಶುಳ್ಳಿರಿಸಿಕೊಂಡು,—“ನಾನಿನ್ನ ಹೋರಡ, ತೇಂನೇ. ಬಸಳ ಹೋತ್ತಾಯಿತು? ಅವ್ಯಾಸನಗಾಗಿ ಎಷ್ಟು ಕಳೆವಳಪಟ್ಟಿರುತ್ತಾರೋ? ” ಎಂದು ಹೇಳಿ ಎದ್ದಿಳು.

“ಮಗೂ, ನಾನು ನಿತ್ಯ ಸಂಗಡ ಬರುತ್ತೇನೇ. ನಿನ್ನ ತಾಯಿಯ ಭೇಟಿ ಮಾಡಿಸುವೆಯಾ....?”

“ಆಗಬಹುದು.”

ಇಬ್ಬರೂ ಹೋರಬಿರು. ಸಾಹೇಬರು ಮತ್ತೇನೋ ಯೋಚಿಸಿದವರಾಗಿ, ಮಗನನ್ನು ಜೋತಿಗೆ ಕರೆದುಕೊಂಡರು.

ಮನೆಯು ಹತ್ತಿರವಾದುತ್ತಿ ಹುಡುಗಿಯ ಉತ್ಸಾಹವು ಹೆಚ್ಚಾಯಿತು. ತಾನು ನೇಲದ ಮೇಲೆ ನಡೆಯದೆ ಗಾಳಿಯಲ್ಲಿ ತೂರಿಹೋಗುತ್ತಿರುವುತ್ತೆ

ತೋರಿತು. ಅವಳಿಗಾಗಿ ತಾಯಿಯು ದಾರಿಯಲ್ಲಿ ಕಾಯುತ್ತಿ ರತ್ನಿಲ್ಲ. ಭಾಗಿಲ ಬಳಿಯೂ ಇಲ್ಲ ! ಮತ್ತೆಲ್ಲಿ ? ಪಣಾರ್ಥಗಳಿಂದ ಈ ಸುದಿನಕ್ಕಾಗಿ ಕಾಂತು ತಿದ್ದವೇಗೆ ಆ ಸಮಾಚಾರವನ್ನು ತಿಳಿಸುವುದು ಎಷ್ಟು ಸುಖ !

ಹುಡುಗಿಯು ಅವರನ್ನು ಭಾಗಿಲ ಬಳಿ ಬಿಟ್ಟೆ ಒಳಗೆ ಹೋದಳು. ಮನೆಯಲ್ಲಿ ಸಣ್ಣ ದಾಗಿ ದಿನ ಉರಿಯುತ್ತಿತ್ತು. ಅದರ ಬೆಳೆಸಿನಲ್ಲಿ ತಾಯಿಯು ಗೋಡೆಯನ್ನೊಂದಿಗೆ ಕೊಂಡು ನಿಂತಿರುವುದು ಕಾಣಿಸಿತು. ಹುಡುಗಿಯು ಹಿಂದಿ ನಿಂದ ಹೋಗಿ ತಾಯಿಯನ್ನು ತಬ್ಬಿ ಕೊಂಡು,—“ಅವು, ನಿನಗೇಂದು ಸುಖದ ಸುದ್ದಿಯನ್ನು ತಂದಿದೇನೇ ! ಅದೇನು ಹೇಳಮ್ಮೆ ನೋಡೋಽಂಗ !” ಎದಳು.

ತಾಯಿ ನಿದಾನವಾಗಿ ಆ ಕಡೆ ತಿಪುಗಿ ಮಗಳ ಮುಟ್ಟರನ್ನು ನೋಡಿದ್ದು. ಹುಡುಗಿ ಗಾಬರಿಯಾಗಿ,—“ಯಾಕಮ್ಮೆ ಅಳುತ್ತೀರೋ? ನಾನು ಹೇಳುವುದನ್ನು ಕೇಳುವುದಿಲ್ಲವೇ? ” ಎಂದಳು.

ಹುಡುಗಿಯು ಸುದ್ದಿಯನ್ನು ಹೇಳಬೇಕಾಗಿರಲಿಲ್ಲ. ಸಂಚಯಿಸಿದ್ದ ಮಗಳ ದಾರಿ ಕಾಯುತ್ತ ನದಿಯ ಬಳಿ ಸ್ವಾತಿದ್ದ ತಾಯಿ—ದೂರದಿಂದ ಏ ಮಗಳ ಮತ್ತೊಬ್ಬರ ಕೈ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿದ್ದು. ಕೇಳುವುದಕ್ಕೂ ಹತ್ತಿರ ನೋಡುವುದಕ್ಕೂ ನೊದಲೇ ಅವಳ ಹೃದಯ ಅವಳಿಗೆ ಎಲ್ಲವನ್ನೂ ಹೇಳಿತ್ತು. ಅವಳು ಅಲ್ಲಿ ನಿಲ್ಲಲಾಗದೆ ಓಡಿ ಹೋಗಿ, ಮನೆಯನ್ನು ಸೇರಿದ್ದಳು.

ಹುಡುಗಿಯು ಮೆಲ್ಲಿಗೆ ತಾಯಿಯ ಭುಜವನ್ನು ಸವರುತ್ತ, “ಅವು, ಏನಾಯಿತು ಹೇಳಬಾರದೇ? ” ಎಂದಳು

“ಏನೂ ಇಲ್ಲಮ್ಮೆ; ಎಲ್ಲಾ ಒಳ್ಳೆಯದೆ ! ನನ್ನ ಅದ್ಯಷ್ಟದಲ್ಲಿ ಒಳ್ಳೆಯದು ನೋಡುವುದು ಬರಿದಿಲ್ಲ. ಅಷ್ಟೇ ! ಈ ಸಂಬಂಧಕ್ಕಾಗಿ ಎರಡು ವರ್ಷದಿಂದ ಕಷ್ಟಪಟ್ಟಿ. ಅವರು ಒಸ್ಟೆ ಎಲ್ಲವೂ ಅಡೆಯಾಗಿತ್ತು....ಇನ್ನು ಸುಖವಾಗಿಯ ನುದನ್ನು ನೋಡಿ ಕಣ್ಣ ಮುಖ್ಯ ಬೇಕೆಂದ್ದೆ. ದೇವರಿಗೆ ಅದೂ ಮನಸ್ಸಿಗೆ ಬರಲಿಲ್ಲ.”

“ಈಗ ಅಡ್ಡಿಯೇನು ಬಂತು? ಆಗಲೇ ಮದುವೆಯಾಗಲು ಒಸ್ಟೆದೆವರು, ಈಗ ತಂದೆ ಬಂದಿರುವುದು ತಿಳಿದರೆ ಇನ್ನೂ ಸಂತೋಷ ಪಟ್ಟಾರು.”

“ ಅಲ್ಲಿಂದೇ ಸುತ್ತೆ ! ನಿನ್ನ ಮುದ್ದಿನ ತಮ್ಮನ್ನೆನ್ನು ಕರೀಮುಕ್ಕಿಂತು ರೊಗಿ ತೋರುತ್ತಾನೆ. ಸಂತೋಷ ಇನ್ನೂ ಹೆಚ್ಚಾಗಬಹುದು ! ”

“ ಅಮಾತ್ರ, ಸಿದ್ದಿಯಲ್ಲಿಯೂ, ಎಚ್ಚರದಲ್ಲಿಯೂ ಆವರಿಗಾಗಿ ಹುಬಲಿ ಸಿದೆ ! ಈಗ ಅವರು ಎಮರಿಗೆ ಬುದಾಗ ಈ ನಿಷ್ಠು ರದ ನೂರ್ತಿಕವ್ಯ ? ಅವರ ತಪ್ಪಿ ಅವರಿಗೆ ತಿಳಿದಿದೆ. ಅದಕ್ಕಾಗಿ ಪಶ್ಚಾತ್ತಾನ ಪದುತ್ತ, ಹಿಂದಿನ ಕೊರತೆಯನ್ನು ತುಂಬಲು ಅವರು ಸಿದ್ಧವಾಗಿದಾರೆ. ಸುಖವು ಕೈಗೆ ಎಟಿಕುನುತ್ತಿರುವಾಗ ಅದನ್ನು ಬಿನಾಡುವುದು ಸರಿಯಿ ? ”

ತಾಯಿಯು ಸಕ್ಕುಳು. ಹುಚ್ಚುಮುಡುಗಾ ! ಪ್ರಾದಿನ ಕೊರತೆಯನ್ನು ತುಂಬಿಸುವುದು ! ಇನ್ನು ಏನು ನಾಡಿದರೆ ತಾನೇ ಈ ಕೊರತ ಕೂಡಿತ್ತ ? ಪಾದ ! ಹುಡುಗಿ ಅದನ್ನು ಹೇಗೆ ತಿಳಿಯಬಲ್ಲಜು ?

“ ಸುಖವು ಯಾರಿಗೆ ಬೇಡ ಮಗಳ ? ಅವರೆ ಅಮ ಸನ್ನ ಹಣೆಯಲ್ಲಿ ಬರೆದಿಲ್ಲ. ಯಾವದೆಂಬ ಮಾರದ ಶಿಸೆಯಿಂದ ಕಷ್ಟವನ್ನು ಎಣಿಸಿದ ದಿನವನ್ನು ತಳ್ಳುತ್ತಿದ್ದೇನೋ ಅದೂ ಸಂಕ್ಷೇಪಿತಗೆ ಮನಸ್ಕಾರಿಯತ್ತ. ನೀಗೆ ಇವನಿಂದಲ್ಲಿ ಇನ್ನು ಏನೂ ಹೀಗಳ್ಲಿ ಮಗು ! ”

“ ಇಷ್ಟು ದಿವಸಕ್ಕೆ ಮನೆಗೆ ಬುದ ತಂದೆಗೆ ಇದೇ ವಿನಮ್ಮಿ ನೀನು ಕೊಡುವ ಸ್ವಾಗತ ? ”

ತಾಯಿಯ ಕಣ್ಣಿನಿಂದ ಪುರು ನೀರು ಖರುಳಿತ್ತ ಅಲ್ಲಿ ಕುಕಿದ್ದ ದೊಡ್ಡ ಪಟ್ಟದ ಎದುರಿಗೆ ಬುದು ಸುತ್ತಳು. ಆಗ ತಾರೆ ಹಚ್ಚಿದ ಉದುಕಟ್ಟಿಯಿಂದ ಹೊಗೆಯು ಸುರಳಿಸುತ್ತಳೆ ನಾಗಿ ಮೇಲಕೆ ಹೋಗುತ್ತೆ. ತಾಯಿಯು ಕರ್ನಿಷ್ಟಿ ರಸಿಕೆಂಡು ಪುನಃ ಪಟವನ್ನು ನೋಡಿದಳು. ಆ ವೇಳೆಗೆ ಸರಿಯಾಗಿ ಅವರು ತಟಿಕ್ಕಿನೆ ಬುದು ಮದುಗೆ ನುತ್ತಿರುವುದು,—

“ ಜಯ ” ಎಂದು ಕರಿದರು.

ಜಯ ಒಂದು ಸಲ ಪಟ್ಟದ ಕಡೆಗೂ, ಒಂದು ಸಲ ಎದುರಿಗೆ ನೀತಿದ್ದುಗುಡನ ಕಡೆಗೂ, ನೋಡಿದಳು. ಆ ಚಿತ್ತ ಅವರು ಹೋಗುವುದಕ್ಕೆ ಮೊದಲು ತಿಗಿದ್ದು. ಜಯ ಅದನ್ನು ದೊಡ್ಡದು ಮಾಡಿಸಿದ್ದಳು. ಈಗ ನೋಡಿದರೆ ಎಷ್ಟು ವ್ಯಾತ್ಯಾಸ ! ತಟಿಕ್ಕಿನೆ ಗುರುತು ಕೂಡ ಹತ್ತು ಮತ್ತಿಲ್ಲ ! ಅಷ್ಟು ದೀಘೀ-

ಕಾಲ ಕೆಳವ ಮೇಲೆ ಇಂದು ಇಟ್ಟರೂ ಆ ಚಿತ್ತದೆದುರಿಗೆ ಸಿಂತಿದಾರೆ ! ಯಾವ ಚಿತ್ತದಲ್ಲಿ ದೇವತ್ವವನ್ನಾಯಾಗಿಸಿ ಅನನ್ಯಭಾವದಿಂದ ಪೂಜಿಸಿ,—ಹವಿತ್ವ ಪ್ರೀಮಂಡಿನ ಆರಾಧಿಸಿದಕ್ಕೋ, ಅದು ಕೇವಲ ತನ್ನ ಭೃತ್ಯನೇಯೆಂದು ತೋರಿತು. ಅವಳ ಆರ್ಥಿಕವು ಧೂಪದೊಡನೆ ಗಾಳಿಯಲ್ಲಿ ತೂರಿ ಹೇಗೆತ್ತಿರುವಂತೆ ಭಾಸವಾಯಿತು. ಹಷ್ಟಗಳ ಆಸಿ, ನಿರೀಕ್ಷೆ ಎಲ್ಲವೂ ಅದರೊಡನೆ ತೇಲಿ ಹೋಗುತ್ತಿರುವಂತೆ ತೋರಿತು.

“ ಜಯ, — ಸಾನು ಬಂದು ನಿಷ್ಟ ವ್ಯಧೆಯನ್ನು ಹೆಚ್ಚು ಮಾಡಿದಂತೆಯಿತು. ಮನ್ನಿಸು—ನನಗೆ ಗೋತ್ತಾಗಲಿಲ್ಲ.”

ಜಯ ಸುಮೃದ್ಧಿದ್ದಳು. ತಾನು ಆಗ ಅನುಭವಿಸುತ್ತಿರುತ್ತಾರು ಸುಖಷ್ಯೇ, ದುಃಖವೋ — ಅಥವಾ ಅವರದನ್ನಾ ಮೀರಿದ ಮತ್ತು ಪುದೋ ? ಅವಳಿಗೇ ತೀಳುವಿರುವಾಗ ಮತ್ತೊಬ್ಬರಿಗೆ ಹೇಳುವುದೆತು ? ಬಹಳ ದಿವಸಗಳಿಂದ ಅವಲಂಬಿಸಿಕೊಂಡಿದ್ದ ಕಂಬವು ಇಡಲ್ಲಿಯೇ ಕರಗಳು ಮೊದಲಾದರೆ—ಉದಾನ್ನಬಿಂಬಿ ಅಸ್ತಿತ್ವದಿಂದ ವರ ಸ್ಥಿತಿ ಹೇಗಿರುತ್ತೇ ? ಜಯ ಅವಷಾಯಿಳಾಕೆ ತನ್ನ ಆರಾಧ್ಯಮಂತ್ರಯು ಮೇಲ್ಲಮೇಲ್ಲಿಗೆ ಚಿತ್ತದಿಂದ ಜಾರುತ್ತ, ಮರೆಯಾಗುತ್ತಿರುವುದನ್ನು ನೋಡುತ್ತ ಪಿಹುಲಾಗಿ ಸಿಂತಿದ್ದಳು. ಹೃದಯವು ಬೇಡ ವೆನ್ನು ತ್ತಿದ್ದರೂ, ಮನಸ್ಸು “ ಇವನನ್ನೇ ಏನು ಸ್ಥಿತಿ ದೇವರೆಂದು ಪೂಜಿಸಿದ್ದ ? ” ಎಂದು ಕೇಳುತ್ತಿತ್ತು.

“ ಜಯ, ನೀನು ಬಹಳ ನೋದಿದ್ದೇ; ನನಗೆ ತಿಂತುತ್ತದೆ. ಆದರೆ ಹಿಂದೆ ಕಷ್ಟಪಟ್ಟಿಯೆಂದು ಮುಂದೆಯೂ ಯಾಗೇ ಇರಬೇಕೆಂಬ ಸಿಮುಮನೇನೂ ಇಲ್ಲ. ತಪ್ಪಿ ಮಾಡುವುದು ಮಾನವನ ಸ್ವಭಾವ—ಆದರೆ ತಪ್ಪನೇಷ್ಟಿಪ್ಪಿಕೊಂಡು ಪಶ್ಚಾತ್ತಾಪದಿಂದ ರುದಿಯತ್ತಿರುವಾಗ ಕ್ಷಮಿಸುವುದು ನಿಷ್ಣಂತಹ ದೇವತೆಯ ಧರ್ಮ ! ದೈತ್ಯರ ಮಾಡಿದೆ—ನಿಜ; ಆದರೆ ಅದರಿಂದ ನಾನು ಸುಖಿಯಾಗಲಿಲ್ಲ. ನಾನಾಗಿಯೇ ಯಾಕಕೊಡ ಸಂಕೋಳಿಯಲ್ಲಿ ಸಿಕ್ಕಿಕೊಂಡು, ಬಿಡಿಸಿಕೊಳ್ಳಲು ಯಶ್ವವಿಲ್ಲದೆ ಇದೆ. ಜೀವನದ ಹೆಚ್ಚು ಘಾಗ ಮುಖದಲ್ಲಿ ಕಳಿಯಿತು. ಆದರೆ ಎಲ್ಲವೂ ಮುಗಿದಲ್ಲ ! ನೀನು ಮನಸ್ಸು ಮಾಡಿದರೆ ಈಗಲೂ ಸುಖವಾಗಿರಬಹುದು. ಅಶಾಶ್ವತವಾದ ಬದುಕಿನಲ್ಲಿ ಇರಬೇಕಾಗಿದ್ದ ರೀತಿ

ಯನ್ನು ನೇನೆಡು ಹಲುಬುವುದಕ್ಕೆಂತೆ, ಇದ್ದು ದರಲ್ಲಿ ಸುತ್ತೋಷವಾಗಿರುವುದು ಮೇಲಿಲ್ಲವೇ ? ”

“ ತಾವು · ಹೋದಾಗಿಸಿದ ಮನೆಯಲ್ಲಿ ಈ ಚಿತ್ರದ ಹೊರತು ಬೇರೆ ದೇವರನ್ನಿಟ್ಟು ಪೂಜಿಸಿಲ್ಲ. ತಮ್ಮ ಮಗು,—ಅದನ್ನು ಫನ್ನು ಶಕ್ತಿ ಮೇರಿ ಬೆಳಸಿ ವಿದ್ಯಾಬುದ್ಧಿಗಳನ್ನು ಕಲಿಸಿದೇನೆ. ಅದರೆ ತಂದೆಯನ್ನು ನೋಡವ ಕೊರತೆ ಅವಳನ್ನು ಬಹಳ ಬಾಧಿಸುತ್ತಿತ್ತು. ಆ ಅಶೀಯನ್ನು ಶೂರ್ಪೆಸಲು ನಾನು ಆಸಮುಢಭಾಗಿದ್ದೆ. ಇಷ್ಟ್ವು ಕಾಲದ ಮೇಲೆ ನನ್ನ ಪ್ರಾರ್ಥನೆ ಫಲಿಸಿತು. ದೇವರ ದಯಿಂದ ತಾವು ಸುಖವಾಗಿ ಬಂದುದನ್ನು ನೋಡಿಯಾಯಿತು. ಇನ್ನು ನನಗೆ ಯಾವ ಅಶೀಯೂ ಇಲ್ಲ.”

“ ಸ್ವಲ್ಪ, ಯೋಚನೆ ಮಾಡು—ಜಯ ! ಅಭಿಮಾನಕ್ಕೂ ಒಳಗಾಗಿ ಸುಖದ ದಾರಿಯನ್ನು ಮುಚ್ಚಿಬೇಡ.”

“ ನನಗೆ ಯಾವ ದಾರಿಯೂ ಇಲ್ಲ. ಯಾವ ಬಗೆಯ ಹೊಸ ಜೀವನಕ್ಕೂ ಒಗ್ಗದಷ್ಟು ಹೇಳಿಯ ಜೀವನಕ್ಕೆ ಅಂತಿಹೋಗಿದೆ ಮನಸ್ಸು ! ಬೇಕಿನ ಕಿರಣ ವನ್ನೂ ಸಹ ನೋಡಲಾರದಪ್ಪು ಅಂಥಕಾರ ಬಳಗೆ ತುಳಿದೆ. ಕಷ್ಟವೇ ಬದುಕಿನ ಜೀವಾಳವಾಗಿಹೋಗಿದೆ. ಹೊಸ ಬಾಳನ್ನು ಆರುಭಿಸಲು ಸಾಧ್ಯ ವಿಲ್ಲಿ....ಇದೇ ಮೋದಲನೇಯದಾಗಿ...ಕೊನೆಯಮೂರು ಆಗಿ ತಮ್ಮಲ್ಲಿ ಬೇಡಿ ಕೊಳ್ಳುತ್ತೇನೆ,—ನನ್ನ ಸ್ವತಂತ್ರಕ್ಕೆ ಅಡ್ಡಿ ಬರಬಾರದು. ನನಗೆ ಹೀಗಿರು ವುದೇ ಸುಖ ! ”

ಜಯ ಸುಮತ್ತನಾದಳು. ಸಾಹೇಬರು ಅವಳನ್ನೇ ದಿಟ್ಟಿಸುತ್ತ ಮೌನ ವಾಗಿದ್ದರು. ಹುಡುಗರು ಏನು ಹೇಳಲೂ ತೋರದೆ ಬಬ್ಬಿರನ್ನೊಳ್ಳಬ್ಬಿರು ನೋಡುತ್ತಿದ್ದರು. ಇನೆಲ್ಲವನ್ನೂ ನೋಡುತ್ತು—ಮಹಾನವನ ಮರು ಉತನಕ್ಕಾಗಿ ಮೃದುಹಾಸ ವಾಡುತ್ತು ಒಂದನೇಷ್ಟುಂದು ಅಪ್ಪಿ ಮುಂದೆ ಸ್ಥಾಗುತ್ತತ್ತು ನದಿ !!

ಕೆರೆತ ಕೊಯಿಕ್ಕಿಂದು ಹಸರು ದೀಪ. ಅದರ ಮುವವಾದ ಬೆಳಕಿನಲ್ಲಿ ದೀಕ್ಷಿತರು ಕುಚ್ಚೆಯನೇಲಿ ಕೈಯಾರಿ ಕುಳಿತಿದ್ದರು. ಎದುರಿಗೆ ಮಂಚ. ಸೋಳ್ಯೆಯ ಪರದೆಯ ಒಳಗಿನಿಂದ ಹೆಲ್ಲಿಗೆ ಉಸಿರಾಡುವ ಸದ್ಗೃಹ. ದೀಕ್ಷಿತರ ಸೋಣವು ಮುಂಚದ ಕಡೆಗಿದ್ದಿತು. ಅವರಿಗೆ ಅದೆಂದೇ ಯೋಜನೆ; ‘ಇಷ್ಟ ಸುಖದ ಸಾಮಗ್ರಿಗಳ ನಡುವೆ ಇದ್ದರೂ ಈ ಮನುಷ್ಯಸಿಗೆ ಸುಖವಿಲ್ಲವಲ್ಲ—ಇದು ಯಾವ ಸ್ವಾಯ! ಇಂನೊಷ್ಟನೇ ಆಳ್ಳ—ಈ ವಾಚೆಯಲ್ಲಿ ಯಾರಿಗೂ ಸುಖವಿನಿರುವತ್ತಿಲ್ಲ. ಇದಕ್ಕೆ ಏನಾದರೂ ಹಾಡಲೇಬೇಕು. ಸೀತಮ್ಮ ವರ್ಷಗಟ್ಟಿಲ್ಲ ತಪಸ್ಸ ಮಾಡಿದ್ದ ಈ ಸುಖಕ್ಕೆ? ಅವಳಿ ನಿಷ್ಟ್ಯಾಸಿರಿದುವುದನ್ನು ಸೋಡಿ ಸ್ವೀರಿಸುವುದಕ್ಕೆ ಗುರುತಿಸ್ತಾನೆ. ಸಾನು ಸೋಡಿಯಾ ಸುಮೃಸಿದ್ದರೆ—ಸ್ವರ್ಗದಲ್ಲಿರುವ ನನ್ನ ಸ್ವೀಕೃತ ಏನೇಂದುಕೊಂಡಾನು! ವಾವ— ಆ ಹುಡುಗಿ, ಅವಳು ಈನೇ ಏನು ಮಾಡಿಯಾಳು? ಎಲ್ಲರೂ ಒಳ್ಳೆಯನರೇ! ಆದೇನು ಸಾಮರಸ್ಯವಿಲ್ಲ. ಏನಾದರೂ ಅದೆಲ್ಲ—ಆ ಹುಡುಗಿ....ಆಳಾದಲೇ ಆಗಬೇಕು. ಅವಳಿಗೆ ಸರಿಯಾಗಿ ತಿಳಿಸಬೇಕು....ಬುದ್ಧಿವಂತಿ....’ ದೀಕ್ಷಿತರ ಮನಸ್ಸು ಇನ್ನೂ ಏನೇನೋ ಗುಣಿಸಿ ಭಾಗಿಸಿ ಒಂದು ಸಿದ್ಧಾಂತಕ್ಕೆ ಒಂದುತ್ತತ್ವ. ದಾರಿ ಕಾಣದವರಿಗೆ ಹೊಸ ದಾರಿಯ ಕುಪುಸು ಕಂಡಾಗ ಉಂಟಾಗುವ ಸನ್ಯಾಸಾನವ ಸುಳಿಯು ಅವರ ಮುಖದ ಹೇಳಿ ಕಾಣಿಸಿತು. ಹಿಂದೆ ಸದಾಗಲು ತಿದುಗಿ ಸೋಡಿ—“ನಮಸ್ಯಾರ, ದಾಸಮಾಡಿಸಬೇಕು ಡಾಕ್ಟರು” ಎಂದರು.

“ನಮಸ್ಯಾರ ಯಜಮಾನಿಗೆ. ಅನಂತರಾಮಯಸ್ಯ ಇನ್ನೂ ಎನ್ನಿಲ್ಲವೇ?”

“ಇನ್ನೂ ಇಲ್ಲ. ಎಬ್ಬಿಸಲೇಂದೇ ಬೇಡಪೂರ್ವ ಎಂದು ಅನುಮಾನಿಸುತ್ತಿದ್ದೆ. ಆ ವೇಳೆಗೆ ತಾನೇ ಬರೋಣವಾಯಿತು.”

“ಸ್ವಲ್ಪ ಹೊತ್ತು ಸೋಡೋಣ; ಅವನೇ ಏಳಬಹುದು.”

“ ಡಾಕ್ಟರೇ, ನೀವೇ ನಮ್ಮ ಭಾಗದ ದೇವರು. ನಾನೂ ಹದಿನ್ಯೇದು ದಿನಾಗಳಿಂದ ನೋಡುತ್ತಿದೇನೆ. ನೀವು ಅನುತು ವಿಚಾರದಲ್ಲಿ ಅಪ್ಪು ಎಚ್ಚರಿಕೆ ತೆಗೆದುಕೊಳ್ಳಿದ್ದರೆ ಏನಾಗುತ್ತಿತ್ತೊತ್ತೇ? ಯಾವ ಜನ್ಮದ ಬಂಧುವೇ? ನಾವು ಏನು ಮಾಡಿದರೆ ತಾನೇ.....”

“ ಬೇಡಿ ಯಜಮಾನರೇ—ಅಪ್ಪು ದೊಡ್ಡ ಮಾತು ಬೇಡ. ಎಲ್ಲ ದೇವರ ದಯ. ನಾವೆನ್ನರವರು? ನಿಮಿತ್ತ ಮಾತ್ರ. ಇವರಲ್ಲಿ ಮನುಷ್ಯರು ವೇನಾ ದರೂ ಇದ್ದರೆ ಆದು ಆ ಮಹಾತಾಯಿಗೆ ಸೇರಿದ್ದು. ಅವಕೆದುರಿಗೆ ಹೇಳಿದರೆ ಸಂಕೋಚಪಟ್ಟಿಕೊಳ್ಳುತ್ತಾ ಈಂದು ಸುಮಣಿದೆ. ನಾನೂ ಎಷ್ಟೋ ಕಡೆ ನೋಡಿದೇನೆ. ಆದರೆ ಹೀಗೆ....ಪ್ರಾಣಿ, ಹಗಲು-ರಾತ್ರಿ, ದಿನ-ವಾರ, ಒಂದೂ ಕಾಣಳು. ಅವನ ಹಾಸಿಗೆಯಾಯಿತು, ಅವಳಾಯಿತು. ಕೊನೆಗೆ ಆ ಮಗು....ಅದೂ ಈಡ ಮರಿತು ಹೋಗಿತ್ತೇ ನೋಽ—ಸದಾ ಆಳನ ನತ್ತಿರ. ಅವನು ದಯವಟ್ಟಿ ಹಾಲು ಕುಡಿಸಿದರುಂಬು. ಇಲ್ಲಿದಿದ್ದರೆ ಇಲ್ಲ! ಆ ಕವ್ಪನೇಂದರಾರದೆ ನಾನು ಕರಿದುಕೊಂಡು ಹೋದೆ. ಅನಂತರಾಮಯ್ಯನಿಗೆ ಜ್ಞರ ನಿಂತಮೇಲೆ—“ಮಗುವೆಲ್ಲಿ” ಎಂದು ವಿಚಾರಿಸಿದಳಂತೆ. ಮಧ್ಯ ಎರಡು ದಿನವಂತೂ ನನಿಗೇ ಧೈಯರಿಗಿರಲಿಲ್ಲ. ಮುದುಕಮ್ಮ ಒಬ್ಬರು ಒಳಗೆ; ಹೊರಗಡೆ ಈ ಹುಡುಗಿ ಒಬ್ಬಳು. ನಾನೇ ನಿಮ್ಮ ಕಡೆ ಯಾರಾದರೂ ದೊಡ್ಡವಿದ್ದರೆ ತಿಳಿಸಿ ಎಂದು ಹೇಳಿದೆ. ಆ ವೇళೆಗೆ ತಾವೇ ಹೇಳಿ ಕಳುಹಿಸಿದೆಯೇ ಬಂದಿರಿ ಎನ್ನಿ; ಅನಂತರಾಮಯ್ಯ....ತಮಗೆ ಅಣ್ಣನ ಮಗನೋ? ”

“ ಅಲ್ಲ. ಅವನ ತಂಡಿಯೂ ನಾನೂ ಸ್ನೇಹಿತರು. ಸ್ನೇಹ ಎಂದರೆ ಬೆತ್ತಲೆ ಯಾಗಿದ್ದಾಗಿನಿಂದಲೂ ಒಟ್ಟಿಗೆ ಆಡಿದವರು. ಅಣ್ಣತಮ್ಮಂದಿರಿಗಂತ ಹೆಚ್ಚು. ಒಂದೇ ಮನೆಯವರುತೆ ಇದ್ದಿನೆ. ಈಗಲೂ ಅವರ ಮನೆಯವರೆಲ್ಲ ನನ್ನ ‘ಚಿಕ್ಕಯ್ಯ’ ಎಂದೇ ಕರೀತಾರಿ....”

“ ಶಾರದ, ಡಾಕ್ಟರು ಹೇಳಿದ ಮಾತು ನಿಜ. ನಿನ್ನಿಂದಲೇ ನಾನು....ಉಳಿದದ್ದು. ರಾತ್ರಿ ಎಪ್ಪು ಮನೋಹರವಾಗಿದೆ. ಈಗ ಅದರ ಬೀಳೆ ತಿಳಿಯು ತ್ರಿದಿಃ...ಇಲ್ಲ, ನಿನ್ನನ್ನ ತೋಂದರೆ....ಇಲ್ಲ. ನಿದ್ರೆ ಮಾಡು. ಎಪ್ಪು ದಿನ ವಾಯಿತೋ....ಕಣ್ಣಿಚ್ಚಿ! ಸುಂದರ, ಎಲ್ಲಾ ಸುಂದರ....ಈ ರಾತ್ರಿ....ಆಶಾಶ....ಜಂದ್ರ....ನಕ್ಷತ್ರ....ನಾನು....ನೀನೂ....”

“ ಶಾರದಮ್ಮ, ನೋಡು ಭಾ. ಯಜವಾನರು ಕನಸಿನಲ್ಲಿ ನಿನ್ನ ಸ್ನೇಹಾಳಿ ಕಾಣುತ್ತೆ ಕನವರಿಸುತ್ತಿದ್ದಾರೆ.”

“ ಅನುತ್ತೂ...ಅನಂತು...ಎಳಪ್ಪ. ಡಾಕ್ಟರು ಬಂದಿದಾರೆ. ಅವರು ಆಗಲೆ ಒಂದು ಸಲ ಬಂದಿದ್ದರು. ನೀನು ಮಲಗಿಬಿಟ್ಟಿದ್ದೆ.”

“ ಆ; ಬಂದರೆ? ಇದೇನು ಆಗಲೇ ದೀಪ ಹಚ್ಚಿಬಿಟ್ಟಿದೆ!”

“ ಏಳು ಮಹರಾಯ. ನಿನ್ನ ದೆಸೆಯಿಂದ ಕಾಫಿಗೆ ಸೊನ್ನೆ! ಮೂರು ಗುಟಿಗೆ ಬರಹೇಳ ಏಳು ಗುಟಿಯವರಿಗೂ ನಿದ್ರೆಮಾಡುತ್ತಿದ್ದರೆ ನಮ್ಮ ಗತಿ?”

“ ಏನು ಶಾರದ, ನೀನಾದರೂ ಎಬ್ಬಿಸಬೇಡವೇ? ಡಾಕ್ಟರನ್ನು ಇಷ್ಟೇಕ್ಕುತ್ತ ಕಾಯಿಸೋದೇ! ಅವರಿಗೆ ಎಪ್ಪು ಕೆಲಸವಿತ್ತೂ?”

“ ಯಾರೂ ಕಾಯಲಿಲ್ಲ. ಒಂದು ತಿಂಗಳಿಂದ ನಿಮ್ಮ ಮನಿಗೆ ನಡೆದು ನಡೆದು ದಾರಿ ಸವೇದುಹೋಯಿತು. ಇವತ್ತು ನೀನು ಅನ್ನ ಹಾಕಿಸಿದರಲ್ಲ ಅಂತ ಸಂತೋಷದಿಂದ—ಎಲ್ಲಾ ಜೊತೆಯಲ್ಲಿ ಕಾಫಿ ಲೇಗೆದುಕೊಳ್ಳೋಣ ಎಂದು ಬರಹೇಳದರೆ ನಾನು ಇನ್ನೊಂದು ಸಲ ಬರೋದು ಹೆಚ್ಚಿ? ಒಂದು ಸಲ ಬಂದೆ; ನೋಡಿದೆ. ನೀನು ಗೌರಕೆ ಹೊಡಿಯತ್ತಿದೆ. ಪುನಃ ಹೋಗಿ ಕೆಲಸ ಮುಗಿಸಿ ಕೊಂಡು ಬಂದರೆ, ನೀನು...ಬಹೆಳ ದಿವಸಕ್ಕೆ ಹೊಟ್ಟಿಗೆ ಅನ್ನ ಬಿತ್ತು....ಸುಖ ವಾಗಿ ಕನಸು ಕಾಣುತ್ತೆ, ಅದೇನೋ ಸಾಂದರ್ಭ—ನಾನು—ನೀನು ಏದು ಕನವರಿಸುತ್ತಿದೆ. ಈ ಮಧ್ಯ ನಮಗೆ ಕಾಫಿ ಚಕ್ಕರಾ!”

“ ಡಾಕ್ಟರೇ, ನಿಮಗೆ ಹಾಸ್ಯ. ಇರಲಿ, ಇರಲಿ! ಶಾರದ, ಎಲ್ಲಿ ಕಾಫಿ?”

“ ಇಷ್ಟು ಹೊತ್ತಿನಲ್ಲಿ ಯಾಕವು?”

“ ಕಾಫಿ ಕುಡಿಯಲು ಹೊತ್ತಿನು? ಬೇಕಾದರೆ ಶನಿವಾರ ಮಾಡಿದ ರಾಯಿತು.”

“ ಇವತ್ತು ಗುರವಾರ.”

“ ಮತ್ತೊ ಅನುಕೂಲವಾಯಿತು. ಗುರುಗಳ ಹೆಸರಿನಲ್ಲಿ ಒಪ್ಪೊತ್ತು.... ಇದೇನು ಶಾರದ, ಬರೀ ಕಾಫಿ ತಂಡಿ? ನೀನೇನೋ ಒಕ್ಕ ತಿಂಡಿ ಮಾಡಿರುತ್ತೀರು ಏದು ನಾನು ಒಪ್ಪೊತ್ತು ಮಾಡಿ ಏದು ಹೇಳುತ್ತಿದ್ದೆ.” ನೀನು ನನ್ನ ಜೊತೆಗೆ ಅವರಿಗೂ ಪಥ್ಯ ಮಾಡಿಸುವಂತಿದೆಯಲ್ಲ.”

“ ಇಲ್ಲ. ಜೆಳಗೆ ಡಾಕ್‌ಪ್ರೈಸ್ ಹೇಳಿದ್ದರು....‘ ಖಾಯಿಲೆಯವರಿದುರಿಗೆ ನಾವು ತಿಂಡಿ ತಿನ್ನು ಪುದು ಸರಿಯಲ್ಲ. ಬರೀ ಕಾಷಿ ಮಾಡಿಬಿಡು’ ಎಂದು— ಅದರಿಂದ ಮಾಡಲಿಲ್ಲ.”

“ ನಿನಿಗೆಲ್ಲ ಶಾರದ ? ”

“ ತರುತ್ತೇನೇ.”

“ ಎಲ್ಲಿ, ಅಜ್ಞಮ್ಮು ಕಾಣಿಸುವುದೇ ಇಲ್ಲ. ಡಾಕ್‌ಪ್ರೈಸ್ ಮಗನಿಗೆ ಅನ್ನ ಹಾಕದೆ ಕೊಲ್ಲುತ್ತಾ ದೆಂದು ಮಾರು ದಿನ ಉಟ್ಟಿ ಬಿಟ್ಟು ಸತ್ಯಾಗ್ರಹ ವಾಡಿದ ರೆಲ್ಲ. ನೋಡಿದಿರೋ ಗಾಂಧಿಜೀಯವರ ತತ್ವ ಎಲ್ಲಿಯವರಿಗೆ ಬಂದಿದೆ ! ”

ಅನಂತ ನಕ್ಕೆ. ಇಡೀ ಮಾರು ದಿನ ಮತ್ತೇನು ಮಾಡಲು ತೋರಿದಿದ್ದ ರೂ, ಸ್ವಾನ ಜಪ, ಖಾಟಿ ತಿಂಡಿ, ಒಂದರ ಪರಿವೇಶೂ ಇಲ್ಲದೆ ಬಾಗಿಲ ಮರಿಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದ ತಾಯಿಯ ಚಿತ್ರವು ಕಣ್ಣ ಮುಂದೆ ನಿಂತು ಕರುಳು ಹಿಂಡಿದಂತಾಯಿತು. ಒಂದ, ಕದೆ ತಾಯಿ,—ಒಂದು ಕಡೆ ಶಾರದ. ಅವರಿಬ್ಬರ ಪ್ರೇಮದ ಹೊನಲಿನಲ್ಲಿ ತಾನು ಕೊಚ್ಚಿಹೋಗು ತ್ತಿರುವಂತೆ ತೋರಿತು. ಕೊರಳು ಬಿಗಿದಂತಾಗಿ ಕೆಮ್ಮು ಒಂತು. ಸ್ವಲ್ಪ ಸುದಾರಿಸಿಕೊಂಡು ಹೇಳಿದ—“ ನೋಡಿ, ಮನುಷ್ಯನ ಆಸಿಗೆ ಕೊನೆಯಿಲ್ಲ. ಎಂಟು ದಿವಸಗಳ ಕೆಳಗೆ ಬದುಕಿದರೆ ಸಾಕೆಂದಿದ್ದೆ. ಈಗಾಗಲೇ ಬಯಕೆಯು ರೈಕ್ಕೆಯನ್ನು ಕೆದರಿ ನಾಲ್ಕು ಕಡೆಗೂ ರಾಹಾಡುತ್ತಿದೆ. ಮಧ್ಯಾನ್ತ ಬಾಯಾರಿಕೆಯಾಯಿತು ಶಾರದ; ನೀನು ಕೊಟ್ಟಿ ಹಾಲು, ನೀರು ಯಾವುದೂ ಅದನ್ನು ಝಾಗಿಸಲಿಲ್ಲ. ನಮ್ಮ ತೋಟದ ಎಳಿನೀರಿನ ನೆವಾಗಿ ಬಾಯಲ್ಲಿ ನೀರಾರಿತು. ಇನ್ನು ಎಲ್ಲಿಯೂ ಅಂತಹುದು ಸಿಕ್ಕು ಪುದಿಲ್ಲ.”

“ ವಿಶ್ವಾಸವು ಎಲ್ಲ ಹೆಚ್ಚಿಗಿರುತ್ತೋ ಆಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.”

“ ಬರೀ ವಿಶ್ವಾಸವಲ್ಲ ಶಾರದ, ನಿಜಿಧಿತಿ. ಅದು ಬೇಕಾದರೆ ಚಿಕ್ಕಯ್ಯ ನನ್ನೇ ಕೇಳು. ಅಲ್ಲವೇ ಚಿಕ್ಕಯ್ಯ ? ”

“ ಅನಂತು, ನನಗೆ ನಿಜವಾಗಿ ಸಂತೋಷವಾಯಿತು. ಹೊರಗಡೆ ಇದ್ದ ರೂ ಉರಿನ ಅಭಿಮಾನ ಇಟ್ಟಿಕೊಂಡಿದೀಯಲ್ಲ. ಇದರಲ್ಲಿ ಶಾರದನದೇನು ತಪ್ಪಿ? ನೀನು ಅವಳನ್ನು ಕರೆದುಕೊಂಡು ಒಂದು ಅದರ ರುಚಿ ತೋರಿಸಿದ್ದರೆ ತಾನೇ

ಅವಳಿಗೆ ತಿಳಿಯುವುದಕ್ಕೇ ! ಒರೀ ಎಳಸಿರೇ ಅಳ್ಳ ಡಾಕ್ಟರೀ, ಅಲ್ಲಿನ ಗಾಳಿ-
ಸೀರು ಎಲ್ಲಾದರಲ್ಲಿ ಒಂದು ಬಗೆಯ ಶಕ್ತಿ. ಜಫ್ತೆಂಡ್ ? ಅದೇನು ಒಗ್ಗೆ ಟ್ರಿಪ್ಪು
ಏನು ಕಥೆ, ಚಿನ್ನ—ಚಿನ್ನದಂಥ ಸ್ವಭಾವ. ’

“ ಒಕ್ಕೆಯ ಜನ ಎಲ್ಲಾ ಉರಿಸಲ್ಲಿ ಇರುತ್ತಿರೆ, ಯಜಮಾನರೇ ! ”

“ ನಾನು ಹೇಳಲಿಲ್ಲವೇ—ವಿಶ್ವಾಸ ದೊಡ್ಡಿದು ಎಂದು ! ”

“ ನಿಜವಾಗಿಯೂ ಶಾರದ, ನಾನು ತಮಾಣಿಗೆ ಹೇಳುತ್ತಿಲ್ಲ. ನಿನು
ಖಂಡಿತ ಒಂದು ಸಲ ಅಲ್ಲಿಗೆ ಬಂದು ನೋಡಬೇಕು. ಆಗ ಈನಗೇ ನನ್ನ
ಮಾತಿನ ಸತ್ಯ ತಿಳಿಯತ್ತೇ. ನಿಮಗೆ—ನಾಗರಿಕರಿಗೆ ಹಕ್ಕಿಯವರೆಂದರೆ ಒಂದು
ಬಗೆಯ ತಿರಸ್ಯಾರ. ಆದರೆ ಅವರಿಂದಲೂ ನಿನ್ನ ಕಲಿಯತಕ್ಕ ಒಂದು ವಿಚಾರ
ಇದೆ. ”

“ ಆದೇನ್ನೇಂ ! ”

“ ಆದೇ—ಇದ್ದು ದರಲ್ಲಿ ಕೃಸ್ತಿ ನಟ್ಟುಕೊಂಡು, ಮನೆಯಲ್ಲಿ ನಾಲ್ಕು ಜನ
ಇದ್ದರೆ ಒಬ್ಬರಿಗೊಬ್ಬಿರು ಹೊಂದಿಕೊಂಡು ಸಂತೋಷವಾಗಿರುವುದು. ಇಲ್ಲಿ, ಆದೇ
ಇಲ್ಲ. ಮಾತಿಗೆ ಹೇಳುತ್ತೇನೇ. ನಾನು ನಿನಲ್ಲಿ ಶಾಸ್ತ್ರಿಗಳ ಮನೆಯಿಂದರೆ ಇದ್ದ
ವರಿಗೆ ಮಾದರಿ. ಬಡತನದಲ್ಲಿ ಅಷ್ಟು ಸಂತೋಷವಾಗಿ ಇದ್ದರು. ಈಗ ಅವರ
ವೊಮ್ಮೆಗ್ಗೆ ಈಕಡಿ ದೊಡ್ಡ ಕೆಲಸದಲ್ಲಿ ಇದಾನೆ. ಅವರ ಮನೆಯಲ್ಲಿ ಇದ್ದ
ಸುಖ-ಸಂತೋಷಗಳಲ್ಲಿ ಹತ್ತರಲ್ಲಿ ಒಂದು ವಾಲು ಅವನ ಮನೆಯ ಇಂದಿನ.
ಅದಕ್ಕೇ ನಾನು ಹೇಳಿದ್ದು, ಅಲ್ಲಿ ಹೋಗಿ ಕಲಿಯಬೇಕು ಎಂದು. ಅವರ ಮನೆ
ವಿಚಾರ ಹೇಳಲಿಕ್ಕೇ ಹೊರಟಿರಿ ಅದಕ್ಕೇ ವೊದಲಿಲ್ಲ ಕೊನೆಯಿಂಬ್ಬ. ”

“ ಪರವಾಯಿಲ್ಲ ಆಗಲಿ. ನಿಮ್ಮಾರ್ಥಿನ ಎಳಸಿರು, ಗಾಳಿ—ನೀರು ಎಲ್ಲಾ
ವಿಚಾರವೂ ಆಯಿತು. ಚಿನ್ನದುತಹ ಜನರ ವಿಚಾರವನ್ನೂ ಕೇಳಿಯೇ
ಬಿಡ್ಡೋಣ. ಹೇಗೂ ಅನುತ್ತರಾಮುಖ್ಯ ಒನ್ನೊಂದು ಎಂದು ಹೇಳಿಯೇ
ಇದಾನಿಲ್ಲ. ”

“ ಹಾಗಾದರೆ ಕೇಳಿ. ಸಂತೋಷವಾಗಿ ಹೇಳುತ್ತೇನೇ,—ನಮ್ಮಾರ್ಥಿನೂ
ಬಹಳ ದೊಡ್ಡದಳಿ. ಮಧ್ಯಮತರವ ಹಳ್ಳಿ. ಶಾಸ್ತ್ರಿಗಳಿಂದರೆ ಆ ಉರಿಗೆ ಯಂತ
ಮಾನಂದ್ರ ಹಾಗೆ. ಬಹಳ ಮರ್ಮಾದಸ್ಥಾರು. ಆ ಉರಿನಲ್ಲಿ ಅವರಪ್ರಾ ದೊಡ್ಡ

ಸಂಸಾರಿಗಳು ಮತ್ತೊಬ್ಬಿಲ್ಲ. ಆರು ಜನ ಹೆಣ್ಣು ಮಕ್ಕಳು; ಒದು ಜನ ಗಂಡು ಮಕ್ಕಳು. ಮನೆತ್ತುಬ ಮೋಮ್ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಬಾಳ ಸವಿಯನ್ನು ನುಭವಿಸಿ, ಮಕ್ಕಳೊಂದಿಗೆ ಪುನಃ ತವರನ್ನು ಸೇರಿದ್ದರು. ಶಾಸ್ತ್ರಿಗಳ ಸೋನೆ ಬಹಳ ಒಳ್ಳೆಯವಳು. ಅವಳ ಗಂಡ ಕೃಷ್ಣಪ್ಪನೂ ಹಾಗೆ ಉರಿನಲ್ಲಿ ಎಲ್ಲರಿಗೂ ಬೇಕಾದವನಾಗಿದ್ದು. ಆ ಉರಿನ ಸುತ್ತ ಹತ್ತು ಮೈಲಿಗಳವರಿಗೂ ಇರುವ ಹಲ್ಲಿಗಳಲ್ಲಿ ಲಾಲ್ ಅವರದೇ ಪಾರೋಹಿತ್ಯ. ಅವುಗಳಲ್ಲಿ ಕೆಲವು ಗೌಡಸಾಹುಕಾರರ ಮನೆಗಳು ಬಹಳ ಹಿಂದಿನಿಂದ ಬಂದುವು. ಅವನ್ನು ಬಿಡುವುದಕ್ಕೆ ಆಗುತ್ತಿರಲಿಲ್ಲ.

“ ಹಾಗೆ ನೆರಿಯಾರಿಗೆ ಹೋಗಬೇಕಾದಾಗಲೆಲ್ಲಾ ಶಾಸ್ತ್ರಿಗಳು ಕೃಷ್ಣಪ್ಪನನ್ನೇ ಕಳಿಸುತ್ತಿದ್ದರು. ಅವರಿಗೆ ಉರಿಂದಾರಿಗೆ ಹೋಗಲು ಕೈ ಲಾಗುತ್ತಿರಲಿಲ್ಲ. ಬಂದುಸಲ ನಮ್ಮಾರಿಗೆ ಏಂಟು ಮೈಲಿಯಲ್ಲಿರುವ ಹಳ್ಳಿಯಲ್ಲಿ ಮದುವೆಯಾಯಿತು. ಗೌಡ ಬಂದು ಶಾಸ್ತ್ರಿಗಳನ್ನು ಖಂಡಿತ ಬರಬೇಕೆಂದು ಕರೆದು ಹೋದೆ. ಕೃಷ್ಣಪ್ಪ ಉಟವಾಡಿಕೊಂಡು ಗೌಡ ಕಳುಹಿಸಿದ್ದ ಗಾಡಿಯಲ್ಲಿ ಹೋರಬೆ. ಒಬ್ಬನೇ ಹೋಗಬೇಕಿಲ್ಲ ಏಂದು ನನ್ನನ್ನೆ ಕರೆದ. ನನಗೆ ಬೇರೀನೂ ಕೆಲಸವಿರಲಿಲ್ಲವಾಗಿ ನಾನೂ ಹೋದೆ.

“ ಮದುವೆಯನ್ನು ಮುಗಿಸಿಕೊಂಡು ನಾವಿಬ್ಬಿರೂ ಮಾರನೆಯ ದಿನ ಉರಿಗೆ ಹೋರಬೆವು. ಆ ದಿನ ಅವನ ಮನಸ್ಸು ಬಹಳ ಉಲ್ಲಾಸವಾಗಿತ್ತು. ಕಾರಣ—ಗೌಡ ತನ್ನ ಒಬ್ಬನೇ ಮಗನ ಮದುವೆಯನ್ನು ಬಹಳ ಅದ್ವಾರಿಯಾಗಿ ಮಾಡಿದ್ದೆ. ಬ್ರಹ್ಮಣರನ್ನು ತೈಸಿಪಡಿಸಿದರೆ ಲಪ್ತಿ ಒಲಿಯತ್ತಾ ಕೆಂದು ಗೌಡನ ನಂಬಿಕೆ. ಅವನು ಕೃಷ್ಣಪ್ಪನಿಗೆ ಕೈತುಬ ದುಡ್ಡ ಕೊಟ್ಟಿದ್ದಲ್ಲದೆ, ತಂದಿದ್ದ ಜವಳಿಯಲ್ಲಿ ಬಂದು ಒಳ್ಳೆಯ ಸೀರೀಯನ್ನು ಅವನ ಮುಂದಿಟ್ಟು “ಚಿಕ್ಕಮಾತ್ರಾನಿಗೆ ನಾನು ಅಡ್ಡಬಿದ್ದ ಕೊಟ್ಟಿನೆಂದು ಹೇಳಬೇಕೆಂದು” ಹೇಳಿಕೊಟ್ಟಿದ್ದೆ. ಕೃಷ್ಣಪ್ಪ ತನ್ನ ಸಂಭಾವನೆಯನ್ನೆಲ್ಲಾ ದೊಡ್ಡದೊಂದು ಹಂಚೆಯಲ್ಲಿ ಕಟ್ಟಿ ಹೆಗಲ ಮೇಲೆ ಹಾಕಿಕೊಂಡ. ತಂಪು ಹೊತ್ತಾದ್ದರಿಂದ ನಡೆದು ಕೊಂಡೇ ಹೋರಬೆವು.

“ ಹೀಗೆ ಅರ್ಥದಾರಿ ಸಾಗಿರಬಹುದು. ಕೃಷ್ಣಪ್ಪ ನಡುನಡುವೆ ತನ್ನ

ಸಂಭಾವನೆಯ ಗಂಟೆನ ಕಡೆ ನೋಡುತ್ತಿದ್ದ. ಅದರ ಸಂದಿಯಲ್ಲಿ ಸಿರೆಯು ಕಾಣಿಸಿದಾಗೆಲ್ಲಾ ಅವನ ಮನಸ್ಸು ಏನೇಂಬೆ ಒಂದು ಸುಖದ ಕಲ್ಪನೆಯಲ್ಲಿ ತೊಡಗುತ್ತಿತ್ತು. ಬಹುಶಃ ಹೊಸ ಸಿರೆಯುಟ್ಟು ಸಡಗರದಿಂದ ಓಡಾಡುವ ಚೆಂಡತಿಯ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಿದ್ದಿರಬಹುದು. ಹರೆಯದ ಯೋಚನೆ ಗಳೇ ಸುಖ ಶಾರದ ! ಅದರಲ್ಲಿ ಮನಸ್ಸಿನಲ್ಲಿ ಒಂದು ಆಸೆಯಿದ್ದ, ಅದು ಸಾಧ್ಯವಿಲ್ಲದರಿಂದ ಇದ್ದ ದರಲ್ಲೀ ತ್ಯಾಪ್ತಳಾಗಿರುವ ಹೆಂಡತಿ, ಅನೇಕ ಆಸಿಗಳಿದ್ದರೂ, ಬಡತನದಿಂದಲೂ—ದೊಡ್ಡ ಸಂಸಾರದ ನಡುವೆ ಇರುವುದರಿಂದಲೂ—ಯಾವುದನ್ನೂ ನಡೆಸಿಕೊಡಲು ಅನುಕೂಲವಿಲ್ಲದ ಗಂಡ ! ಒಬ್ಬರ ಮನಸ್ಸಿನ್ನೇ ಬ್ಬಿರು ಬಲ್ಲರು. ಆ ಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಬಯಕೆಯ ವಸ್ತುವ್ಯೇಮುಕ್ತಿ ಸೇರಿರಲು ಅದರಿಂದ ಉಂಟಾಗುವ ಸಂತೋಷವು ಎತಕೆಂಬುದನ್ನು ಹೇಳಲು ಸಾಧ್ಯವಿಲ್ಲ. ಸಿರಿಮಂತಿಕೆಯ ಸುಖದಲ್ಲಿ ಬೆಳಿದ ನೀನು ಅದನ್ನು ತಿಳಿಯಬಲ್ಲೇಯಾ ಶಾರದ ? ”

ಶಾರದ ಸುಮೃನಿದ್ದ ಅಂ. ಚಿಕ್ಕಯ್ಯ ಪುನಃ ಹೇಳಿದರು—“ ಅಂತೇ ಸುಖದ ಕಲ್ಪನೆಯಲ್ಲಿ ಮುಳುಗಿದ್ದ ಅವನಿಗೆ ದಾರಿಯಮೇಲೆ ಅಷ್ಟಾಗಿ ಗಮನ ವಿರಲಿಲ್ಲ. ನಾವು ಬರುತ್ತಿದ್ದುದು ಕಾಲುದಾರಿ. ಅಲ್ಲಲ್ಲಿ ಹೆಳ್ಳತಿಟ್ಟಿಗಳು ಮಳೆಯ ನೀರು ಕೊರೆದು ಅಲ್ಲಲ್ಲಿ ಕೊರಕಲು ಬಿದ್ದಿತ್ತು. ಇದ್ದಕ್ಕಿದ್ದಂತೆ ಸದ್ವಾಯಿತು. ಏನಾಯಿತೆಂದು ತಿರುಗಿ ನೋಡುವವ್ಯಾರಲ್ಲಿ, ಕೃಷ್ಣಪ್ಪ ಮುಂದಿದ್ದ ಕಲ್ಲನ್ನು ಎದವಿ ಕಾಲುಜಾರಿ ಕೊರಕಲಿನಲ್ಲಿ ಬಿದ್ದಿದ್ದ.

“ ನಾನು ಅವನ ತಲೆಗೆ ನೀರು ತಟ್ಟಿ, ಅಲ್ಲೀ ದನಗಳನ್ನು ಮೇಯಿಸುತ್ತಿದ್ದ ಹುಡುಗರ ಸಂಗಡ ಉರಿಗೆ ಹೇಳಿ ಕಳುಹಿಸಿದೆ....ಶಾಸ್ತ್ರಿಗಳು ಕೈಕಾಲುಗೆಟ್ಟು ತಮಗೆ ಬೇಕಾದ ಕೆಲವು ಜನರೊಡನೆ ಗಾಡಿ ತೆಗಿಸಿಹಾಡು ಮಗ ಬಿದ್ದಿದ್ದ ಜಾಗಕ್ಕೆ ಬಂದರು. ಕೃಷ್ಣಪ್ಪ ನೋಡುವುದಕ್ಕೆ ಲಕ್ಷ್ಯಣವಾಗಿದ್ದ. ಬಲವಾದ ಆಳು, ಮುಖದಲ್ಲಿ ಒಕ್ಕೆಯ ವಚ್ಚಸ್ಸು....ಮೈಮೇಲೆ ಅಲ್ಲಲ್ಲಿ ಘಾಯಿಗಳಾಗಿತ್ತು. ಹಣಿಸಿಹಾದು ಮೊನಚಾದ ಕಲ್ಲು ತಗಲಿ, ರಕ್ತವು ಹರಿದು ಬಟ್ಟಿಯಲ್ಲಾ ನೇನೆದು ಹೋಗಿತ್ತು. ಬಿದ್ದ ಭರಕ್ಕೆ ಸೊಂಟದಲ್ಲಿ ಸಿಕ್ಕಿಸಿದ್ದ ಮಡ್ಡಿಲ್ಲಾ ಚಲ್ಲಾ ಪಿಲ್ಲಿಯಾಗಿ ಬಿದ್ದಿದೆ ! ಗಂಟನಲ್ಲಿದ್ದ ಧಾನ್ಯವೆಲ್ಲಾ ಸುತ್ತು ಲೂ

ವರಚಿಬಿಟ್ಟಿದೆ. ಇತ್ತಾಗಕೆ ನಡುವೆ ಬಿಡಿದ್ದ ಮಗನ ಅವನ್ನು ಯಂತ್ರು ನೋಡಿ ಶಾಸ್ತ್ರಿಗಳಾದ ದುರ್ವಿ ಹೇಳತೀರದು.”

“ ಓಕ್ಕೆಯ್ಯ ಇದೇನು ನಮ್ಮು...”

ಉತ್ತಮ ಕಣ್ಣ ಮಿಟಿಕಿಸಿ ಸುಮೃದ್ಧಿರುವಂತೆ ಸನ್ನು ವಾಡಿದರು. ಅನಂತು ಹೇಳುತ್ತಿದ್ದ ಪಾಪ ಅಷ್ಟು ಕ್ಯೇ ಸುಮೃಸಾದ. ಶಾರದ,—

“ ಆವೇಲೆ ” ಎಂದಳು.

“ ಜೊತೆಯಲ್ಲಿ ಬಂದಿದ್ದ ವಶು ಅವರಿಗೆ ಧೈಯರ್ ಹೇಳಿ, ಫಂಯವನ್ನೆಲ್ಲ ತೊಳಿದು ಬಟ್ಟಿ ಕಟ್ಟಿ ಉವಾಯಾಗಿ ಗಾಡಿಯ ಮೇಲೆ ಹಾಕಿಕೊಂಡು ಮನೆಗೆ ಬರುವ ಹೊತ್ತಿಗೆ ಸಾಯಂಕಾಲವಾಗಿತ್ತು....

“ ವಾವ ! ಶಾಸ್ತ್ರಿಗಳ ಸೋನೆ—ಹೆವಿನಾಮೆ ವರ್ಷದ ದುಡುಗಿ—ತನ್ನ ಎಂಟಿಂಗಳ ಮಗುವನ್ನೆತ್ತಿ ಕೊಂಡು ಗಂಡನ ದಾರಿಯನ್ನು ಕುಯುತ್ತಿದ್ದಳು. ಹೈಯೆಲ್ಲಾ ರಕ್ತ ಮಯವಾಗಿ ಜ್ಞಾನವಿಲ್ಲದೆ ರಾಡಿಸ್ತಲ್ಲಿ ಹಾಕಿಕೊಂಡು ಬಂದ ಅವನನ್ನು ನೋಡಿ—ಅವಳ ಎದೆ ಒಡೆದುಮೋಯಿತು. ಆದರೆ ಹತ್ತಿರ ಬಂದು ನೋಡಲು ನಾಃಕಿ ! ಧೈಯರ್ವು ನಾಲಿದು. ದೊಡ್ಡ ವದು ಯಾರೂ ಅವಳಿಗೆ ನೋಡಲು ಹೇಳಲಿ ಇಲ್ಲ. ಅವಳು ಒಳಗೇ ಕುಳಿತು ಕಣ್ಣೀರು ಸುರಿಸುತ್ತಿದ್ದಳು. ಹೀಗೆ ಎರಡು ದಿವಸ ಕಳೆಯಿತು. ಮೂರರನ್ನೀರು ದಿವಸ ಅವನಿಗೆ ಒಹಳ ಸಂಕಟಿ. ಜ್ಞಾನಪು ಚೆನ್ನಾಗಿದಾದ್ದಾಗ ಇಸೆಯಿಂದ ಕಣ್ಣ ರಳಿಸಿ ನಾಲ್ಕು ಕಡೆಗೂ ನೋಡಿದ. ಮನೆಯವರೆಲ್ಲರೂ ಇವ್ವಿರು. ಆದರೆ ಯಾರಿಗಾಗಿ ಅವನು ನೋಡಿದನೋ ಅವಳು ಮಾತ್ರ ಇರಲ್ಲಿ. ಅವನು ನಿರಾಶೆಯಿಂದ ಕಣ್ಣ ಮುಚ್ಚಿ ಕೊಂಡ....

“ ಅಲ್ಲಿಯೇ ಇದ್ದ ಪಂಡಿತರು ಅವನ ಇಷ್ಟವನ್ನು ತಿಳಿದವರಾಗಿ ಯಜ ವರಾಸಿಗೆ—“ ಸೋನೆಯನ್ನು ಕೊಗಿ; ಅವನಿಗೆ ಇಷ್ಟವಿರುವಂತಿದೆ ” ಎಂದರು. ಇದರಿಂದ ಯಜವಾಸಿಗೆ ಸ್ವಲ್ಪ ಆಸಮಾಧಾನವೇ ಆದರೂ ಹಂಡಿತು ಹೇಳಿದ್ದ ರಿಂದೆಯತ್ತು ವಿಲ್ಲದೆ ಲೋಟಿಗುಟ್ಟಿ ಕೊಂಡು ಒಳಗೆ ಹೋಗಿ ಸೋನೆಯನ್ನು ಕರೆದುಕೊಂಡು ಬಂದರು. ಆದರೆ ಅವರು ಹಾಸಿಗೆಯು ಒಳಗೆ ಬರುವ ವೇಳಿಗೆ ಅವನ ಪ್ರಾಣ ಹೋಗಿತ್ತು....”

ದೀಕ್ಷಿತರು ಸುಮೃದ್ಧಿಸಿದರು. ತಾರದ ಕಣ್ಣೀರು ಡಂಬಿದವಳಾಗಿ
“ಮುಂದೇನಾಯಿತು?” ಎದು ಕೇಳಿದಳು.

“ಶಾಸ್ತ್ರಿಗಳ ಸೂಸೆಯು ಏಹಳ ದುಂಬಿಕ್ಕೆ ಗೆರಿಯಾಗಳು. ಮಗು
ವಸ್ತು ಬಿಂಬಿರೆ ಅವಳಿಗೆ ಹೈಪಳಿದಲ್ಲಿ ಮತ್ತೊಂದು ಇರಲ್ಪದ್ದು. ಗುವಿನ
ಮೇಲೆನ ವೋಡಾಪು ಒಂದಿಸಿದಿದ್ದರೆ, ಅವಳು ಎಡ್ಡೂ ಕೆಂಗೋ ಭಾವಿಗೋ
ಬೀಳುತ್ತಿದ್ದಳೇನೋ! ತುಂಬಿದ ಸಂಸಾರ; ಹೆಚ್ಚಿಯ ಕೆಲಸ. ಅಷ್ಟು ಜನರ
ಮಾರ್ಚಿಯನ್ನು ಅನುಸರಿಸಿ ನಡೆಯುವುದೇನು ಸುಳಭವೇ ಶಾರದ? ಆ ದುಃಖ
ಸಾಗರದಲ್ಲಿ ಮಗುವೇ ಅವಳಿಗೆ ಹರಿಗೋಳಿ! ಆ ಕಂದನ ಮೇಲೆ ತನ್ನ ಜೀವ
ನದ ಆಸ್-ಭರವಾಗಳನ್ನು ಲಾಳಿ, ರೂಕೆ ದಿನವನ್ನು ಕಳೆಯುತ್ತಿದ್ದ ಅ....

“ಹುಡುಗನು ದೊಡ್ಡವನಾದ. ಶಾಸ್ತ್ರಿಗಳಿಗೆ ಅವನನ್ನು ವೈದಿಕ ಷ್ವಾತ್ಮಿಗೆ
ಹೂಕಬೇಕೆಂದು ಇಷ್ಟು ಅದರೆ ಸೋಸಿಗೆ ಅವನು ಓದಿ ಮುಂದಕ್ಕೆ ಉರಳಿದು
ಇನೆ. ಅವಳು ಎರಡೂ ಮಾಪಸವರ ಹತ್ತಿರ ಮಾತಾಡಿದಂತ್ತು ನಾದಿ
ಸಿಯ ಮಾಲಕ ತನ್ನ ಕೆಷ್ಟವನ್ನು ಅವರಿಗೆ ತಿಳಿ, ತನ್ನ ಹತ್ತಿರ ಇಡ್ಡ
ಕೆಲವು ಒಡವೆಗೆ ಸ್ಥಾಪಿಸ್ತು ಅಗೆದುಕೊಟ್ಟಿಳು

“ಡೇಗೋ ಮುಡುಗ ಕೆಷ್ಟಪಟ್ಟು ಬ್ರಿದಿದ. ದೇವರ ದಾಸವೂ ಇತ್ತು.
ಪದವಿಧರಸಾರ ಮಾನಸನ್ನು ಸೋಂದ ಆಕೆ ಆಸಂದ ಬಾಷ್ಟುದ್ದು ಅವನ ತನೆ
ಯನ್ನು ತಾಯ್ದು ಕಾಂತಿ ಆ ಹೊತ್ತಿಸ್ತು ಅವರಿಗೆ ಹಿಂದೆ ಸಾರೆದದ್ದು. ಆ
ಮಗುವನ್ನು ನಾಕಿಲು ತಾವು ಪಟ್ಟಿ ಕಣ್ಣ— ಮ್ಲಾವ್ಯ ನೆನಟಿಗೆ ಒಂಬಿರಬೇಕು
ಬಯಳ ಹೂತ್ತು ಅವರಿಗೆ ಮಾತಾಡುವ ಕರ್ತೃಂತಿ ಅಡುಗಿರೋಗಿತ್ತು....

“ಮಗನಿಗೆ ಮೈಸೂರಿನಲ್ಲಿ ಕೆಲಸವಾಯಿತು. ಆಗ ಅವರ ಸ್ಥಿತಿ ನೆಟ್ಟಿ
ಗಿದ್ದದರಿಂದ ದೊಡ್ಡ ನೆಂಟಿಸ್ತಿಕೆ ದೊರಕಿ ಮಾದುವೆಯೂ ಆಯಿತು. ಆಗ
ತಾಯಿಗೆ ಕೆಷ್ಟವೇನೂ ಇರಲ್ಲಿ: ಅದರೂ ಅವರ ಮಾನಸ್ಸು ಒಂದು ಬಗೆಯು
ಅಸಮಾಧಾನವಿಂದ ತುಂಬಿರುತ್ತಿತ್ತು. ಪುಟ್ಟ ಸಂಸಾರ, ಸೋಗನಾದ ಬಂಗಲೆ,
ಮನೆತುಂಬ ಆಳು ಕಾಳುಗಳು. ಅದರೂ ಅವರ ಮಾನಸ್ಸು ಪ್ರಸನ್ನವಾಗಿ
ರಲ್ಲಿ....ಯಾವ ಸುಖಕ್ಕಾಗಿ ಬಹುಕಾಲ ಹಂಬಲಿಸದರೇ. ಆ ಹಂಬಲಿಕೆ
ಯಲ್ಲಿದ್ದ ಸುಖವು ಅನುಭವಿಸುವ ಕಾಲ ಒಂದಾಗ ಅದ್ದರಿಂದ ಛಾಣದೇ
ಹೋಯಿತು. ತಾವು ಎಷ್ಟು ವೋಹದಿಂದ ಮಗನನ್ನು ಸಾಕಿದರೋ ಅಷ್ಟು

ಅಕ್ಕರೆಯನ್ನು ಅವನೆ ಶೋರುತ್ತಿಲ್ಲವೆಂದು ಯೋಚಿಸಿದಾಗ ಅವರ ಕಣ್ಣಿನಲ್ಲಿ ಸೀರು ತುಂಬುತ್ತಿತ್ತು. ಅದರೆ ಮದುವೆಯಾದ ಮಗನ ಪ್ರೇಮವು ಹುಟಿಕೆ ಯಾಗಿ—, ತಾವು ತೊಡುತ್ತಿದ್ದವ್ಯು ಏಕಾಗ್ರತೆಯನ್ನು ಅವನು ಶೋರಿಸುವುದು ಸಾಧ್ಯವಿಲ್ಲ ಹೆಬುದು ಅವರ ಮನಸ್ಸಿಗೆ ಬರುತ್ತಿರಲಿಲ್ಲ..... ”

ಶಾರದ ಸುಮೃದ್ಧಿ ಕೇಳುತ್ತಿದ್ದ ವಳ್ಳ,—

“ ತಾಯಿಯರು ಮಕ್ಕಳನ್ನು ಅಷ್ಟು ಆಸೆಯಿಂಟ್ಯೂಕೋಡು ಬೆಳೆಸುವು ನಕ್ಕಿಂತ, ಅದು ತಮ್ಮ ಕರ್ತವ್ಯವೆಂದು ತಳಿದು ಬೆಳೆಸುವುದು ಸುಖ ಎಂದಳ್ಳು.

“ ಹೊದು—ನಿಜ. ಅದರೆ ಅದು ಸಿನ್ನುಂತಹ ತಿಳಿದನರ ಮಾತ್ರ ಯಥ್ರು. ಅದರೆ ಆಕೆ ಇದ್ದ ಸಂದರ್ಭವನ್ನು ನೋಡು ”

“ ಯಾಕೆ? ಸೇನನೇ ಒಳಿಯವಳಿಲ್ಲವೇ? ”

“ ಬಹಳ ಒಕ್ಕೆಯವಳ್ಳ ಶಾರದ! ಅದರೆ ಅತ್ತೆ ಸೋಸೆಯರ ನಡುವೆ ಎರಡು ಧ್ವನಿದಷ್ಟು ಅಂತರ. ಸುಖಲೇರಪೂರ್ ಇಲ್ಲದೆ ಬಳಿದವರು ಅವರು; ಕಷ್ಟದ ನೀರಳನ್ನೂ ಕಾಣಿದವಳು ಅವಳು! ಅವಳ ನಾಗರೀಕತೆಗೂ ಇವರ ಪೂರ್ಣಕ್ಕಾಗೂ ಸ್ವಲ್ಪಪೂರ್ ಸರಿಹೋಗುವುದಿಲ್ಲ. ಈ ಮಧ್ಯ ಸಂಸಾರಪು ಸಿನ್ನಾರ. ಈ ವರಿಬ್ಬ ರ ಸ್ರೇಷ್ಠನ್ನು ಅವನ ಈಡಿಗೆ ಒಂದೇ ಸಮಾಗಿ ಹರಿಯುತ್ತಿದ್ದರೂ ಅವನಿಗೆ ಸುಖವಿಲ್ಲ ಇಂತಹ ಸಂದರ್ಭದಲ್ಲಿ ನಡುವೆ ಸಿಕ್ಕಿಕೊಂಡಿರುವವನ ವಾಡು ಬರಳ ಕಷ್ಟ ಕತ್ತಿರಿಯಲ್ಲಿ ಸಿಕ್ಕಿದ ಅಡಕಿಯ ಹಾಗೆ! ಅವನಿಗೆ ಜೀವನ ಬೇಸರವಾಗಿರುವುದೇನೂ ಹೆಚ್ಚಿಲ್ಲ ಯಾಕೆ ಹೇಳಿದೆ ಅಂದರೆ ಸುಖಕ್ಕೆ ನಾಮಗ್ರಿ ಮುಖ್ಯವಲ್ಲ. ಅನುಭವಿಸುವ ಮನಸ್ಸು ಬೇಕು. ಏನೋನೆ ನಾಲ್ಕು ದಿನದ ಬಾಳು. ಇವ್ವದ್ದನ್ನು ಸರಿಮಾಡಿಕೊಳ್ಳುವುದು ಬುದ್ಧಿವಂತರ ಕೇಲಸ....”

ದೀಕ್ಷಿತರು ಸುಮೃನಾದರು ಡಾಕ್ಟರು ಹೊತ್ತುಯಿತೆಂದು ಎದ್ದರು. ಶಾರದ ಬಾಗಿಲು ಹಾಕಿಕೊಳ್ಳಲು ಹೋದಳು. ಅನಂತ ಮೇಲಿಗೆ ಕೇಳಿದ,— “ ಚಿಕ್ಕಯ್ಯ, ಇಡೀನು? ನಿನ್ನ ಕತೆ.... ಯಾರಿಗಾಗಿ! ”

“ ಅನಂತ, ನಿನು ತಪ್ಪು ತಿಳಿದುಕೊಳ್ಳಬೇಡ. ನಾನೂ ಹದಿನ್ಯೇದು ದಿವಸಗೆಳಂಡಲ್ಲಿ ಸರ್ವಾಧುತ್ತದ್ದೇನೆ. ಈ ಮನೆಯಲ್ಲಿ ಯಾರಿಗೂ ಸುಖವಿಲ್ಲ.

ನೀವೆನ್ನು ಬಹಳ ಸೋಂದವಳು. ಬಾಳನ ಸಂಘರ್ಷಿತಲ್ಲಾದ ಮೊ ಅವಳ ಸ್ವಲ್ಪ ಸುಖವನ್ನು ಕೊಣಂದು ನನ್ನ ಒರ್ನುಕೆ. ಅದಕ್ಕಿಗೆ ಒಗ್ಗೆ ಹೇಳಿದೆ. ಶಾರದ ಜಾಟಿ; ಒಳ್ಳೆಯ ಮಸಿಸ್ಸು; ಇತಹ ಸಂದಭದಲ್ಲಿ ಏನು ಮಾಡ ಬೇಕೆಂದು ಯೋಚನದೆ ಇರುವುದಿಲ್ಲ. ಸಮಯವನ್ನು ಸೇರಿಡಿ ಕತೆಯ ಕೃಷ್ಣವು ನಿಮ್ಮ ತಂದೆಯೆಂದು ತಿಳಿಸು. ಮುಂದೆ ಎಲ್ಲಾ ಸರಿಸೋಗುತ್ತೇ ಮಲಗಿಕೊಳ್ಳುವು. ಅರ್ಥಾಸವಾಡಿತು. ನಾನೂ ಬೇಳೆಗೆ ಮುಂಚಿ ವಿಳಬೀಕು”

* * * *

ಹೀಗೆ ಎಲ್ಲರೂ ಮಾತಿನಲ್ಲಿ ಮಗ್ನರಾಗಿದ್ದಂತಿಗೆ ಹೊರಗಡೆ ಆದ ಸದ್ಯ ಒಬ್ಬರಿಗೂ ಕೇಂಡಿರಲ್ಲಿ. ಅಷ್ಟು ಹೊತ್ತಿನಲ್ಲಿ ಆಗತಾನೆ ಯಾರುತ್ತೇಯಿಂದ ಎದ್ದು ಸುದಾರಿಸಿಕೊಳ್ಳುತ್ತಿರುವ ಮಗನೆ ಕೊರಟಿಸುತ್ತಿರುತ್ತಿನಿಂದ ಯಾತ್ರೆ ರೂಪಿತ್ತಿರುತ್ತಿರುವ ಸಾಮಾನ್ಯ ಕೇಳಿದಕೂರಬೇಕೆ, ಎಲ್ಲಿನ್ನೂ ಒಳಗೆ ಇದ್ದ ಸೀತೆಷ್ಟು ಗೊಬರಿಯಂತಹ ಏದ್ದು ನೋಟಿಪು ಒಂದು ಒಂದು ಬಳಗೆ ನಡೆಯುತ್ತಿದ್ದ ಕೂಡುತ್ತಿರುತ್ತಿರುತ್ತಿದ್ದ ಚಿಂಪಿಗೆ ಬಿಂದಿಗೆ ಬಿಂದಿ ಕೂಡಲ್ಲಿ ಇತ್ತು ತನ್ನ ಮಾತ್ರ ಎಲ್ಲಿ ಹೋಯಿತ್ತೇ! ಕಂಡು ದಂತೆ ಸಿಂತುಪಟ್ಟಿಂದಿರುತ್ತಿದ್ದ ಮಾತ್ರ ನಿಂತು ಆವರುಗಳು ಸಿದ್ದಿ ಹಾಡಿದ್ದಾರು, ಅವಳು ಹಾರೆ ಆ ಜಾಗ ಬಿಟ್ಟು ಕಂಡಲ್ಲಿ. ಕಣ್ಣಿನ ಕೂಲಿನೆಂ... ಹಾತ್ರ ಹರಿಯುತ್ತಿತ್ತು!

ಸೂರ್ಯಾಗಿ ಸೇರಿಡಿದರೆ ಸೀತೆ ಎಂಬುದನ್ನು ಅದ್ಯಾದವರು ಪ್ರಗಣ ಸ್ವಾಮಿಪ್ರಭಾದೇ ಅವಳ ತಾರಕ ಮುಂತ್ತ ಬೆಳಗಿಸಿದ ರಂತ್ಯ ಯವರಿಗೂ ದುಡಿಯುವುದು; ರಾಕಿದ್ದನ್ನು ತಿಂದು-ಮಗನಿಗಾಗಿ ಯಂಬಲಿಸುವುದು ಇಷ್ಟು ಅವಳ ಜೀವಮಾನದಲ್ಲಿ ಲ್ಲಿ ಅವಳು ಮಾಡುತ್ತಿದ್ದ ದಿನಚರಿ! ಅದೂ ಕಾಳಿತ್ತು ಅವಳಿಗೆ ಹೊರಗಿನ ಪ್ರಸಂಗವು ತಿಳಿಯದು: ಅದರಿಂದ ಆಗುತ್ತಿರುವ ಬದಲಾವಣೆಗಳೂ ಗೊತ್ತಿಲ್ಲ! ಅವಳಿಗೆ ಇಲ್ಲಿಯ ನಡೆಸುಂದಿಗಳೊಂದೂ ಸರಿಷಾಗೆ ದಿದ್ದಿದರಲ್ಲಿ ಅಶ್ವಯುವೇನೂ ಇಲ್ಲ. ಆದರೆ ಮಗನಿಗೆ ಸುಖವಿಳಿವೆಂಬ ಮಾತ್ರ ಅವಳ ಹ್ಯಾದಯಕ್ಕೆ ನೇರವಾಗಿ ಗುರಿಯಿಟ್ಟು ಬಾಣದಂತ ತಾಗಿತು. ಇತರ ವಿಚಾರಗಳು ತಿಳಿಯುದ್ದಿದ್ದರೂ ಅದನ್ನು ಅಧಿಕಾರಿಗಳಿಂದ ವುದು ಕಷ್ಟವಾಗಲಿಲ್ಲ ಯಾರೆ ಸುಖವು ಅವಳ ಜೀವನದ ಹೆಗ್ಗು ರಿಯಾಗಿದ್ದಿತ್ತು,

ಆ ಗುರಿಯು ತಪ್ಪಲು, ಅವಳ ಮನಸ್ಸು ನೇರೆಯಿಲ್ಲದುಂತೆ ತಲ್ಲಿಷ್ಟಿಸಿತು. ತನ್ನ ಸ್ವಂತ ಸುಖವನ್ನು ಅರಿಯಂತೆ ಅವಳಿಗೆ ಮಗನ ಮೇಲನ ಪ್ರೀತಿಯಲ್ಲಿ ‘ತಾನು’ ಎಂಬುದು ತರಗೆಲೆಯಂತೆ ಕೊಳ್ಳುಹೋರಿಯಿತು. ಮಗನ ಸುಖದ ದಾರಿಯಂದ ದೂರವಾಗಿರುವುದೊಂದೇ ಅವಳಿಗೆ ಹೋಳಿದ ಉವಾಯು ಆ ಯೋಚನೆಯೇ ಎಡೆಯನ್ನು ಸೀಳುವಂತಿದ್ದರೂ, ಅವಳು ಒಂದಿಗೆಯಲ್ಲ.

ಬೆಳೆಗಾದರೆ ಎಲ್ಲರಿಗೂ ಅಳ್ಳುರಿ! ಸೇತಮ್ಮು ಮುಗಿಕಟ್ಟಿಕೊಂಡು ಹಳ್ಳಿಗೆ ಹೊರಡಲು ಸಿಧ್ಧಾಂತಿಕಿದ್ದಳು. ಯಶಾರು ಎಕ್ಕು ಹೇಳಿದರೂ ಕೇಳಿಲ್ಲ. ರಾತ್ರಿ ಕನಸಿನಲ್ಲಿ ವಾವನವರನ್ನು ಕುಡೆಸಿನಿಂತಲೂ, ಅವರನ್ನು ನೀಡಿದ ಹೊರತು ಮನಸ್ಸು ಸಮಾಧಾನವಾಗುವುದಿಲ್ಲಾಗೇಷಣ ಹೀಗೆ ಮಧ್ಯಾನ್ನದ ಗಾಡಿಯಲ್ಲಿ ಹೊರಟಿಹೋದಳು. ಅಲ್ಲಿತ್ತ ವರಲ್ಲಿ ಯಾರೂ ಆ ಹಟ್ಟದ ಹೀದೆ ಅಡಗಿದ್ದ ಸ್ರೇಮವನ್ನೂ ತಾಗನಸ್ಯಾ ಅರಿಯಲಿಲ್ಲ!

*

*

*

*

ವಾರನೇ ದಿನ ನೆರೆಮನೆಯಲ್ಲಿ ವಾತಾಡಿಕೊಳ್ಳುತ್ತಿದ್ದರು—,

“ಕೇಳಿದೆಯಾ, ಸೀತಮ್ಮು ಉರಿಗೆ ಹೊರಟುಹೋದರಂತೆ!”

“ಈಮ್ಮು ಖಾಯಿಲೆಯ ಮಗನನ್ನು ಬಿಟ್ಟು ಕೋಗಲು ಮನಸ್ಸಾದರೂ ಹೇಗೆ ಬಂತೋ?”

“ಪನೋಮ್ಮು ಪ್ರಪಂಚದಲ್ಲಿ ಎಂತೆಂತದ ಜನರಿರುತ್ತಾರೋ!!”

పంచణ

“ముజవానరు పయసాడిసుత్త రువరు,” ఎందు నేడవ కిము హేళదాగ గీతాదేవియు కొతపియల్లి బబ్బు ఫీ కుళుకొండు కిటికిము ఆచి ఇద్ద హాదోటివన్న సేణెడుత్తి ద్దజు. తంగాళియు ఒళగూ హోరగూ నుణిచాతుక్క అవళ ముంగురులుగాన్న చవరి శుత్తి త్తు. హోరగి గిడ బళ్ళిగణ్ణా చిస్తు చ రసవల్ల అద్దిదుకే ధళిధళిసుత్తు గాళిగి బళుకుత్త చ్చపు.

గీతాదేవియు “ఊగ నోషలు అవకాశప్పు” పంచు సో తప్పినికొళ్ళ బేచేందు యోజనే వాచువస్సురల్లి స్టోచుం రంజు రామాధనే ఏళగి బుదుబిట్టిద్ద రుండ దేపయ యోజనే తల్లిగే కట్టరిసు పంతాగి తటిక్కనే ఎద్దునింతళు.

రామనాథ ఒళగి బందవను సేవకిమున్న హైగుపంతే సస్నే వాడి తానూ కిటికిము బళి ఒంచ్ నింతుకొండ. హోరగి సోడ లాసి అల్లీగు నాండయు అవసన్మి బెరగుగొని. అనను కుట్టు రసికి: తుంబువాయ! జొలేగి తందేయ మరణింద హోచదాగి ఒంద అధికార! అష్టు ఎళీయ వయస్సినల్లి అవారావ సంవత్తిగూ మొడ్డ జవగీరిగూ ఏకమాత అధికార! ఇవెల్లవస్మి వింరిసువంతే ఫోన సంకారనవరు అవను యుద్ధ కాయుగోగి వాడిద సహాయ కాయగి ఆగ తానే కొట్టి “రాజ” ఎబ బిరుదు తలేయన్న మత్తెష్టు తిరుగిసలు సహాయవాగిత్తు. తన్న ప్రావించరిగింతలూ తాను కేచ్చు ఎంబ భావనే ఆవనల్లి ఉంటాగిత్తు. ఎవ్వాదరణ అవను మనితనచే బిరుదు సంపాదిసిదవను! ఆ సమయదల్లి అవసిగి వ సంజదల్లే లాట సుఖు సంతోషగళీ తుంబి తులుకుతి రువంతెయుగ మత్తు అవెల్లవూ తనగాగియే ఎందూ తోరుత్తిద్ద దరల్లి ఆళ్ళయింపేసూ ఇల్ల.

గీతాదేవి హదినేళు వయస్సిన అనువమ సందరి సామాన్సు స్థితిపంతర మనియల్లి కుట్టివవలు ఆవళ చేలువూ, కొణ్ణియూ

ಅವಳನ್ನು ಆ ಪದವಿಗೆ ಏರಿಸಿದ್ದು ಪ್ರ. ಮೂರು ವರ್ಷಗಳ ಕೆಳಗೆ ಕಾಯಾರ್ಥಿ ಘರವಾಗಿ ಅಲ್ಲಿಗೆ ಹೋಗಿದ್ದ ರಾಮಸಂಧ ಅವಳನ್ನು ನೇಡೆಡಿ ಸುಗ್ಂಸಂಗಿ ಕರೆತೆಂದು ಮಂದಮೇರಾಗಿವ್ವಾನು. ಮೌದಮೊದಲು ಖಳಪೂ ಸುಗಮ ನಾಗಿಯೇ ಇತ್ತೆ. ಆದರೆ ರಾಮಸಂಧನು ‘ರಾಜು ರಾಮಸಂಧ’ ನಾಗಿ ಅಧಿಕಾರದ ಜೊತೆಗೆ ಗಂಟುಬಿಂದ್ದ ಹೂಸ ಶಹವಾಸ ಬೆಳೆಯುತ್ತ ಬಂದಾಗ ನರ್ಮಲವಾಗಿದ್ದ ಸುಂಸಾರಾಕಾಶವಲ್ಲಿ ಅಸಮಾಧಾನದ ಕಾಮೋರ್ಥದಗಳು ತರೀದೋರಲಾರುಭಿಸಿದ್ದವು.

“ ಈ ದಿನ ದೇವಿಗೆ ಒಹಳ ಅಸಮಾಧಾನವಾವಂತಿದೆ. ಅಗಸಿಂದ ಸಿಂತ ದ್ವಾರಾ ಕುಳಿತುಕೊಳ್ಳುವುತ್ತ ಮತ ಕಾಣಬಾ ಹೇಳಲಿಲ್ಲವಲ್ಲ! ” ರಾಮಸಂಧ ಇಚ್ಛು ಮತ ಸುಂದಿದ.

“ ತಮ್ಮ ಮನೆಯಲ್ಲಿ ತಮಗೆ ಶಿವಚಂಡ ಹೇಳಲ, ನಂಸೆಷ್ಟು ಅವಳು ” ಕೇವಲ ತಮ್ಮ ಇಷ್ಟದ ಮೇಲೆಯೇ ನನ್ನ ಉಳಿವು ಅಲ್ಲ ಪ್ರಗಂಧ, ಸಿಂತನೆ ಕಾಪುಮಿಗೆ ಬೇಡವಾದವಳಿಯೇ ತಿಳಿದ ಕಾಡಬೇ ಈ ಮನೆಯಲ್ಲಿ ನಾನು ಯಾರ ಗಳಿಸೆಗೂ ಬರುವುತ್ತಿಲ್ಲ ತಮ್ಮ ಕುಬ್ಜನ ನನ್ನ ಯಿಂದ ಯಾಂಸಾ ಹೊರಡಿಸಲು ಸಿಧ್ಘವಾಗಿರುವಿರೋ, ಅವಳಿಂದ ಉಷಚಾರವನ್ನು ಬಯಸುವುದು ಎಂಬ ನ್ಯಾಯ? ”

“ ದೇವಿ! ನಿನು ಅನ್ನಾಯವಾ, ನಂತರ ಮತ್ತು ಮಾರ್ತಿ! ನಂತರ ಯಾರನ್ನು ಹೊರಡಿಸುತ್ತಿಂಥಿ. ಸೇಸಂಗಿ ಪ್ರಾಗಾಲು ಇಷ್ಟಕಟ್ಟಿರ ನನ್ನ ತಪ್ಪೇಕಿದೆ? ”

“ ಆತ್ಮಗೌರವದಿಂದ ಕಾಡಿದ ಯಾವ ಸಂಗಸಣ ಈ ಮನುಃದಲ್ಲ ಮತ್ತೀನು ನಾಡಲೂ ನಾಧ್ವನಿಲ್ಲ! ”

“ ದೇವಿ, ಒಣ ಶಭಿವಾನಕ್ಕು ಮರುಖಾಗು ಪ್ರವರ್ತಿತ ಹಾಸ್ತ ಮಕ್ಕಳ ಪ್ರಯೋಜನ ಯಿಂದ ಯೋಚಿಸುವುದ, ಮೇಲ್ಪುವೇ! ”

“ ಈಚಿನ ದಿನಗಳಲ್ಲ ನನ್ನ ಹಾಲಿಗೆ ಯೋಚಿಸುವುದರ ಹೊರತು ಮತ್ತೀನೂ ಉಳಿದಿಲ್ಲ. ಯೋಚಿಸಿದ ಕಾಗೆಲ್ಲಾ ನಾನು ನೊದಲು ಎಲ್ಲವೂ ನನ್ನದೆಂದು ಹಾಕಿಕೊಂಡಿದ್ದ ನೂರ್ಮೂರು ಮುಕ್ಕಣಗು ಕಳಡಿಮೋಗಿ ನನ್ನ

ನಿಜವಾದ ಸ್ಥಿತಿಯ ಅರವು ಉಂಟಾಗುತ್ತದೆ—ಅಷ್ಟೇಕೆ? ಒಟ್ಟು ಹಿಂದೂ ಹೆಂಗಸರ ಸ್ಥಿತಿಯು ಪಕ್ಕಪಾತಿಗಳಾದ ಶಾಸ್ತ್ರಕಾರರ ಕೈಗೆ ಸಿಕ್ಕಿ ಎಷ್ಟು ಹೀಸಿದೆಗೆ ಇಳಿದೆ ಎಬ್ಬುಮು ಮನಸ್ಸಿಗೆ ಕಟ್ಟಿದುತ್ತಾಗಿ, ರಕ್ತವು ಕುದಿಯುತ್ತಿದೆ. ಅದರಿ...ನನ್ನ ಆಸದಾಯಕತೆಯು ನೇನೆಲ್ಲಿಗೆ ಒಂದುಕ್ಕೆ ಜೀವನವೇ ಬೇಸಿದ ವಾರ್ಹಹತ್ತಿದೆ.”

“ಹಾಗೆಯೇ ಆಗಲಿ: ನನ್ನ ಮತದಂತ ಶಾಸ್ತ್ರಕಾರರಾರೂ ಪಕ್ಕಾಗಿ ಗಳಂದೇ ನಂಬಿತ್ತಣ. ಅದಿಗಲಿ—ನಾನು ಹೇಳುವುದನ್ನು ಕೇಳುವುದೂ ದೇವಿ...ನಾನು ಮತ್ತಾತ್ಮ ಮೈ ಮದುವೆಯಾದರೆ ನಿನ್ನ ಸುಖಕ್ಕೆ ಕುಡೇನು “ನಿನಗೆ ಯಾವ ಭಾಗದಲ್ಲಾ ಕೊರತೆಯಾಗಂತೆ ನೇಣಿಡಿಕೊಳ್ಳಲು ನಾಸಿಲ್ಲನೆ? ಇನ್ನು ಯಾರು ಒಂದರೆ ತಾನೇ ಸಿನ್ನ ಜ್ಯೋತಿಂಗಾದಾರಾ..!”

“ಕ್ಕುಮೀನಬೀಕು....ಮಾರಾಜರು ವಂಚನಾಪು ಜೊತೆಗೆ ನಟಿಸೆಯನ್ನು ಕಲಿತುಕೊಂಡಂತಿದೆ! ಹಾಗಾದರೆ ನನ್ನ ಸ್ಥಿತಿಯು ಕಿಲಿತರವಾಗಿ ವುದು. ತಮ್ಮ ಹೇಳಿಕೆಯಂತೆ ಸುಖವು ಅಷ್ಟು ಸುಲಭವಾಗಿ ಸಿಕ್ಕುವುದು ವರೆ ಅದಕ್ಕಾಗಿ ಇಲ್ಲಿ ಇದ್ದು ಏಕ ಬಾಂಡು ಡಬ್ಬೇಕು? ತಾವು ದೇಹದ್ವಾರಾ ಸುನಾಡಿಕೊಡಲು ಉದ್ದೇಶಿಸುವ ಹಳಿಂದ; ಅಲ್ಲಿಯೂ ಇದೇ ಕುಡಿ ಮೇರುಗಳನ್ನು ಒಡವೆ ವಸ್ತುಗಳನ್ನು ಕೊಂಡು ಕೊಂಡು ಸುಖವಾಗಿರಬಹುದ್ದಾಗಿಲ್ಲ!”

“ದೇವಿ! ನಾನು ಒಂದಿರುವುದು ನಿನ್ನ ಒಪ್ಪಿಗೆಯನ್ನು ಹಡಿಯುವ ಸಲುವಾಗಿ ಅಲ್ಲದೆ ವಾದವಾಡುವುದಕ್ಕಾಗಿ! ತಿಳಿಯಿತೇ?”

“ನುಹಾರಾಜರು ಸ್ವತಂತ್ರರು. ನನ್ನ ಒಪ್ಪಿಗೆಯನ್ನು ಕೇಳಬಾ ಅವಶ್ಯಾದರೂ ಏನಿದೆ? ನಿವೇ ಕೇಳಿದ ಮೇಲ್ಕೆ ನನ್ನ ಸುನಾಸ್ಸು ಬಿಚ್ಚಿ ವರಾತಾಡಲು ಅವಕಾಶವಿರಬೇಕು. ಹಾಗಳ್ಲದೆ ಬಲವಂತದೀದ ನನ್ನ ಕೈಲಿ “ಹುಂ” ಅನ್ನಿಸಿದರೆ ಅದು ಒಪ್ಪಿಗೆಯಾಗುತ್ತದೆಯೇ!”

“ಹಾಗಾದರೆ ಕೊನೆಯವರಿಗೂ ನಿನ್ನ ಹಟಿವನ್ನೇ ಸಾಧಿಸುತ್ತೀ ಯೇನು?”

“ಹೌದು, ನಾನು ಈ ಮನೆಯಲ್ಲಿ ಇರುವವರಿಗೆ ಮತ್ತಾಪ್ಪ ಹೆಂಗಸು ತಂತ್ರಾಂತರಾಗಿ ಇಲ್ಲಿಗೆ ಸ್ಥಾವರಿಸುವ ಹಾಗಿಲ್ಲ ಅದರೆ. ತಾವು

ತಮ್ಮ ಹಟವನ್ನೇ ಸಾಧಿಸುವಿರಾದರೆ – ನನ್ನ ದಾರಿ ಯಾವುದೆಂದು ನನಗೆ ತಿಳಿದಿದೆ. ಇದುವರೆಗೆ ಅನೇಕ ವಿಧವಾದ ಅವವಾನಗಳನ್ನು ಸುಸಿದು ದಾಗಿದೆ ಅದರೆ...ಇದು....”

“ನಾನು ಕೇಳುವುದೂ ಅದೇ! ಆಗೆಲ್ಲ ಹೇಗೆ ಸಹಿಷಿದೆ?”

“ಅದರ ಪಿಚಾರನೇ ಬೀರೆ. ಎಲ್ಲ ಎಳಿಯತನ; ಕೆಲವು ದಿನ ಕಡವರೆ ಬೀಲಿವೆಣ್ಣೆಗೂ, ಪ್ರಿಯ ಪತ್ನಿಗೂ ಇರುವ ವ್ಯತ್ಯಾಸವನ್ನು ತೀಕು ಮತ್ತು ಪಿವೆಂಟಿಗಳಾಗಿ ಹಿಂತಿರುಗುವಿರೆಂಬ ಭರವಸೆಯಿಂದ ಸುಮುಕಿಸಿದೆ. ಆದರೆ ಸಾಮಾನ್ಯ ಶಾಹೆ ತಪ್ಪಾಯಿತು. ಮಹಾರಾಜರು ಅದೆಲ್ಲ ಕೋಂತು ವೇಳಿಗೆ ಮತ್ತೊಂದು ಸಂಬಂಧ ವರಾಡಿಕೊಳ್ಳಲು ತಮಾರಾಗುವಿರೆನು ಕನಸಿನಲ್ಲಿಯೂ ನೇನೆಸಿರಲ್ಲಿ....”

ರಾಮನಂಧನ ಮುಖವು ಕೊರ್ಪದಿಂದ ಕೊರ್ಪೆತ್ತು ಬ್ರಹ್ಮ ಒರ್ಟೆಯೇ ಹೇಳಿದ, . “ಶ್ರೀಮತಿ, ಹರಿಣಿ ಬೆಲವೆಣ್ಣಿಲ್ಲ, ಸದ್ಗುರಿಯಿಲ್ಲ!”

“ಮಹಾರಾಜರ ಶಬ್ದಕೊರ್ತವಲ್ಲಿ ‘ಗ್ರಂಥಿ’ ವದಕ್ಕೆ ಬೀರೆ ಅರ್ಥ ಏರುವಂತಿಯೇ! ಯಾವಜು ಕ್ರೈ ಪಿಡಿದ ಗಂಡನನ್ನು ಹಂಚಿಸಿ, ಮತ್ತೊಂದು ಮನಸ್ಸು ಇಟ್ಟು, ಅವನ ಸಂಸಾರವನ್ನು ಮುರಿಯಲು ಯತ್ನಿಸುಕೊಳ್ಳಿ— ಅವಳು, ‘ಸದ್ಗುರಿಯಿಲ್ಲ!’ ಹಾಗಾದರೆ ಸಮ್ಮ ಸುಸಾರ ಮುಖದಲ್ಲಿ ಪವವನ್ನು ಬೀರಸಲು ತಪ್ಪ ಮಗಳನ್ನು ತಮಗೆ ಧಾರೆಯೆಂಬುಲು ಒಟ್ಟಿರುವವರೂ ‘ಸದ್ಗುರಿಸ್ತಾನೇಯಿಲ್ಲ’”

“ಹೌಮ, ದೇವ—ಸನ್ನ್ಯಾಸಾತ್ಮ ಸಿಜ ಶಿವನು ದೊರುತ್ತಾನ್ನು ದೇವಾಂಶನೆಂಬ ಸಂಬಂಧ ನಷ್ಟ ಮಾತನ್ನು ಮೀರಿದಿರುವ ಸತ್ಯಾಜಿತೇ!”

ಗೀತಾದೀಪಿಸು ಸಮೃದ್ಧಿಜ್ಞಾನ. ಅವಳಿ ದೃಷ್ಟಿಯು ನೀಲದ ಮೇಲು ತ್ವರಿತವಳಿ ನೀಳವಾದ ಕಣ್ಣರೆಪ್ಪೆಗಳು ಅರ್ಥ ಮುಚ್ಚಿದುತಾಗಿ ಮುಖಕ್ಕೆ ಒಂದು ಬಗೆಯ ಗಂಭೀರ್ಯಾಸನ್ನು ಕೊಟ್ಟು ಧ್ಯಾನಮಗ್ನಿಜಾದ ದೇವಿಯಂತೆ ತೋರುತ್ತಿರುತ್ತಾ ಅವಳನ್ನು ರಾಮನಂಧ ಹೂಸಿವಾಗಿ ನೋಡುತ್ತಿದ್ದ

ಸ್ವಾಪ್ತಿಕೊತ್ತಿನ ವೇಳೆ ದೇವಿಯು ತಟಕ್ಕನೆ ತಲೆಯೆತ್ತಿ, “ವೃಭು ಉತ್ತರಾದೇವಿಯು ಸಿಜವಂಗಿಯೂ ಅವ್ಯಾಸಂದರಿಯೆ?” ಎದು ಕೇಳಿದಳು.

ರಾಮನಾಥ ನಕ್ಕು ಹೇಳಿದ, “ದೇವಿ ನಿಜವಾಗಿ ಹೇಳಬೇಕಾದರೆ.... ನಿನ್ನನ್ನು ಮೀರಿಸಿರುವ ಸುಂದರಿಯನ್ನು ಇದುವರೆಗೆ ನಾನು ನೋಡಿಲ್ಲ. ಅದರೆ....ಮನುಷ್ಯನ ಮನಸ್ಸು ಯಾವಾಗಲೂ ಸೌಂದರ್ಯಕ್ಕೇ ಶರಣಾಗತ ವಾಗಿರುವುದಿಲ್ಲ. ಅವಳನ್ನು ನೋಡಿದಾಗಿನಿಂದ ನನ್ನ ಮನಸ್ಸು ಅಂಕೆಯಲ್ಲಿ. ಹೀಗಾಗಲು ಕಾರಣವೇನೇಂದು ಕೇಳಿದರೆ ಹೇಳಲಾರೆ. ದೈವಸೃಷ್ಟಿಯಲ್ಲಿ ಇದೂ ಒಂದು ವಿಚಿತ್ರ. ಇದನ್ನು ಹ್ಯಾದಯ ದೌರ್ಬಲ್ಯವೆಂದಾದರೂ ಹೇಳು, ಅಥವಾ....ದೇವಿ. ನಿನ್ನ ಮನಸ್ಸು ಬದಲಾಯಿಸಿ ಅಪ್ಪಣಿಕೊಡು. ಸುಮ್ಮನೆ ಹಗರಣ ಮಾಡಬೇಡ.”

“ಕ್ವಾಮಿಸಬೇಕು. ಇದೊಮ್ಮೆ ವಿಚಾರದಲ್ಲಿ ತಮ್ಮ ಮಾತನ್ನು ನಡೆಸಲು ಸಾಧ್ಯವಿಲ್ಲವಾಗಿದೆ....ಪ್ರಭು! ನನಗೆ ಹೊರಡಲು ಅನುಮತಿ ಕೊಡಬೇಕು.”

“ಇದೇ ನಿನ್ನ ಕೊನೆಯ ನಿಧರವೇ? ದೇವಿ!”

“ಹೌದು.”

“ನಾನು ಅಂತಹ ತಪ್ಪುಮಾಡಿರುವುದಾದರೂ ಏನು? ರಾಜರಿಗೆ ಅನೇಕ ಪಶ್ಚಿಮರುವುದು ಪುರಾಣಕಾಲದಿಂದಲೂ ಒಂದಿರುವ ರೂಢಿ. ಅದರೆ ಯಾವ ರಾಜನುಹಿಸಿಯೂ ಹೀಗೆ ಮಾಡಿದ್ದಿಲ್ಲ!”

“ಪುರಾಣ ಕಾಲದಲ್ಲಿ ಶ್ರೀರಾಮನುತ್ತಹ ರಾಜರೂ ಇದ್ದರು!....ಅದೂ ಅಲ್ಲದೇ ಇತಿಹಾಸವು ಯಾವಾಗಲೂ ಬದಲಾಗದೆ ಒಂದೇಸಮ್ಮೀ ಇರುವುದಿಲ್ಲ.”

ರಾಮನಾಥ ಸ್ವಲ್ಪ ಹೊತ್ತು ಸುಮ್ಮನ್ನಿದ್ದು ಬಳಿಕ ಬಹು ಮೃದುವಾಗಿ, “ಗೀತ” ಎಂದ ಕರೆದನು.

ದೇವಿ ಚೆಚ್ಚಿದಳು. ಆ ಧ್ವನಿ-ಆ ಸಂಬೋಧನೆ ಎರಡೂ ಕಳೆದುಹೊಡ ಸುಖದ ದಿನಗಳನ್ನು ನೆನಪಿಗೆ ತಂದುವು. ಕಲ್ಲಿನಂತೆ ಗಟ್ಟಿಮಾಡಿಕೊಂಡಿದ್ದ ಮನಸ್ಸು ಕರಗಿದುತ್ತಾಗಿ ಕಣ್ಣಲ್ಲಿ ನೀರಾಡಿತು.

“ಗೀತಾ, ಮದುವೆಯಾದ ತರುಣದಲ್ಲಿ ನಾವು ಎನ್ನು ಸುಖವಾಗಿ ದ್ವಿತೀಯ! ಈಗ ನನ್ನ ಮನೋದೌರ್ಬಲ್ಯದಿಂದ ಇಷ್ಟು ತೊಂದರೆಗೆ ಕಾರಣ ವಾಗಿದೆ. ನೀನು ದೊಡ್ಡ ಮನಸ್ಸು ಮಾಡಿ ಒಸ್ಪಿದರೆ, ನನ್ನ ಹುಟ್ಟು ಸಮಾ

ಧಾನವಾದಂತಾಗಿ ಮುಂದೆಯೂ ನಮ್ಮೆ ಭಾಗಕ್ಕೆ ಸುಖದ ದಿನಗಳು ಬರಬಹುದು. ನನಗಾಗಿ ಇಪ್ಪು ಸಹಿಸಲಾರೀಯಾ !....”

ಹೇಳುತ್ತಾ ರಾಮನಾಥ ಗುಲಾಬಿಯಂತಿದ್ದ ಅವಳ ಕೈಯನ್ನು ತನ್ನ ಕೈಯಿಂದ ಸವರುತ್ತ ನೀರು ತುಂಬಿಯೂ ತುಳುಕದೆ ಇದ್ದ ಕಣ್ಣಗಳ ಕಡೆ ಆಶುರದಿಂದ ಸೋಡಿದ.

ಗೀತಾದೇವಿ ಒಂದು ಕ್ಷೇತ್ರ ಎಲ್ಲವನ್ನೂ ಮರೆತಳು. ಅವಳ ಸಿಟ್ಟು, ಅಭಿಮಾನ್ಯ ಹಟ್ಟ—ಎಲ್ಲವೂ ಅವಳನ್ನು ಬಿಟ್ಟು ಜಾರಿಹೊಗುತ್ತಿರುವತ್ತೆ ತೋರಿತು. ಅವನ ಹಿಡಿತಪೋಂದು ಮಾತ್ರ ನಿಜವಾಗಿ ತೋರಿ, ಆದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲದ ಹಾಗೆ ಆಯಿತು. ಒಂದು ಬಗೆಯ ಅಸರಾಯ ಕತೆಯು ಅವಳನ್ನು ಅವರಿಸುತ್ತ ಬುತ್ತು. ತುಂಬಿದ ಕಣ್ಣಗಳನ್ನು ಕಾತರತೆಯಿಂದ ಅವನ ಕಡೆಗೆ ತಿರುಗಿಸಿದಳು.

ನಡುಗುನ ಕೈಗಳಿಂದ ಅವಳ ಮನಸ್ಸಿನ ಸ್ಥಿತಿಯನ್ನು ತಿಳಿದ ರಾಮನಾಥನ ಮುಖದಲ್ಲಿ ಗೆಲುವಿನ ನಗು ಸೂಷುತ್ತತ್ತು.

ದೇವಿ ಅಥನ್ನು ನೋಡಿ ಮೆಟ್ಟಿಬಿದ್ದಳು. ಕರಗಿ ಮೃದುವಾಗುತ್ತಿದ್ದ ಹೈದರಯವು ಒಮ್ಮೆಗೇ ಸೆಟಿದುಕೊಡು ಕಲ್ಲಿಸುತ್ತಾಯಿತು. ತನ್ನಲ್ಲಿಯೇ ತನಗೆ ತಿರಸ್ವಾರ ಹೆಚ್ಚಿದುತಾಗಿ ಸರಕ್ಕನೇ ಕೈ ಎಳೆದುಕೊಂಡಳು.

ರಾಮನಾಥ ಕೈಗೆ ಒಂದು ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಸೋಂದುಕೊಂಡು—ಬೇಟಿಯ ಗುರಿತಪ್ಪಲು ಇನ್ನೂ ಮುಂದೆ ಅಟ್ಟಿಸಿಕೊಂಡು ಹೋಗುವ ಬೇಟಿಗಾರನಂತೆ ಎರಡು ಹೆಚ್ಚೆ ಮುಂದಿಟ್ಟು, ಪುನಃ ಕೈ ಹಿಡಿದು ಕೊಂಡು—“ದೇವಿ, ನೀನು ಒಂದು ಮಾತ್ರ ಯೋಚಿಸಲಿಲ್ಲ. ಇಂದು ನೀನು ಹೆಡುಗಿ; ಅದನ್ನು ತಿಳಿಯಲಾರೆ. ಅದ್ವಷ್ಟವು ಚೆನ್ನಾಗಿದ್ದ ಆಗುವ ಯೋಗ ವಿದ್ರೋ, ನಾಕೆ ನಿನ್ನ ಮಗನು ನನ್ನ ಸಕಲಸಂಪತ್ತಿಗೂ, ಜಹಗಿರಿಗೂ ಒಡೆಯನಾಗುವನು. ನೀನು ಹೋರಟುಹೋಗಿ ಎಂದೆದಿಗೂ ಅದಕ್ಕೆ ಅವಕಾಶವೇ ಇಲ್ಲದುತ್ತೆ ಮಾಡಿಕೊಳ್ಳುತ್ತಿರು. ಭವಿಷ್ಯತ್ತಿನ ಗಭರದಲ್ಲಿ ಅಡಗಿರುವ ಆ ಮಗುವಿನ ಸಾಫ್ತನಮಾನಗಳನ್ನು ಹೀಗೆ ಭ್ರಷ್ಟಗೊಳಿಸಲು ನಿನಗೇ ಯಾವ ಅಧಿಕಾರವೂ ಇಲ್ಲ” ಎಂದನು.

ರಾಮನಾಥ ಕೊನೆಯ ಅಸ್ತ್ರವೆಂದು ಆ ಮಾತು ಹೇಳಿದ. ಅದು ತನ್ನ ಗುರಿಯನ್ನು ಮುಚ್ಚಿತು. ಹೆಗಸಿನ ಹೃದಯದಲ್ಲಿ ಚಿಕ್ಕಂದಿಸಿದಲೂ ಸುಹ್ಯವಾಗಿ ಅಡಗಿರುವ ಮಾತ್ರಪ್ರೇಮವು ಜಾಗರಿತವಾದುತ್ತಾಗಿ ಅವಳ ಹೃದಯವು ಕ್ಷೇಣಕಾಲ, ಕಾಣದ ಸುಖಕ್ಕಾಗಿ ಹಂಬಲಿಸಿತು.. ಆದರೆ ರಾಮನಾಥ ಒಂದಾಗುತ್ತೆ ಲೋಂದು ಕಾರಣವನ್ನೊಳ್ಳಿ—ತನ್ನ ತಾಯ್ತು ನದ ಅಭಿಮಾನವನ್ನು ಕೊಳೆ, ತನ್ನ ಇವ್ಯವನ್ನು ಸಾಧಿಸಿಕೊಳ್ಳಲು ಹವಣಿಸುತ್ತಿರುವನಲ್ಲದೆ, ಅದು ಅವನು ಮನಃಪೂರ್ವಕವಾಗಿ ಆಡಿದ ಮಾತ್ರಲ್ಲವೆಂದು ಅವಳ ಮನಸ್ಸಿಗೆ ಹೊಳೆಯಲು ಆ ಭಾವವೂ ಅಡಗಿ ಹೋಗಿ, ಅವಳ ಅಭಿಮಾನವೂ, ಹಟಪೂ ಇಮ್ಮಡಿಯಾಗಿ ತಲೆ ಎತ್ತಿತು. ದೇವಿಯು ತಿರಸ್ಯಾರದಿದ, “ಅಗ್ನಿ ಸಾಪ್ತಿಯಾಗಿ ಕೈಹಿಡಿದ ಪಕ್ಷಿಯ ಸುಖವನ್ನೊಳ್ಳಿ ಸಾಫನಮಾನಗಳನ್ನೊಳ್ಳಿ ನಿಷ್ಪಾರಣವಾಗಿ ಭೃಷಣಗೊಳಿಸಲು ಸಿದ್ಧರಾಗಿರುವವರಿಗೆ, ಕಣ್ಣಿಗೆ ಕಾಣದ—ಇನ್ನೊಂದು ಈ ಒಗತ್ತನ್ನೇ ಪ್ರವೇಶಿಸದಿರುವ, ಜೀವಿಯ ಸಾಫನಮಾನಗಳನ್ನು ಕಾಯಲು ನನಗೆ ಅಪ್ಯಣಿ ಮಾಡುವುದಕ್ಕೆ ಅಧಿಕಾರವೆಲ್ಲಿಯದು? ” ಎದಳು.

ರಾಮನಾಥ ಕ್ಷೇಣಕಾಲ ರೋಷದಿಂದಲೂ, ಅಭಿಮಾನದಿಂದಲೂ, ಮೇರಿಯುತ್ತಿದ್ದ ದೇವಿಯ ಮುಖವನ್ನು ನೋಡುತ್ತಿದ್ದವನು ಏನೂ ಹೇಳಿದೆ ತಲೆಯನ್ನು ತಗ್ಗಿಸಿಕೊಂಡು ನಿಧಾನವಾಗಿ ಕೊಡಿಯಿಂದ ಹೊರಗೆ ಹೋದನು.

*

*

*

*

ಚೆಳಗಾಯಿತು. ಸೂರ್ಯನು ವೇಲೇರುತ್ತಿದ್ದನು. ಹಕ್ಕಿಗಳು ಉದಯ ರಾಗವನ್ನು ಹಾಡುತ್ತಿದ್ದವು. ಗೀತಾದೇವಿಯ ರೈಲಿನ ಕಿಟ್ಟಿಕಿಯಿಂದ ರಂಗು ರಂಗಾಗಿ ಕುಗೊಳಿಸುತ್ತಿದ್ದ, ಆಕಾಶವನ್ನು ದಿಟ್ಟಿಸುತ್ತಿದ್ದಳು. ಉರು ಹತ್ತಿರ ವಾದುತ್ತೆ ಅವಳ ಮನಸ್ಸು ಬಾಲ್ಯದಲ್ಲಿ ಆಡಿದ ಆಟಪಾಟಿಗಳನ್ನು ನೆನೆದು ಬಿನ್ನನಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ರಾಮನಾಥನ ಜೊತೆ ಮೋದಲು ಸಲ ಆ ದಾರಿಯಲ್ಲಿ ಬುದಾಗ ಅವಳಿಗೆ ಪ್ರವಂಚನೆಲ್ಲವೂ ಸ್ತಾಂದರ್ಯದಿಂದಲೂ ಸುಖದಿಂದಲೂ ತುಂಬಿರುವುತ್ತೆ ಹೋರಿತ್ತು. ಈಗ ಅವಳ ಸ್ಥಿತಿಯು

ಅದಕ್ಕೆ ಈರಾ ವಿರುದ್ಧವಾಗಿತ್ತು. ರೈಲನ ವೇಗಕ್ಕಿಂತ ಹೃದಯದ ಉದ್ದೇಶ ಗಷ್ಟು ಜೋರಾಗಿತ್ತು. ಎರಡು ದಿನಗಳಿಂದಲೂ ಒಂದೇ ಸಮುದ್ರಯಾಣ ಮಾಡಿದ ಆಯಾಸದಿಂದ ದೇಹವು ಭಾಡಿದಂತಾಗಿತ್ತು. ನಿದ್ರೆಯಿಲ್ಲದೆ ಕಣ್ಣಗಳು ಕೆಂಪಾಗಿದ್ದವು. ರಾತ್ರಿ ಹಗಲೂ ಬೇಸರವಿಲ್ಲದೆ ಕಟ್ಟಿಕಿಯಿಂದ ಹೊರಗೆ ನೋಡುತ್ತಿದ್ದಳು. ಏನು ನೋಡುತ್ತಿದ್ದಳೋ ಅವಳಿಗೇ ಗೊತ್ತಿಲ್ಲ!

ಹೊತ್ತು ಏರುತ್ತೆ ಬುದಿತು. ಸೇವಕಿಯು ತಟ್ಟಿಯಲ್ಲಿ ಫಲಾಹಾರವನ್ನು ತಂದಳು. ದೇವಿಯು ತಾನು ಎಂದೂ ಕಾಣದ ಯಾವುದರ ಕಡೆಗೊಂದು ನೋಡುವುತ್ತೆ ನೋಡಿ, ಏನೆಂದು ತಿಳಿಯಲಾರದವಳಂತೆ ಹಾಗೇ ನೋಟವನ್ನು ಬೇರೆ ಕಡೆಗೆ ತಿರುಗಿಸಿಕೊಂಡಳು. ಸೇವಕಿಯು ಒಡತಿಯ ಸ್ಥಿತಿಯನ್ನು ನೋಡಿ ಏನೂ ಹೇಳಲಾರದೆ, ಕಣ್ಣೀರು ಒರಸಿಕೊಳ್ಳುತ್ತೆ ಹೊದಳು. ಬಿಸಿಲಿಳಿದು ಕತ್ತಲಾಗುತ್ತೆ ಬಂತು. ಆದರೂ ದೇವಿಯು ಕುಳಿತ ಬಳಯಿಂದ ಎದ್ದಿರಲಿಳ್ಳ.

ರಾಮನಾಥನ ಅಧಿಕಾರವು ತನ್ನ ದೇಹದ ಮೇಲೇ ಅಲ್ಲದೆ ಹೃದಯದ ಮೇಲೂ ಎನ್ನು ಬಲವಾಗಿ ಇದೆ ಎಂಬುದು ಅಗಲೀಗೆ ಅವಳಿಗೆ ಸ್ವಲ್ಪಿಸ್ವಲ್ಪವಾಗಿ ಅರಿವಾಗುತ್ತೆ ಬಂದಿತ್ತು: ಅವನನ್ನು ಬಿಟ್ಟು ದೂರ ಇರುವುದು ತಾನು ಎರೆಸಿದಷ್ಟು ಸುಲಭವಲ್ಲವೆಂದು ತೋರಿ—ಮುಂದೆ ದಿನಗಳನ್ನು ಹೇಗೆ ತಳ್ಳುವುದೊಬ ಯೋಚನೆ ಹೃದಯವನ್ನು ಇರಿಯುತ್ತಿತ್ತು. ಅಗ ಅವಳ ಮನಸ್ಸಿನಲ್ಲಿ ಏಳುತ್ತಿದ್ದ ಭಾವನಾತರಂಗಗಳನ್ನು ವಿವರಿಸಲು ಯಾರಿಗೆ ಸಾಧ್ಯ! ನಡುನಡುವೆ ಅವಳ ಯಶ್ವನನ್ನು ಮೀರಿ ಕಣ್ಣನಿಂದ ಒಂದೊಂದು ತೊಟ್ಟು ನೀರು ಉರುಳಿದಾಗ ಅದನ್ನು ಒರಸಿಕೊಳ್ಳಬೇಕೆಂದು ಕೂಡ ತೋರದೆ ಸುಮ್ಮನೆ ಇರುತ್ತಿದ್ದಳು.

ದೇವಿಯು ಬಹಳ ಹೊತ್ತು ನಿಶ್ಚಯಾಗಿ ಕುಳಿತ್ತಿದ್ದಳು. ಬಳಿಕ ದೇಹವು ಒಂದು ಪಕ್ಕಕ್ಕೆ ವಾಲಿತು. ದೇವಿಯು ತನಗೆ ತಿಳಿಯದೆಯೇ ನಿದ್ರೆಯ ಜೊಪಿಗೆ ಸಿಕ್ಕಿದ್ದಳು.

“ಆದಿನ ಕಾರ್ಣಿಕ ಹುಟ್ಟಿ ಮೆ. ಬೆಳಿದಿಂಗಳನಲ್ಲಿ ಇಬ್ಬರೂ ವಿಹಾರಕ್ಕೆಂದು ನಾವನಲ್ಲಿ ಹೊರಟಿದ್ದರು. ಅಂಬಿಗರಾರೂ ಬೇಕಿಲ್ಲವೆಂದು ಹೇಳಿ

ಸ್ವಯಂ ರಾಮನಾಥನೇ ಹುಟ್ಟು ಹಾಕುತ್ತಿದ್ದ. ಗೀತಾದೇವಿಯು ಹುಡುಗಿ
ಯಂತೆ, ಸಂತೋಷವು ಅಂದಿನ ಬೆಳಿಗಳನಂತೆ ಹೃದಯವನ್ನು ತುಂಬಿ
ಹೊರಸೂಸುತ್ತಿರಲು— ತೆರೆಗಳ ಮೇಲೆ ನಲಿಯುತ್ತಿದ್ದ ಚಂದ್ರನನ್ನು ಕೈ
ಬೆರಳುಗಳಂದ ಕೆಣಿಕೆ ಆಟವಾಡುತ್ತಿದ್ದಳು. ಚಂದ್ರ ಥರಥರನೆ ನಡುಗಿ
ಅವಳಿಗೆ ಸಿಕ್ಕಿದುತ್ತಿ ತೋರಿ ಅವಳು ಬೆರಳಾಡಿಸುವುದನ್ನು ಬಿಡಲು ಮತ್ತೆ
ನಗುತ್ತ ಎದುರಿಗೆ ಬರುತ್ತಿದ್ದ. ದೇವಿಯು ಪುನಃ ಅವನನ್ನು ಹಿಡಿಯಲು
ಪ್ರಯತ್ನ ಪಡುತ್ತಿದ್ದಳು. ರಾಮನಾಥ ಈ ಆಟವನ್ನು ನೋಡಿ ನಗುತ್ತ
ಷಣ್ಣ ದಸಿಯಲ್ಲಿ ಪ್ರೇಮಗೀತೆಯೊದನ್ನು ಹಾಡುತ್ತಿದ್ದ. ದೇವಿ ಆಟವನ್ನು
ಬಿಟ್ಟು ಅವನ ಘುಜದಮೇಲೆ ತಲೆಯಿಟ್ಟುಕೊಂಡು ಹಾಡನ್ನು ಆಲಿಸು
ತ್ತಿದ್ದಳು. ಸುಂದರವಾದ ನದಿಯ ವಕ್ಕೆ, ಹಿತವಾಗಿ ಬೀಸುತ್ತಿರುವ ಗಾಳಿ,
ಕೊಟ್ಟಿಲಿನಂತೆ ತೂಗುತ್ತಿದ್ದ ನಾವು. ಇವೆಲ್ಲಾ ಸೇರಿದ ಮೇಲೆ ಹೇಳಬೇಕೇ!
ಅವಳಿಗೆ ಯಾವಾಗಲೋ ನಿದ್ರೆ ಬಂದುಬಿಟ್ಟು:

“ ಮೈ ಮೇಲೆ ಮಳೆಯ ತುಂತುರು ಹಸಿಗಳು ಬಿದ್ದ ತಣ್ಣಾಗಲು
ಎಚ್ಚರವಾಗಿ ದೇವಿಯ ತಟಕ್ಕೆನೆ ಕಣ್ಣಿಬಿಟ್ಟು ನೋಡಿದಳು. ಚಂದ್ರನು
ಮೋಡದಲ್ಲಿ ಮರೆಯಾಗಿ ಕತ್ತಲು ಕವಿದು ತುಂತುರು ಮಳೆ ಬೀಳುತ್ತಿತ್ತು.
ಅವಳಿಗೆ ತಾನು ಎಲ್ಲಿರುವೆನೆಂಬುದು ಬೇಗ ಗೊತ್ತಾಗಲ್ಲಿಲ್ಲ. ನಿದ್ರೆಯ ಮಬ್ಬ
ಕಡಿಮೆಯಾಗಲು ಅವಳಿಗೆ ಎಲ್ಲವೂ ನೆನಪಿಗೆ ಬಂದು ಲಜ್ಜೆಯಿಂದ ಪಕ್ಕಿಕ್ಕೆ
ತಿರುಗಿ ನೋಡಿದಳು. ಏನು ಕೇಡು! ರಾಮನಾಥ ಅಲ್ಲಿಲ್ಲ! ದೋಷಿಯು
ಮಾತ್ರ ತಟಸ್ಥವಾಗಿ ನಿತಿದೆ. ತಾನಿರುವುದು ನದಿಯ ಮಧ್ಯವೋ—ದಡವೋ
ಒಂದೂ ಗೊತ್ತಾಗಲಿಲ್ಲದು. ಸುತ್ತಲೂ ಕತ್ತಲೇ.

“ ದೇವಿಯು ಸ್ವಭಾವವಾಗಿ ಸಾಹಸಿ; ಹಳ್ಳಿಯ ಸ್ವತಂತ್ರವಾತಾವರಣ
ದಲ್ಲಿ ಬೆಳಿದವಳು. ಒಂಟಿಯಾಗಿರುವುದಕ್ಕೂ ಕತ್ತಲೆಗೂ ಹೆದರುಮಫವಳಿಲ್ಲ.
ಆದರೆ ರಾಮನಾಥ? ಅವನು ಏನಾದ!

“ ಜೇವಿಗೆ ದಿಗ್ನಿಪುಮೆ ಹಿಡಿದಂತಾಯಿತು. ಸಾಲದುದಕ್ಕೆ ನಿದ್ರೆಯ ಮಬ್ಬ
ಪೂರಾ ಹರಂದಿರಲಿಲ್ಲ. ಆ ವೇಳೆಯಲ್ಲಿ ಸಮುಜಸವಾದ ಯೋಚನೆಗಿಂತಲೂ

ಅಸಂಬದ್ಧವೇ ತೋರುವುದು ಸಹಜ ! ಅವಳು ತಾನಿರುವ ಜಾಗದ ಅರಿವಿಲ್ಲದೆ ಹುಚ್ಚಿಯಂತೆ ಅವನನ್ನು ಹುಡುಕುವಂತೆ ಮುಂದೆ ನುಗ್ಗಿದಳು. ದೋಷಿಯು ಓರೆಯಾದಂತಾಗಿ ವೀರಿಗೆ ಉರುಳಿದಳು !

“ ರಾಮನಾಥ ದೋಷಿಯನ್ನು ದಡಕ್ಕೆ ಕಟ್ಟಿ ಮರೈಯಲ್ಲಿ ಸೀಂತು ನೋಡು ಶ್ರಿದ್ಧ. ತನ್ನ ಹುಡುಗಾಟವು ಈ ರೀತಿ ಪರಿಣಾಮಿಸಿದನ್ನು ನೋಡಿ, ಓಡಿ ಬಂದು ಅವಳನ್ನು ಹಿಡಿದುಕೊಡ.

“ ದೇವಿಗೆ ಎಚ್ಚರವಾದಾಗ ಮನೆಯಲ್ಲಿ ಮಂಚದವೇಲೆ ಮಲಗಿದ್ದ ಇ. ಬಾಲಸೂರ್ಯನ ಕಿರಣಗಳು ಕೊಡಿಯನ್ನು ಬೆಳಗುತ್ತಿದ್ದುವು. ಖಿನ್ನನಾಗಿ ಅವಳ ಹಾಸಿಗೆಯ ಬಳಿ ಕುಳಿತಿದ್ದ ರಾಮನಾಥ—ಅವಳು ಕಣ್ಣ ತೆರದುದನ್ನು ನೋಡಿ, “ ಕ್ಷಮಿಸು—ದೇವಿ ! ಎಚ್ಚರವಾಯಿತೇ ? ” ಎಂದನು ”

ದೇವಿ ಕನಸು ಹರಿದು ಕಣ್ಣಿಂಬಿಟ್ಟಿದ್ದು. ನಿಜವಾಗಿಯೂ ರಾಮನಾಥನು ಪಕ್ಕದಲ್ಲಿ ಕುಳಿತುಕೊಂಡು ನನ್ನನಗುತ್ತ, “ ಎಚ್ಚರವಾಯಿತೆ ? ಗೀತ ! ” ಎಂದನು.

ದೇವಿ ತಟಕ್ಕನೆ ಎದ್ದು ಕುಳಿತಳು, ಇದು ನಿಜವ್ರೋ—ಇಲ್ಲ ಇನ್ನೂ ಕನಸೋ ? ತಡವರಿಸುತ್ತ ಕೇಳಿದಳು,—

“ ಇದೇನು ? ತಾವು ಇಲ್ಲ ! ನಾನು ಕನಸು ಕಾಣುತ್ತಿ ರುವೇನೇ ? ”

“ ಇಲ್ಲ. ಗೀತ ಇದು ಸತ್ಯ. ನಾನು ನಿನ್ನ ರಾಮನಾಥ. ನನ್ನ ಮೂರ್ಖತನಕ್ಕಾಗಿ ನಿನ್ನಲ್ಲಿ ಕ್ಷಮೆಯನ್ನು ಬೇಡಿ ಹಿಂದಕ್ಕೆ ಕರೆದುಕೊಂಡು ಹೋಗಲು ಬಂದಿದೇನೇ....”

“ ಇದೂ ನಿಜವೇ ? ಹಾ....ಗಂ....ದ....ರೆ ಲಲಿತಾದೇವಿ ? ”

“ ಆ ನಾತು ಮರಿತುಬಿಡು ಗೀತ ! ನಾವು ಶಾರನ್ನು ತಲಪುವ ವೇಳಿಗೆ ಅವಳು ಮದುವೆಯಾಗಿ ತನ್ನ ಮನೆಯಲ್ಲಿರುತ್ತಾಳೆ. ದೇವಿ ! ನಿನಿಂದೆ ನನ್ನ ಬದುಕು ನೀರಸ. ನೀನು ಹೋದ ಕೂಡಲೇ ತಿಳಿಯಿತು—ನಾನು ಕಳೆದು ಕೊಂಡುದು ಎಂತಹ ರಶ್ಯವೇಂದು ! ಆಗಿನಿಂದಲೂ ಬಂದು ಕ್ಷಣವೂ ಚಿತ್ತ ಸ್ವಾಸ್ಥ್ಯವಿಲ್ಲದೆ ತೋಳಲುತ್ತಿದೇನೇ....”

ರಾಮನಾಥ ಏನೇರೆ ಯೋಚಿಸುವವನಂತೆ ಸುಮೃದ್ಧಿ ನಗುತ್ತು
ಮತ್ತೆ ಹೇಳಿದ,

“ ದೇವಿ ! ನಿನು ಧೈಯರವಂತಳು. ಅಭಿಮಾನದಿಂದ ಪ್ರೇಮವನ್ನಿಂದ
ಮರಿತು ದೂರವಾಗಿರಲು ಪ್ರಯತ್ನಪಟ್ಟಿ. ನಾನು....ಅಭಿಮಾನವನ್ನಿಂದ
ಬಿಟ್ಟು ನಿನ್ನ ಬಳಿ ಪ್ರೇಮಕ್ಕಾಗಿ....”

“ ಯಾರು ಧೈಯರವಂತರು ? ಪ್ರೇಮವನ್ನು ಮರಿಯಲು ಶಕ್ತಿಯಳ್ಳಿ
ವರು ! ನಾನೇ ಪ್ರಭು....? ” ಎಂದು ಕೇಳುತ್ತೇ ಗೀತಾದೇವಿಯು ಉಡಿಯೋಳಿಗೆ
ಕೈಹಾಕಿ ಎರಡು ದಿನಗಳಿಂದಲೂ ಅವಳ ಕಣ್ಣೀರಿನಿಂದ ನೆನೆದು ಹೋಗಿದ್ದ
ರಾಮನಾಥನ ಚಿತ್ರವನ್ನು ಹೊರಗೆ ತೆಗೆದು ತೋರಿಸಿದಳು.

‘ ಅರವಿಂದ ’

ಕೈ-ಲಾ-ಸಾ-ಧಿ-ಪ-ತಿ....ಜಯಾ, ಕೈ-ಲಾ-ಸಾ-ಧಿ-ಪ-ತಿ, ಜೈ ಗೌರೀ
ಶುಕರ....ಕಾಶಿ ವಿಶ್ವನಾಥ....”

“ ಮುಂದಕೈ ಹೋಗಬಾಪ್ಪ ! ”

“ ತಾಯಾ, ಭಿಕ್ಷೆ....”

“ ಎನ್ನ ಹೋತ್ತಿಗೇರೆ ಬರೋದು ? ಎಲ್ಲರಿಗೂ ಉಟ್ಟಿವಾಯಿತು.”

“ಕೈ-ಲಾ-ಸಾ-ಧಿ-ಪ-ತೇ....ಜಯಾ....”

“ ಒಕ್ಕೇ ವೊಂದರು, ಕೊಟ್ಟಿ ಸಾಲ ಇವರಿಗೆ ! ಹೋಗು ನಿದರ್ಶ

ಹೋಗುವುದಿಲ್ಲ” ಎಂದು ಲೊಟೆಗುಟ್ಟುತ್ತಾ ಬಂದು ಒಬ್ಬಕೆ ಅಕ್ಕೆ ಹಾಕೆ, ಒಳಗೆ ಹೋಗುವಾಗ ಅಂಗಳದ ಕಡೆ ಬಾಗಿಲು ಹಾಕಿದ್ದ ದನ್ನು ನೋಡಿ, “ಇದೇನು ಇವತ್ತು ಇಷ್ಟು ಹೊತ್ತಾದರೂ ಗುಂಡಮ್ಮು, ಮನೆಗೆ ಬುದಿಲ್ಲ” ಎಂದುಕೊಂಡಳು.

ಗುಂಡಮ್ಮು ವಾಸ್ತವವಾಗಿ ಒಳಗೇ ಇದ್ದ ಅ. ಮನೆಯಲ್ಲಿ ಇಲ್ಲವೆಂದು-ಕೊಂಡಾಕೆ ಬಾಗಿಲನ್ನು ತಳ್ಳಿ ನೋಡಿದ್ದರೆ ನಿಜಾಂಶವು ಗೊತ್ತಾಗುತ್ತಿತ್ತು. ಅದರೆ ಅವಳಿಗೆ ಹಾಗೆ ನೋಡಬೇಕಾದ ಪ್ರಮೇಯವಿರಲಿಲ್ಲ. ಗುಂಡಮ್ಮು ಒಳಗಿದ್ದ ಬಾಗಿಲು ಮುಚ್ಚುವುದೆರೆ ಯಾರ ಮನಸ್ಸಿಗೂ ಹೊಳೆಯದ ವಿಷಯ ಅದು. ಆ ವರಾರದಲ್ಲಿದ್ದ ಹತ್ತು ಸಂಸಾರಗಳಲ್ಲಿ ದೊಡ್ಡವರು ಚಿಕ್ಕವರಾದಿಯಾಗಿ ಎಲ್ಲರಿಗೂ ಗುಂಡಮ್ಮನ ಸ್ಪಭಾವ ಮನವರಿಕೆಯಾಗಿತ್ತು. ಮನೆಯಲ್ಲಿದ್ದರೆ ಬಾಗಿಲು ತೆಗೆದಿರುವುದು, ಹೋರಗೆ ಹೋದರೆ ಬಾಗಿಲು ಮುಂದಕ್ಕೆ ಹಾಕಿಕೊಂಡು ಹೋಗುವುದು, ಅಷ್ಟೇ !

ಆ ಬಾಗಿಲು ಬೀಗನನ್ನು ಕೆಂಡದ್ದೀ ಇಲ್ಲ ! ಅದಕ್ಕೆ ಎರಡು ಕಾರಣ. ಅಷ್ಟು ಜನಗಳ ನಡುವೆ ಇದ್ದ ತನ್ನ ಮನೆಗೆ ಯಾರೂ ಕಳ್ಳಿತನಕ್ಕೆ ಬರುವುದಿಲ್ಲ. ಬಂದುವೇಳಿ ಬಂದರೂ, ಅಲ್ಲಿದ್ದ ಎರಡು ಒಡಕು ಪಾತ್ರಿ, ಮುರಕು ಮರ, ಬಂದು ಹರಕು ಸೀರೆ, ಇವುಗಳ ವಿಷಯ ಗುಂಡಮ್ಮನನ್ನು ಎಂಬ ಬಾಧಿಸಿದುತ್ತಿ ತೋರಲಿಲ್ಲ.

ಗುಂಡಮ್ಮು ಒಂಟಿಯಾಗಿದ್ದರೂ, ಅವಳ ಜೀವನ ಒಂಟಿಯಾಗಿರಲಿಲ್ಲ. ನೇರಿಹೋರಿಯವರ....ಅಷ್ಟೇ ಏಕೆ, ಉರಿನ ಬಹುಜನರ ಕಷ್ಟ ಸುಖಗಳೊಡನೆ ಅದು ಮಿಳತವಾಗಿದ್ದಿತ್ತು. ಮದುವೆಯಿಂದ ಮಸಣದವರಿಗೆ ಗುಂಡಮ್ಮನಿಲ್ಲಿದ್ದ ಜಾಗವಿಲ್ಲ. ಅವಳಿಗೆ ಯಾವಾಗಲೂ ಬಿಡುವಿಲ್ಲ. ಇವತ್ತು ಅವರ ಮನೆಯಲ್ಲಿ ಮದುವೆ; ಹಪ್ಪಳ, ಸಂಡಿಗೆ, ಚಕ್ಕಲಿಹಿಟ್ಟು ಮೋದಲಾದುವೆಲ್ಲಾ ಆಗಬೇಕು; ಅಣಿಮಾಡುವುದಕ್ಕೆ ಮೋದಲಾದರೆ, ಬೀಗರು ಹೋರಟುಹೋಗುವವರಿಗೂ ಅವಳಿಗೆ ಬಂದುಕ್ಕೊಳ್ಳ ಪುರುಷೋತ್ತಲ್ಲ. ತನ್ನ ಮನೆಯ ಕೆಲಸದಂತೆ ಶ್ರದ್ಧೆಯಿಂದ ಮಾಡುವುದು ಅವಳ ಸ್ಪಭಾವ. ಮದುವೆ ಮುಗಿದರೆ ಮನೆಯವರಿಗೆ ಬಿಡುವು. ಆದರೆ ಗುಂಡಮ್ಮನಿಗಿಲ್ಲ ! ಆ ವೇಳಿಗೆ ಮತ್ತೊಂದು ಮದುವೆಯೋ

ಮುಂಜಿಯೋ ಏನಾದರೂ ಒಂದು ಸಿದ್ಧವಾಗಿರುತ್ತಿತ್ತು. ಅವಳ ಮುರುಕು ಮನೆಯಲ್ಲಿ ಎಪ್ಪು ಮದುವೆ ಮುಂಜಿಗಳ ಹೆಸ್ತ ಸಂಡಿಗೆಗಳು ತಯಾರಾಗಿದ್ದವೋ ದೀವರೇ ಬಲ್ಲ !

ನಾನು ಗುಂಡಮೃನನ್ನು ಮೊದಲು ನೇರಿದ್ದು ನಮ್ಮ ಸಂಬಂಧಿಗಳೊಬ್ಬರ, ಮನೆಯಲ್ಲಿ. ಅವರ ಮಗಳು ಖಾಯಿಲೆಯಾಗಿ ಆಸ್ತ್ರತ್ವೀಯಲ್ಲಿದ್ದಾರು. ಮನೆಯಲ್ಲಿ ಇನ್ನೂ ರೂ ಹೆಂಗಸರಿಲ್ಲ. ಯಜಮಾನಿ ಮನೆಗೆಲನಗಳನ್ನು ಮುಗಿಸಿ ಇತರ ಮಕ್ಕಳು, ಕೋಟೀ ಕಭೀರಗಳಿಗೆ ಹೋಗುವವರು, ಇವರನ್ನೆಲ್ಲ ಸುದಾರಿಸಿ ಆಸ್ತ್ರತ್ವೀಗೆ ತಿರುಗುವುದೆಂದರೆ ಅಸಾಧ್ಯವೇ ಸರಿ. ಆ ಸಮಯದಲ್ಲಿ ಗುಂಡಮ್ಮೆ ಅವರಿಗೆ ಮಾತಿದ ಸಹಾಯ ಏದಿಗೂ ಮರಿಯುವಂತಹುದಲ್ಲ. ಹಗಲೂ ರಾತ್ರಿ, ಆಸ್ತ್ರತ್ವೀಗೆ ಹಾಲು ಕಾಫಿ ಗುಜಿ ಮೊದಲಾದು ವನ್ನು ಹೊತ್ತು ಅಲೆಯುವುದು, ರಾತ್ರಿ ಅಲ್ಲೇ ಮಲಗಿದ್ದ ಮಧ್ಯಾಹ್ನಹುಡುಗಿಗೆ ಆಹಾರವನ್ನು ಕೊಟ್ಟು ಮೇಲೆ ಗಾಗಂಟಿ ಮಟ್ಟಮಟಿ ಬಿಸಿಲಿನಲ್ಲ, ಒಂದುವರೆ ಮೈಲಿ ದೂರವಿದ್ದ ಮನೆಗೆ ಬರುವುದು, ಸ್ವಾನಮಾಡಿ ಆಗಿ ಬಂದಿಪ್ಪು ಅನ್ನ ಬೇಯಿಸಿಕೊಂಡು, ಬಂದಿಪ್ಪು ಉಪ್ಪಿನಕಾಯಿ, ಮಜ್ಜಿಗೆ ಹಾಕಿಕೊಂಡು ಉಟಿವಾಡುವುದು. (ಮನೆಯವರು ಬೇರೆ ಜನವಾದ್ದರಿದ್ದ ಗುಂಡಮ್ಮೆ ಅವರ ಮನೆಯಲ್ಲಿ ಉಟಿವಾಡುತ್ತಿರಲಿಲ್ಲ.) ಸಾಮಾನ್ಯವಾಗಿ ಗುಂಡಮ್ಮೆ ಬಳಕೆಯಾಗಿ ಓಡಾಡುತ್ತಿದ್ದರು ಅವಳ ಸ್ವಜನಗಳಿಂತ ಇತರ ಜನರಲ್ಲೇ ಹೆಚ್ಚಾಗಿತ್ತು. ಅದರಿಂದ ಮದುವೆ ಮುಂಜಿಗಳಾಗಿ ಮನೆಯವರೆಲ್ಲ ಪಂಚಭಕ್ತ್ಯ ಪರಮಾನ್ನ ಉಡರೂ ಗುಂಡಮೃನ ಪಾಲಿಗೆ ಮಾತ್ರ ಗೊಜ್ಜು ಅನ್ನವೇ ಅಗುತ್ತಿತ್ತು.

ಉಟಿವಾದ ಮೇಲೆ ಒಂದು ಫೋಲಿಗೆ ಸುದಾರಿಸಿಕೊಂಡು ಶುನಿಸಿ ಕಾಫಿತೆಗೆದುಕೊಂಡು ಹೋದರೆ, ನಾಳೆ ಮಧ್ಯಾಹ್ನವೇ ಉಟಿಕ್ಕೆ ಬರುತ್ತಿದ್ದರು. ಅದುವರೆಗೂ ಆ ಪ್ರಾಣಿ ಬಾಯಿಗೆ ಒಂದು ತೊಟ್ಟು ಸೀರೂ ಸಹ ಹಾಕುವಂತಿರಲಿಲ್ಲ.

ಈ ದಿನಜಂ ಸುಮಾರು ಮೂರು ತಿಂಗಳು ನಡೆದಿರಬಹುದು. ಹುಡುಗಿ ಕುಶಾರಾಗಿ ಮನೆಗೆ ಒಂದು ದಿನ ತಾಯಿಗಂತಲೂ ಗುಂಡಮೃನೇ ಹೆಚ್ಚಾಗಿ

ಸಂತೋಷಪಟ್ಟು, ತನ್ನ ಶ್ರಮವು ಈಗ ಸಾರ್ಥಕವಾಯಿತೆಂದು ದೇವರನ್ನು ಕೊಂಡಾಡುತ್ತೆ, ಹೊತ್ತ ಹೊರೆಯನ್ನು ಇಳುಕಿದುತ್ತೆ ನಿರಾತಂಕವಾಗಿ ತನ್ನ ಮನೆಗೆ ಹೋಗಿ ರಾಶಿಯಾಗಿ ಬಿಡ್ಡಿದ್ದ ಧೂಳವನ್ನು ಗುಡಿಸಿಹಾಕಿ, ಆರಾಮವಾಗಿ ಮಲಗಿಕೊಂಡು ಕಣ್ಣ ತುಂಬ ನಿದ್ರೆಮಾಡಿದಳು.

ನಾನು ಎರಡು ಮೂರು ದಿವಸ, ಪೇಟಿ ಕಡೆ ಹೋಗಿ ಹಿಂದಿರುಗಿ ಬರುತ್ತಿರುವಾಗ ದಾರಿಯಲ್ಲಿ, ತಡವು ಸೀರೆಯನ್ನು ಸುತ್ತಿ, ಉದ್ದವಾಗಿ ಮುಸುಕುಹಾಕಿಕೊಂಡು ಆಸ್ತ್ರತ್ವೀಯಿಂದ ಮನೆಗೆ ಬರುತ್ತಿರುವ ಗುಂಡಮೃನನ್ನು ನೋಡಿದ್ದೆ. ಉರಿಬಿಸಿಲು, ಕೆಳಗಡೆ ಕಾದು ಅಂಟುತ್ತಿರುವ ಟಾರು ರಸ್ತೆ. ಬರಿಯ ಕಾಲಿನಲ್ಲಿ, ಬೆವರು ಹರಿಸುತ್ತ ನಡೆದು ಬರುತ್ತಿದ್ದರೂ, ಅವಳ ಮುಖದಲ್ಲಿ ಮುಗುಳು ನಗೆಯು ಮಾತ್ರ ಮರೆಯಾಗಿರಲಿಲ್ಲ. ನಾನು ಗಾಡಿಯನ್ನು ನಿಲ್ಲಿಸಿ “ಹೇಗಿದ್ದಾಳೆ ಗುಂಡಮೃ ನಿಮ್ಮ ಮಗಳು?” ಎದುಕೇಳಿದೆ. ಗುಂಡಮೃನಗುತ್ತ “ನೀನೂ ಹಾಗೇ ಕೇಳುತ್ತೀಯಾ? ಮನೆಗೆ ಹೋದರೆ ಅವಳ ಅಪ್ಪ ಅಮೃ ಹಾಗೇ ಕೇಳುತ್ತಾರೆ. ಪುತ್ತಾತ್ಯಾರ ಮನು ಎಲ್ಲಿಯಾದರೂ ಚೆನ್ನಾಗಿರಲಿ; ನನ್ನ ಹೆಸರು ಯಾಕೆ ಹೇಳುತ್ತೀರಿ?—ಅಂತ ನಾನು. ನಿತ್ಯವೂ ಇದೇ ಚಚೆ ಮನೆಯಲ್ಲಿ” ಎದುಹೇಳಿದಳು. ‘ಮನೆ’ ಎದರೆ ಅವರ ಮನೆ. ಗುಂಡಮೃ ಯಾರ ಮನೆಯಲ್ಲಿದ್ದರೂ ಅದು ತನ್ನ ಮನೆಯಂತೆಯೇ ತಿಳಿದು ನಡೆಯುತ್ತಿದ್ದಳು. ಆದ್ದರಿಂದ ಅವಳ ಮಾತಿನಲ್ಲಿ ಅದೇ ವ್ಯಕ್ತವಾಗುತ್ತತ್ತು. ಇನ್ನು ಅಲ್ಲಿ ಅವಳ ಸಹಾಯದ ಆವಶ್ಯಕತೆ ಏನೂ ಇಲ್ಲದೆ ತನ್ನ ಮನೆಗೆ ಹೋಗಬೇಕಾಗುವವರಿಗೆ ಅವಳಿಗೆ ತನ್ನ ಆ ಮನೆಯ ನೆನಪೇ ಆಗುತ್ತಿರಲಿಲ್ಲ.

ಆ ವಿಶೇಷ ಗುಣಗಳನ್ನು ನೋಡಿ ನಾನು ಗುಂಡಮೃನ ವಿಚಾರದಲ್ಲಿ ಗೌರವವನ್ನಿಷ್ಟಿದ್ದೆ. ಅಲ್ಲಿಂದ ಮೂರೆ ಗುಂಡಮೃನಮ್ಮೆ ಮನೆಗೆ ಬಂದು ಹೋಗುವುದು ಹೆಚ್ಚಾಯಿತು. ಏನೂ ಕೆಲಸವಿಲ್ಲದಿದ್ದರೂ, ಆ ಬೀದಿಗೆ ಬಂದರೆ ಗುಂಡಮೃನಮ್ಮೆ ಮನೆಗೆ ಬಾರದೆ ಹೋಗುತ್ತಿರಲಿಲ್ಲ. ಬಂದು ಅಲ್ಲಿ ಇಲ್ಲಿಯ ಮಾತುಗಳನ್ನು ಆಡುತ್ತ ಕುಳಿದ್ದು, ಇದ್ದ ಏನಾದರೂ ಹಣ್ಣ ಹಂಪಲನ್ನು ಕೊಟ್ಟಿರೆ ಎಷ್ಟೋ ಸಂತೋಷದಿಂದ ಬಾಯಿಗೆ ಹಾಕಿಕೊಂಡು

ಹೋಗುತ್ತಿದ್ದ ಈ. ಸಾಮಾನ್ಯವಾಗಿ ಸ್ವೀಕರಿಶ್ವಾಸಗಳು ಏಕಮುಖವಾಗಿ ನಡೆದುಬರುವುದಿಲ್ಲ. ಅದರಿಂದಲೇ ನಾನು ಅವಳಲ್ಲಿ ಇಟ್ಟಿದ್ದಂತೆಯೇ ಗುಂಡಮ್ಮೆ ನನ್ನಲ್ಲಿ ಹೆಚ್ಚು ಅತ್ಯುಯತೆಯನ್ನು ತೋರಿಸುತ್ತ, ತನಗೆ ಬೇಸರವಾದಾಗ, ಅಥವಾ ಮನಸ್ಸು ಏನಾದರೂ ನೋಂದಾಗ ನನ್ನನ್ನು ಹುದುಕಿಕೊಂಡು ಬರುತ್ತಿದ್ದಳಿಂದು ಕಾಣುತ್ತದೆ. ಆ ಸಮಯಗಳಲ್ಲಿ ಅವಳು ಆಡಿದ ಕೆಲವು ವಾತುಗಳಿಂದ ಅವಳ ಹೀಂದಿನ ಜೀವನದ ವಿಚಾರವನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡಿದೆ.

ಒಂದು ದಿನ ಅವಳು ನಮ್ಮ ಮನೆಗೆ ಬಂದಾಗ ನಾನು, “ ಗುಂಡಮ್ಮೆ, ಈ ಸಲ ಮುದುವೆ ಮನೆಗಳಿಲ್ಲ ನಿಮ್ಮ ಓಡಂಟವಿಲ್ಲದೆ ಬಿಮ್ಮೆನ್ನು ತ್ತಿತ್ತು. ಎರಡು ಮೂರು ಕಡೆಗಳಲ್ಲಿ ‘ಗುಂಡಮ್ಮೆ ಖಾಯಿಲೇ ಮನೆಗೆ ಒಸ್ಪಿಕೊಂಡು ನಮಗೆ ಕೈಕೊಟ್ಟಿಳ್ಳು. ನಮ್ಮ ಮೇಲೆ ವಿಶ್ವಾಸ ಕಡಿಮೆಯಾಯಿತು’ ಎಂದು ನನ್ನ ಸಂಗಡ ದೂರಿದರು. ಲಗ್ಗು ಕಾಲದಲ್ಲಿ (ನಾಲ್ಕು ಕಾಸು ಸಂಪಾದನೆ ಯಾಗುವಂಥ ಕಾಲದಲ್ಲಿ) ನಿಮಗೆ ಅದು ಗುಟ್ಟಬಿಡ್ಡಿತು ” ಎಂದು ಹೇಳಿದೆ.

“ ಒಳ್ಳಿಯದಾಯಿತು. ನಾನು ಹೋಗಿದೇ ಮದುವೆಯೇನು ನಿಂತು ಹೋಯಿತೇ? ದುಡ್ಡ ಕೊಟ್ಟರೆ ಮೈಸಾರಿನಲ್ಲಿ ಕೆಲಸದವರಿಗೇನು ಕೆಮ್ಮು? ಮದುವೆಮನೆಗೆಂದರೆ ಯಾರಾದರೂ ಮಾಡುತ್ತಾರೆ. ಖಾಯಿಲೇ ಕಸಾತೆ ಎದರೆ ಯಾರು ಸಿಧ್ಧವಾಗಿ ಬರುತ್ತಾರೆ? ಇಷ್ಟಕ್ಕಾಗ್ನಿ ನಾನೇನು ಧರ್ಮಕ್ಕೆ ಮಾಡಿದನೇ? ಅಲ್ಲಿ ಬರುವ ದುಡ್ಡ ಇಲ್ಲೇ ಒಂದುಹೋಯಿತು. ಗುಂಡಮ್ಮನ್ನ ವಿಶ್ವಾಸ ಅವರಿಗೂ ಗೊತ್ತಿಲ್ಲದೇ ಇಲ್ಲ. ಮದುವೆಗೆ ಬರಲಿಲ್ಲವೆಂತ ಸಿಟ್ಟಿಗೆ ಹಾಗೆ ಹೇಳಿದಾರೆ. ನಿಂತು ಹೇಳಿ, ಮನುವ್ಯರ ವಿಶ್ವಾಸವನ್ನು ಒರಿಹಚ್ಚಿ ನೋಡುವುದು ಕಷ್ಟದಲ್ಲಿ, ಸುಖದಲ್ಲಿ? ಸಂತೋಷ ಕಾಲದಲ್ಲಿ ನಗುತ್ತ ಓಡಾಡುತ್ತ ಉಂಡು, ತಿಂದು, ಕೈಗೆಬುದ ಕೆಲಸವನ್ನು ಮಾಡಿದರೆ ಮಾತ್ರ ವಿಶ್ವಾಸವೇ? ಅದರಿಂದ ಅವರು ವಿಶ್ವಾಸದ ಆಳವನ್ನು ಆಳಿದು, ನಾನು ದೂರವಾದನೆಂದು ಭಾವಿಸಿದರೆ ಅದಕ್ಕೆ ನಾನೇನು ಮಾಡಲಿ? ಅವರ ಸಂತೋಷ ” ಎಂದು ಹೇಳಿ ಗುಂಡಮ್ಮೆ ನಕ್ಕಿಳು.

ಗುಂಡಮ್ಮೆ “ ನಾನೇನು ಧರ್ಮಕ್ಕೆ ಮಾಡಿದನೇ? ” ಎಂದು ಹೇಳಿದರೂ

ಅವಕ ಮತ್ತಿನಲ್ಲಿ ದುಡ್ಡಿಗೆ ಹೆಚ್ಚು ಪ್ರಾಧಾನ್ಯವಿಲ್ಲವೆಂಬುದು ನನಗೆ ಗೊತ್ತು. ಕೈಲಿ ಒಂದು ಕಾಸೂ ಇಲ್ಲದೆ, “ನಾಳೆ”ಯ ಯೋಚನೆಯೇ ಇಲ್ಲದೆ ಅವಳಷ್ಟು ನಿರಾಶಿಯಾಗಿ, ಸುಖವಾಗಿ ಇದ್ದವರನ್ನು ನಾನು ಇದು ವರೆಗೂ ನೋಡಿಲ್ಲ. ಪ್ರಪಂಚದಲ್ಲಿ ಅನುಭವಿಸುವ ಅನೇಕ ಸುಖಗಳಿಗೆ ಆವಶ್ಯಕವಾದ ದುಡ್ಡಿನ ವಿಚಾರದಲ್ಲಿ ಆತೆಕವಿಲ್ಲದೆ, ಶ್ರದ್ಧೆಯಿಲ್ಲದೆ, ಅವಳಂತೆ ಇರುವವರೂ ಬಹಳ ವಿರಳವೇ! ಅವಳ ಸ್ವಭಾವ ಸಾಮಾನ್ಯವಾದ ಇತರ ಜನಗಳಿಗಂತೆ ವಿಚಿತ್ರವಾಗಿತ್ತು. ಅವಳು ಮಾಡಿದ ಶ್ರಮಕ್ಕಾಗಿ ಯಾರಾ ದರೂ ದುಡ್ಡಿಕೊಟ್ಟಿರೆ ಸ್ವಲ್ಪವೂ ಸಂಕೋಚಿಸಿಲ್ಲದೆ ತೆಗೆದುಕೊಳ್ಳುತ್ತಿದ್ದಳು. ಕೊಡದಿದ್ದರೆ ಅದರ ಯೋಚನೆಯನ್ನೇ ಮಾಡುತ್ತಿರಲ್ಲ. ತಾನು ಮಾಡಬೇಕಾದ ಕೆಲಸವನ್ನು ಮಾಡಿದ್ದಾಗ್ಯಾ ಯಿತೆಂದು ತಿಳಿದುಕೊಂಡು ಸುಮೃದ್ಧಿದ್ದು ಬಿಡುತ್ತಿದ್ದಳು.

“ಗುಂಡಮ್ಮೆ ಯಾವಾಗಲೂ ಹಿಗಿರಲಿಲ್ಲ. ಒಂದಾನೇಂದು ಕಾಲದಲ್ಲಿ ಇತರರು ಒಂದು ಆನೆ ತೆಗೆದುಕೊಳ್ಳುವ ಜಾಗದಲ್ಲಿ ನಾಣಿಸ್ತು ಆನೆ ತೆಗೆದುಕೊಳ್ಳುತ್ತಿದ್ದಳು. ಈ ವೈರಾಗ್ಯವೆಲ್ಲಾ ಹೊಸದಾಗಿ ಬುದ್ದು” ಎಂದು ಕೆಲವರು ಹೇಳುವರು, ಅಂದರೆ ಗುಂಡಮ್ಮನನ್ನು ನನಗಂತೆ ನೋಡಲಿನಿಂದ ಕಂಡವರು, ಹೇಳುತ್ತಾರೆ. ಅದೂ ನಿಜವಿರಬಹುದು. ಮತ್ತು ಅದಕ್ಕೆ ತಕ್ಕ ಕಾರಣವೂ ಇದ್ದಿರಬಹುದು. ಅದನ್ನು ಹೇಳಬೇಕಾದರೆ ಗುಂಡಮ್ಮನ ಹಿಂದಿನ ವಿಚಾರವನ್ನು ಸ್ವಲ್ಪ ಹೇಳಬೇಕಾಗುತ್ತದೆ.

* * * *

ಗುಂಡಮ್ಮೆ, ಅವಳ ಶಾಯಿತಂದಿಗಳಿಗೆ ಒಬ್ಬಳೇ ಮಗಳು. ಅವರು ಶ್ರೀಮಂತರಲ್ಲಿದ್ದರೂ ಹೊಟ್ಟಿಟಟ್ಟಿಗಳ ಮಟ್ಟಿಗೆ ಅನುಕೂಲವಾಗಿಯೇ ಇದ್ದರು. ಗುಂಡಮ್ಮನ ಬಾಲ್ಯವು ಬಹಳ ಸುಖವಾಗಿ ಶಳಿಯಿತು. ಜೊತೆಗೆ ಚೇರಿ ಒಬ್ಬರಿಲ್ಲದೆ ಮನೆಗೆ ಒಬ್ಬಳಾಗಿಯೇ ದೇಹಿದ ಅವಳಿಗೆ ಮುಂದಿನ ಸುಖದ ಕಲ್ಪನೆಯನ್ನು ಹೊಣೆಯುವುದರಲ್ಲಿಯೇ ಹೆಚ್ಚು ಹೊತ್ತು ಶಳಿಯುತ್ತಿತ್ತು. (ಆಗ ಈಗಿನಂತೆ ಶಾಲೆ-ಕಾಲೆಚುಗಳ ಕಾಲವಲ್ಲವೆಂಬುದನ್ನು ನಾವು ಮರಿಯುವಂತಿಲ್ಲ.) ಗುಂಡಮ್ಮನಿಗೆ ಮದುವೆಯಾದಾಗ ಐ ವರ್ಷ. ಹುಡುಗ ಅದೇ

ಉರಿನವನಾದರೂ, ನೇರಿಸುಂಗಿನಲ್ಲಿ ತನ್ನ ಸೋದರಮಾವನ ಮನೆಯಲ್ಲಿರುತ್ತಿದ್ದ. ಅವನು ಉರಿಗೆ ಒಂದಾಗ ಅವಳಿಗೆ ಹಬ್ಬಿ ! ಜೊತೆಯವರಿಲ್ಲದೆ ಬಳಲುತ್ತಿದ್ದ ಚೇತನವು ನವಕ್ಕಿತನ್ನಿಂದ ಮಿಡಿಯುತ್ತಿತ್ತು. ಆ ವರ್ಷ ಅವಳಿಗೆ ಒಬ್ಬ ತಮ್ಮನೂ ಹುಟ್ಟಿದ. ಗುಂಡಮ್ಮನೆ ಸಂತೋಷಕ್ಕೆ ಪಾರವೇಜಲ್ಲ. ತಾಯಿ-ತಂದೆಗಳಿಗೂ ಹಾಗೆಯೇ. ಮಗಳು ಗುಂಡನ ಭಿಂತಿಗೆ ಗುರಿಯಾಗುವ ನೇಳಿಗೆ ಮಗ ಹುಟ್ಟಿದ್ದ ಸಂತೋಷವೇ ! ಆದರೆ ಆ ಸಂತೋಷ ಕುಡಿಯಿಡುತ್ತಿರುವಾಗಲೇ ಗುಂಡಮ್ಮನೆ ಗುಂಡ ತೀರಹೋದ ವರ್ತಮಾನವು ಸಿಡಿಲಿನುತ್ತಿ ಬಂದು ಆದು ಮೊಳಕೆಯಲ್ಲಿಯೇ ಸೀದುಹೋಯಿತು.

ಗುಂಡಮ್ಮನಿಗೆ ತನ್ನ ಸ್ಥಿತಿಯನ್ನು ಪ್ರಾಣವಾಗಿ ಅರಿಯುವಷ್ಟು ಪ್ರಪಂಚಜ್ಞಾನ ಬಂದಿರಲಿಲ್ಲ. ಅವಳಿಗೆ ಆಗಾಗ ದುಃಖವಾಗುತ್ತಿದ್ದರೂ, ಮನೆಯಲ್ಲಿ ಅಂಬಿಗಾಲಿಕ್ಕುತ್ತಿದ್ದ ಮಗು ಬೇಗ ಅದನ್ನು ಮರೀಸಿಬಿಡುತ್ತಿತ್ತು. ಹೀಗೆ ಏದಾರು ವರ್ಷಗಳು ಕಳೆದಿರಬಹುದು. ಆಗ ಗುಂಡಮ್ಮನೆ ತಾಯಿ-ತ್ತಿದೆಗಳು ಜೀವನ ಸಾಗರದಲ್ಲಿ ಅವಳನ್ನು ಆ ಮಗುವಿನೈಂದಿಗೆ ತೇಲಿಬಿಟ್ಟು ತಾವು ಕಣ್ಣರೀಯಾದರು.

ಗುಂಡಮ್ಮೆ ನಿಜವಾಗಿ ಕಣ್ಣು ತೆರೆದದ್ದು ಆಗ. ಕಷ್ಟದಲ್ಲಿ ಮುಳುಗಿದ್ದರೂ, ಅದರ ಕಾವು ತಗಲಿದೂ ಆಗಲೇ ! ಉದು ತುಂಬ ಕಂಡ ಜನಗಳೇ; ಮನೆಯಲ್ಲಿ ಶಿನ್ನ ಪುಡಕ್ಕೆ ಇರಿದ್ದರೂ, ಕುಡವರ ಮನೆಗೆ ಹೋಗುವುದು ಆವಮಾನ. ಬದುಕಿ ಬಾಳಿದ ಉರಿನಲ್ಲಿ ಭಿಕ್ಕಬೇಡುವುದೇ ? ಇಂಥಾ ಕಷ್ಟವೇ ಅವಳಿಗೆ ಎಡಿಗಾರಿಕೆಯನ್ನು ಕೊಟ್ಟಿರಬೇಕು ! ಅವಳು ಒಬ್ಬ ಶೇ ಆಗಿದ್ದರಿ ಅದರ ಮಾತೇ ಬೇರೆ. ಜೊತೆಗೆ ಹುಡುಗ ಬೇರೆ. ಅವನನ್ನು ದೊಡ್ಡ ವನನ್ನೂ ಮಾಡುವ ಭಾರವನ್ನು ತಾಯಿ-ತಂದೆಗಳು ಹೊರಿಸಿ ಹೊರಟಿರೋಗಿದ್ದಾರೆ. ಪ್ರಪಂಚವನ್ನು ಇಂಳಿದ ಹುಡುಗಿ ಬರಿಯ ಕ್ಕೆಲ ನೈಸೂರಿಗೆ ಒಂದು ತಮ್ಮನನ್ನು ಮುಂದಕ್ಕೆ ತರುವ ಭಾರವನ್ನು ಹೊತ್ತು ಸ್ವಾರ್ಥವನ್ನೇ ಲಾಘರಿತು ತನ್ನ ಮೇಲೆ ಬಿದ್ದ ಜ್ವಾಬ್ಧಾರಿಯನ್ನು ನಿರ್ವಹಿಸಲು ನಿಂತಳು. ಆ ವರ್ಷಗಳಲ್ಲಿ ಅವಳು ಪಡೆದ ಜೀವನದ ಕಟ್ಟತರವಾದ ಇನ್ನುಭವನೇ ಈಗ ಸಾಮ್ಮಾನ ಅವಳಲ್ಲಿ ನೋಡುತ್ತಿರುವ ತಾಕ್ಕು, ಯಾವಾಗಲೂ ಮಾಸದ ನಗು,

ಇತ್ತುಗಳಿಗೆ ಕಾರಣವಾಗಿರಬೇಕು. ಆ ವಿಚಾರವಾಗಿ ಮಾತುಂಬಂದಾಗ ಗುಂಡಮ್ಮೆ ಒಂದು ದಿನ, “ನೋಡು, ಆ ಹೊದಲಿನ ದಿನಗಳನ್ನು ನೇನೆಯ ಭಾರದು. ಹತ್ತು ಮನಿಗೆ ಕೆಲಸಕ್ಕಾಗಿ ತಿರುಗುತ್ತದೆ. ಒಬ್ಬೊಬ್ಬರ ಸ್ವಭಾವ ಒಂದೀಡಿದು ರೀತಿ. ಒರಬರುತ್ತೆ ನನಗೆ ದೂಷಣೀಗೂ ಹೊಗಳಿಕೊಂಡು ತ್ಯಾಸನೇ ಕಾಣುತ್ತಿರಲಿಲ್ಲ. ಕೆಲಸವೊಂದೇ ನನ್ನ ಗುರಿ! ಎಪ್ಪು ಕಷ್ಟಪಟ್ಟಿದ್ದರೂ ಮನಿಗೆ ಬುದು ಅವನನ್ನು ನೋಡಿದ ಕೂಡಲೇ ಎಲ್ಲವೂ ಮರಿತುಹೋಗುತ್ತಿತ್ತು. ನನಗೆ ಪ್ರಪಂಚವೆಂದರೆ ಅವನೇ ಆಗಿದ್ದ. ಎಷ್ಟೋ ಸಲ ಮೂರು ಮೂರುದಿನ ಉಟ್ಟವಿಲ್ಲದೆ, ಅವನ ಮಟ್ಟಿಗೆ ತಿಂಡಿ ತರಲು ಸಾಧ್ಯ ವಾಗುತ್ತಿತ್ತು. ಆದರೆ ಕಾಲವು ಎದಿಗೂ ಒಂದೇ ಸಮನಾಗಿರುವುದಿಲ್ಲ. ನನಗೂ ಹೆಚ್ಚು ಜನಗಳ ಪರಿಚಯವಾಯಿತು ನನಗೆ ನನ್ನ ರಟ್ಟಿಂಗ್ ದಿಕ್ಕಾಯಿತು. ಕೂಲಿ ನಾಲಿ ಮಾಡಿ ಅದರಲ್ಲೇ ಹೊಟ್ಟಿ, ಬಟ್ಟಿ, ಅವನಿಗೆ ವಿದ್ಯೆ, ಬುದ್ಧಿ, ಮುಂಜಿ, ಮದುವೆ ಎಲ್ಲಾ ಮಾಡಿ ಆಯಿತು. ಒಂದು ದಿನಸ್ವೂ ಶಷ್ಟಿ ಕಾಣಲಿಲ್ಲ ಅದು ಏನು ಉತ್ಸಾಹವೇ ಕೆಲಸ ಮಾಡುವುದಕ್ಕೆ! ಎಪ್ಪು ಸಂಪಾದಿಸಿದರೂ ಸಾಲದು. ಅವನಿಗಾಗಿ ನನ್ನ ಜೀವನನ್ನೇ ಕೊಟ್ಟಿರೂ ತೃಪ್ತಿಯಾಗದು.. ಅವನೂ ಹಾಗೇ ಇದ್ದ. ಬಹಳ ಒಕ್ಕೆ ಹುಡುಗ, ಒಂದು ದಿನಸ ಮಾತ್ರ—ಅದೂ ಸಹವಾಸದೋಷ ಅನ್ನಿ! ನಾನು ಪುಸ್ತಕಕ್ಕೆಂದು ಕೊಟ್ಟಿ ದುಡ್ಡಿನಲ್ಲಿ ಹೋಟಲಿಗೆ ಹೋಗಿ ತಿಂಡಿ ತಿಂದು, ನಾಟಕ ನೋಡಿ, ಪುಸ್ತಕವಿಲ್ಲದೆ ಕಾಲಿನಲ್ಲಿ ಹಿಂದಾದನುತೆ. ಆ ವಿಚಾರ ನನಗೆ ತಿಳಿದಾಗ ಎಪ್ಪು ದುಃಖವಾಯಿತು, ಗೊತ್ತೇ? ಅವನನ್ನು ‘ಹೀಗೆ ಏಕೆನಾಡಿದೆ?’ ಎಂದು ಕೇಳುವುದಕ್ಕೆ ಕೂಡ ನನ್ನಲ್ಲಿ ಶಕ್ತಿ ಉಳಿಯಲಿಲ್ಲ. ನಾನು ಕಟ್ಟಿದ್ದ ಆದರ್ಥದ ಚಿತ್ರವೆಲ್ಲಾ ಒಂದೇ ಸಲಕ್ಕೆ ಚೂರುಷೂರಾಗಿ ಬಿದ್ದು ಹೋಯಿತು. ಮೂರು ದಿನಸ ಒಂದೀಸಮ ಅನ್ನ ನೀರಿಲ್ಲದೆ—ಕೆಲಸಕ್ಕಾಗಿ ಹೋಗದೆ ಸಂಕಟ ಪಟ್ಟಿ. ಕೊನಿಗೆ ಆ ಹುಡುಗ ನನ್ನ ಸಂಕಟವನ್ನು ನೋಡಿ ಅಳುತ್ತಾ, ‘ಆಕ್ಕಾ, ನಾನು ಮಾಡಿದ್ದ ತಪ್ಪು, ಇದೇ ಹೊದಲು, ಇದೇ ಕೊನೆ—ಇನ್ನು ಮುಂದೆ ಹೀಗೆಂದಿಗೂ ಮಾಡುವುದಿಲ್ಲ’ ಎಂದು ಹೇಳಿದ. ಅಲ್ಲ ಏನು ಹೆಚ್ಚು! ನಾನು ಅವನಿಗಾಗಿ ಕಷ್ಟಪಡುತ್ತಿನೀ ಅಂತ, ನವಕ್ಕೆ ತನ್ಯದಿಂದ ತುಂಬಿದ

ಒಂದು ಜೀವ ನನ್ನ ಇಷ್ಟದಂತೆಯೇ ನಡೆಯಬೇಕೆಂದು ಬಯಸುವುದು ಯಾವ ಸ್ವಾಯ? ಆಗ ಸಂಕಟಪಟ್ಟಿದ್ದು ನೆನೆದರೆ ಈಗ ನನಗೇ ನಗು ಬರುತ್ತೆ. ನನ್ನ ಜೀವನವೆಲ್ಲಾ ಮುಚ್ಚು ಮುಚ್ಚೇ ಅನ್ನು. ಆಗ ಅವನೇ ಪ್ರಪಂಚವೆಲ್ಲಾ ಅಗಿದ್ದ! ಈಗ ಅವನು ದೂರವಾದ ಮೇಲೆ ಪ್ರಪಂಚವೆಲ್ಲಾ ನನ್ನದೆ ಅಗಿದೆ” ಎಂದಳು.

“ಅವನಿಗಾಗಿ ಇಲ್ಲಿ ಇದ್ದು ಹಲುಬುತ್ತೀರಿ. ಅವನ ಒಳ ಹೋಗಿ ಇರಬಾರದೆ? ಸಂಪಾದಿಸುವ ಕಾಲದಲ್ಲಿ ನೀವು ಹೋದರೆ ಅನ್ನು ಹಾಕಲಾರನೇ? ಬಳ್ಳಿಯವನು ಎಂದು ಹೋಗಳುತ್ತೀರಿ. ಮುಸ್ತಿನ ಕಾಲದಲ್ಲಿ ನಾಲ್ಕು ದಿವಸ ನಾರಾಯಣ, ಶ್ವಾಸ ಎನ್ನುತ್ತಾ ಇದ್ದು ಕೊಂಡಿರದೆ ಈ ಕಷ್ಟ ಎಲ್ಲಿಯವರಿಗೆ ಗುಂಡಮ್ಮು? ” ಎಂದು ಕೇಳಿದೆ.

“ಕಷ್ಟವೇನು ಬಂತು! ಸಿಮಗೆ ಹಾಗೆ ತೋರುತ್ತೆ. ಅವನೇನೋ ಕರೆಯುತ್ತಲೇ ಇದಾನೆ. ‘ಬಾ, ಆಕ್ಕ ನಾವು ಕುಡಿದ ಗಂಜಿ ನಿನಗೂ ಹಾಕುತ್ತೇನೆ, ಸೀನು ನಮಗೆ ಭಾರವೇ’ ಎನ್ನುತ್ತಾನೆ. ನನಗೇ ಹೋಗಲು ಇಷ್ಟವಿಲ್ಲ. ಅವನಿಗೆ ಕೆಲಸವಾಗಿ ಬೇರೆ ಸಂಸಾರ ಹೂಡಿದಾಗ ನನಗೆ ಒಂದೇ ಸಲಕ್ಕೆ ಮುಪ್ಪು ಬಂದುತ್ತಾಯಿತು. ಯಾತಕ್ಕೂ ಕೆಲಸಕ್ಕೆ ಬಾರದುತ್ತೆ ತೋರಿತು ನನ್ನ ಜೀವ. ಇಷ್ಟ ದಿನವೂ ಕಷ್ಟಪಟ್ಟಾಯಿತು. ಈಗ ಒಂದು ತುತ್ತು ಅನ್ನುಕ್ಕಾಗಿ ಮತ್ತೊಬ್ಬರ ಆಶ್ರಯದಲ್ಲಿರಲೇ? ಅಂತಹ ಹೋಗಲೇ ಬೇಕಾದ ಕಾಲ ಬಂದಾಗ ಹೋದರಾಯಿತು ಎಂದುಕೊಂಡೆ. ಈಗ ನನಗೇನು ಆಗಬೇಕಾಗಿದೆ? ಎಲ್ಲಿದ್ದರೆ ಆಳ್ಳೇ ಮನೆ. ಆ ಗುಡಿಸಲಿಗೆ ಒಂದು ರೂಪಾಯಿ ಕೊಡುವುದೂ ದಂಡವೇ. ಏನೋ ಕೈಕಾಲು ಗಟ್ಟಿಯಾಗಿರುವವರಿಗೂ ಸರಿ. ಒಂದು ತಲೆನೋವು ಮೂಗುನೋವು ಬಂದರೆ ಕಾಲುನೀಡಿಕೊಡು ಇನ್ನೊಬ್ಬಿರಿಗೆ ಮುಜಗರವಾಗದಂತೆ ಮಲಗಿಕೊಳ್ಳುವುದಕ್ಕೆ ಇರಲಿ ಎಂದು ಅದನ್ನು ಇಟ್ಟುಕೊಂಡಿದ್ದೇನೇ ಆಷ್ಟೇ” ಎಂದು ಹೇಳಿದಳು. ಆಕೆ ಆಡುತ್ತಿದ್ದ ಒಂದೊಂದು ಮಾತ್ರಾ ಒಂದೊಂದು ಅನುಭವದ ಕುದ್ದೆಯಂತೆ. “ಅನಳು ಯಾವುದಕ್ಕೂ ವ್ಯಾಸನಪಡದವಳಂತೆ ಹಗುರವಾಗಿ ಮಾತಾಡುತ್ತಿದ್ದರೂ, ಅವಳ ಮನಸ್ಸಿನಲ್ಲಿ ವ್ಯಧಿಯಿಲ್ಲವೇ? ಈ ಸ್ನೇಹಕೂನ್ನೇ ಜೀವನದಲ್ಲಿ ಬೇಸರವಿಲ್ಲವೇ?” ಎಂಬ ಪ್ರಶ್ನೆ ಆಗಾಗ ನನಗೆ ಬರುತ್ತಿತ್ತು.

ನಾನು ನೋಡುವಾಗೆ ಆಕೆಗೆ ವಯಸ್ಸು ಖವತ್ತರ ಮೇಲಾಗತ್ತು. ಅವಳನ್ನು ಬಹುವಚನದಲ್ಲಿ ಮಾತಾಡಿಸಿದರೆ ಆಕೆಗೆ ಸಿಟ್ಟು ಬರುತ್ತತ್ತು ನೀವು ದೊಡ್ಡವರು, ನಿಮ್ಮನ್ನು ಹೇಗೆ ಬಾ, ಹೋಗು, ಎನ್ನು ವುದು? ” ಎಂದು ಕೇಳಿದರೆ, “ಸಿನ್ಮ್ಯಾ ಅಜ್ಞ ಎಷ್ಟು ದೊಡ್ಡವರು? ಅವರನ್ನು ಬಾ ಎನ್ನುವುದಿಲ್ಲವೇ? ನನ್ನನ್ನು ಏಕೆ ಹಾಗೇ ತಿಳಿದುಕೊಳ್ಳಬಾರದು! ನೀನಾದರೂ ಈಗೆ ಶರದರೆ ನನಗೆ ಸವಾಧಾನವಾಗಿತ್ತು ” ಎಂದು ಹೇಳುತ್ತದ್ದಾರು. ಈಗ ನನಗೆ ಏನು ಹೇಳುವುದಕ್ಕೂ ತೋರುತ್ತಿರಲಿಲ್ಲ. ಆಕೆ ಅನೇಕಸಲ ಆ ನಾತನ್ನು ಒತ್ತಿ ಹೇಳಿದ್ದರ ಮೇಲೆ, ಈಗಿಗ ಸ್ಪಳ್ಪ ಪ್ರಯತ್ನಪಟ್ಟಿರೂ ಪೂರ್ತಿಯಾಗಿ ಬಹುವಚನವ್ಯತ್ಯಾಗಿಯೋಗಿಲ್ಲ.

*

*

*

*

ಒಂದು ದಿನ ಸಂಯಂಕಾಲವಾಗಿತ್ತು. ನಾನು ಪನೋಣಿ ಕಲಸವಾಡುತ್ತಿದ್ದು. ಈಗ ಗುಂಡಮ್ಮು ಬಂದು ಕೊಗಿದಳು. ಅವಳ ಮುಖ ಪಚ್ಚಾಗಿತ್ತು “ಈನು ಗುಂಡಮ್ಮು? ” ಎಂದು ಕೇಳಿದೆ.

“ ಪನೂ ಇಲ್ಲ, ಇಲ್ಲೇ ನಾಗಮ್ಮನ ಮನೆಗೆ ಬಂದಿದ್ದೆ ಹಾಗೆ ನೋಡಿ ಕೊಂಡು ಹೋಗೋಣವೆಂದು ಬಂದೆ.”

“ ಹೌದು; ನಾಗಮ್ಮ, ‘ಗುಂಡಮ್ಮ ಯಾಕೋಣಿ ಬರಲೇ ಇಲ್ಲ. ಅವತ್ತ ಅವಸರದಲ್ಲಿ ಹೊರಟುಹೋದರು ಬಂಗಿನ ಸಹ ಕೊಣ್ಣಿಳಿ ಬೋರನ ಸಂಗಡ ಹೇಳು ಕಳುಹಿಸಬೇಕು ’ ಎಂದಿದ್ದಾರು.”

“ ಬಾಗಿನ ಎಲ್ಲಿ ಹೋಗುತ್ತೇ ಹೇಳು! ಇನ್ನೊಂಬು ಉನವಾದರೂ ನಾನು ಹೋಡದಿನ ಬರುತ್ತಿತ್ತು. ನೀನು ಈ ಸಲ ಮಗುವಿನ ಹುಟ್ಟಿದೆಯ್ಯಾ ಮಾಡಿದೆಗ ಬಂದು ತಿಂಗಳಾದ ಮೇರೆ ನಾನು ಉರಿಂದ ಬಂದಾಗ ಮಡಿಯಲ್ಲಿ ಮುಚ್ಚಿಟ್ಟಿದ್ದು ಕೊಡಲಿಲ್ಲವೇ? ಉದು ಸ್ಪಳ್ಪ ವಾಸನೆಬಂದಿತ್ತು. ಆದರೂ ನೀನು ಉಸ್ಟು ವಿಶ್ವಾಸದಿಂದ ಇಟ್ಟಿದೆಯಲ್ಲ ಎಂದು ಬಂದು ಕಾಳೂ ಬಿಡದೆ ತಿಂದೆ. ಮುಖ್ಯ, ವಿಶ್ವಾಸ ಎಲ್ಲಕ್ಕೆಂತ ದೊಡ್ಡದು....”

“ ಕೂತುಕೊಣ್ಣಿ ಗುಂಡಮ್ಮ, ಸಂತೇ ಇದ್ದಿರಲ್ಲ. ನಾಗಮ್ಮ ಜಾಗೆ,

ಚಿಕ್ಕವಳಾದ್ದರೂ ತುಂಬಾ ತಿಳಿನಳಿಕೆ. ಅವತ್ತು ಬಹಳ ವಿಶರಣೆಯಾಗಿ ಮಾಡಿದಳು.”

“ ಹೊಮು, ನಾನೂ ಅವಳಿಗೆ ಹಾಗೇ ಹೇಳಿದೆ. ಇಷ್ಟಾದರೂ ಅವಳ ಮನಸ್ಸಿಗೆ ಸಮಾಧಾನವಿಲ್ಲ. ಸಂಸಾರ ಎದ ಮೇಲೆ ಏನಾದರೂ ಇರುತ್ತೀಲ್ಲ. ‘ನಮಗೆನ್ನು ಎನು ಮಾಡುವುದಕ್ಕೆ ಬರುತ್ತೇ’ ಎದು ಹೇಳಬಿಡಳು.”

“ ಕಾರಣ ? ”

“ ಅವತ್ತು ಸುಣ್ಣ ಹೋ ಏನೋ ಸಿಕ್ಕಲಿಲ್ಲವಂತೆ. ‘ಎನು ಅಣೆಮಾಡಿ ದೀಯೋ ಒಂದಿಪ್ಪ ಸುಣ್ಣ ಕ್ಕೆ ಗತಿಯಿಲ್ಲ ಈ ಮನೆಯಲ್ಲಿ’ ಎದು ಅವಳ ಯಜಮಾನರು ಕೊಗಾಡಿದರು. ವಾವ, ಹುಡುಗಿ ಒಬ್ಬ ಶೀ ಬಹಳ ಉತ್ಸಾಹ ದಿಂದ ಒಂದು ತಿಂಗಳಿಂದ ಇದಕ್ಕೆ ಸಿದ್ಧ ಮಾಡಿದ್ದಳು. ಒಂದು ಮಂದಕೆಯ ತುಂಬ ಕೆನೆಯ ಹಾಗಿದ್ದ ಸುಣ್ಣ ಸೋಸಿ ತುಂಬಿಟ್ಟಿದ್ದಳು. ಪಾವ, ಅವಳೇ ಎಲ್ಲಕ್ಕೂ ಓಡಾಡಬೇಕು. ಕೊಡುವುದು ಸ್ವಲ್ಪ ತಡವಾಯಿತು. ಗುಂಡಸರು ಅಪ್ಪೆಲ್ಲ ಎಲ್ಲಿ ನೋಡುತ್ತಾರೆ? ಬೇಗ ಕೈಗೆ ಸಿಕ್ಕಲಿಲ್ಲವೆಂದು ಹಾಗುಂದಿರ ಬಹುದು. ಅಪ್ಪು ಜನರ ಎದುರಿಗೆ ಹಾಗುದುಬಿಟ್ಟರಲ್ಲ ಎದು ಅವಳಿಗೇ! ನಾನೂ ಎಮ್ಮೇಕ್ಕೆ ಸಮಾಧಾನ ಹೇಳಿದೆ. ‘ನಿನಗೆ ಆ ಮಾತಿನಿಂದ ನೋವಾಗಿದೆ ಎಂದು ತಿಳಿದರೆ ನೀನ್ನ ಯಜಮಾನರು ಇನ್ನಾಂ ಹೆಚ್ಚು ಆದರಿಸಿ ಸಮಾಧಾನ ಮಾಡುತ್ತಾರೆ. ಹಾಗೆ ಅಂದಮಾತ್ರಕ್ಕೆ ಅವಮಾನವೇನು ಹೇಳು. ಏನೋ ಸಿಟ್ಟಿನ ಭರದಲ್ಲಿ ಆಡಿದ ಮಾತು’ ಎದೆ. ಸ್ತ್ರೀತಿಯಿಂದ ಸಮಾಧಾನ ಮಾಡುವವರಿಂಬ್ಬರದ್ದರೆ, ಅನ್ನಿಸಿಕೊಳ್ಳುವುದೂ ಒಂದು ತರಹ ಸುಖವೇ ಅಲ್ಲವೇ?’ ಎದು ನನ್ನ ಕೇಳಿದಳು. ನಾನು ಆ ಮಾತಿಗೆ ಏನು ಹೇಳಲಿ? “ ಇರಬಹುದು ” ಎದೆ.

ಎದೂ ಇಲ್ಲದ ಗುಂಡಮ್ಮೆ ಆ ಮಾತು ಹೇಳಿತ್ತು ಕಣ್ಣೀರು ತುಂಬಿ ದುದನ್ನು ನೋಡಿ ನನಗೆ ಹೇಗೆಹೇಗೋ ಆಯಿತು. “ ಗುಂಡಮ್ಮೆ, ಇವತ್ತು ಯಾಕೋ ನಿಮ್ಮ ಮನಸ್ಸು ಸರಿಯಾಗಿರುವಂತಿಲ್ಲ. ನಿಮ್ಮ ತಮ್ಮ ಮುಷಾರಾಗಿ ದಾನೋ ಇಲ್ಲವೋ? ಏನಾದರೂ ಕಾಗದ ಬಾತೆ? ” ಎದು ಕೇಳಿದೆ.

“ ನೋಡಿದೆಯಾ, ಬುಡಕ್ಕೇ ಕೊಡಲಿ ನಾಕಿದೆ. ಬುಧಿನಂತರ

ಲಕ್ಷ್ಯಣವೇ ಹೀಗೆ. ಈಗ ಮೂರು ದಿನದಲ್ಲಿ ಶೀನು ಬುದ್ದಿದ್ವಂಡನೆ. ಒಂದು ದಿನ ಅವರ ಮಾವನ ಮನೆಯಲ್ಲಿ ಇದ್ದ ಹೊರಟುಹೋದನುತ್ತೆ. ಉಂಟಿಗೆ ಹೋದ ಮೇಲೆ, ‘ನನಗೆ ನಿನ್ನನ್ನು ನೋಡಬೇಕೆಂದು ಬಹಳ ಆಸೆಯಿತ್ತು. ಒಂದು ಫೋಳಿಗೆಯೂ ಪುರುಷೋತ್ತಾಗಲಿಲ್ಲ, ಬರಲಿಲ್ಲವೆಂದು ಏನೂ ತಿಳಿದುಕೊಳ್ಳಬೇಡ. ಇನ್ನೊಂದುಸಲ ಬರುತ್ತೇನೇ’ ಎಂದು ಕಾಗದ ಬರೆದಿದ್ದಾನೆ. ಬೇಳಗೈ ಕಾಗದ ಬಂದಾಗಿನಿಂದಲೂ ಒಂದೂ ಬೇಡವಾಗಿದೆ. ಒಲೆಯನ್ನು ಸಹ ಹೊತ್ತಿಸಲಿಲ್ಲ. ಹೊತ್ತುಹೋದೇ ಗೊತ್ತಾಗಲಿಲ್ಲ. ಸುಮೃನೆ ಹೆಂಚು, ಗಳು, ಎಣಿಸುತ್ತೇ ಕೂಡಿದ್ದೆ. ನಾಗಮೃನ್ನೆ ಮನೆ ಆಳು ಬುದು ಕೂಗಿದ. ಆಗ ಎದ್ದಿ ಮುಖ ಹೊಳಿದುಕೊಡು, ಒಂದು ಲೋಟಿ ನೀರು ಕುಡಿದವಲೇ ಈ ಕಡೆ ಬುದುಬಿಟ್ಟೆ” ಎಂದರು.

ನನಗೆ ಆಕೆಯನ್ನು ನೋಡಿ ತುಬ ವ್ಯಾಘೆಯಾಯಿತು. ಸಮಾಧಾನ ಕ್ಷಾಗಿ, “ಗುಂಡಮೃನೀವು ಎಲ್ಲರಿಗೂ ವಿವೇಕ ಹೇಳುವವರು, ಹೀಗೆ ಮಾಡ ಬಹುದೇ? ಏನೋಇ, ಏನು ಕೆಲಸವಿತ್ತೋ, ಹಾಗೇ ಹೊರಟಿಹೋಗಿರ ಬಹುದು. ಅಪ್ಪುಕ್ಕೆ ಇಪ್ಪು ನೆಂಂದುಕೊಳ್ಳುವುದೇ? ನೋಡಿ, ಹೋದವಾರ ನನ್ನ ತಂಗಿ ವೋಟಾರಿನಲ್ಲಿ ಬುದಿದ್ದಳಂತೆ; ಅಲ್ಲೇ ಯಾರೋ ಸ್ವೇಚ್ಛಿತರ ಮನೆಯಲ್ಲಿ ರಾಶಿ ಇದ್ದ ಬೇಳಗೈ ಅಪ್ಪು ಹೊತ್ತಿಗೇ ಹೊರಟಿಹೋದಳಂತೆ. ಅಮೇಲೆ ನನಗೆ ಗೊತ್ತಾಯಿತು. ವೋಟಾರಿತ್ತು. ಹಾಗೇ ಒಂದುಕ್ಕಣ ಈ ಕಡೆ ಒಂದು ಇಣಿಕಿ ನೋಡಿಕೊಂಡು ಹೋಗಬಾರದಾಗಿತ್ತೇ ಏಮುಕೊಂಡೆ ಅಪ್ಪೆ. ಅದನ್ನು ಲಾಲ ಮನಸ್ಸಿಗೆ ಹಚ್ಚಿ ಕೋತ್ತಾ ಹೋದರೆ ಹೇಗಾಗುತ್ತೇ ಹೇಳಿ?”

“ ಏನೋಮೃನೀ, ನೀವು ಸರಿಸರಿಯಾಗಿ ಬದುಕುವವರು, ಹಾಗೇ ಅಂದು ಕೊಳ್ಳಬಹುದು. ನನಗೆ ಹಾಗನ್ನಿಸುವುದೇ? ನಾನೂ ಎಲ್ಲರಂತೆ ಇದಿದ್ದರೆ ನನ್ನ ತಮ್ಮ ಹೀಗೇಕೆ ಮಾಡುತ್ತಿದ್ದೇ? ಅತ್ಯೇ ಮನಗೆ ಹೋದರೆ ಅಳಯ ಬಂದನೆಂದು ತುಬಾ ಉಪಚಾರಮಾಡುತ್ತಾರೆ. ನನ್ನ ಮನೇಲಿ ಏನಿದೆ? ಕಾಫಿಪ್ಪಡಿ ಸಕ್ಕರೆ ತೀಗೆದುಕೊಂಡು ಬುದರೆ ಕಾಫಿ ವಾಡಿ ನಿನಗೂ ಕೊಟ್ಟು ನಾನೂ ಕುಡಿಯುತ್ತೇನೇ ಎನ್ನಬೇಕಾಗಿತ್ತು. ಏನೋ ಹಾಳುವಾಪಿ ಆಳುಕು

ಮನಸ್ಸು; ಎಮ್ಮೆ ಬುದ್ಧಿ ಹೇಳಿದರೂ ಅದರ ದಾರಿ ಅದು ಬಿಡುವುದಿಲ್ಲ. ಅದರೇನು? ನಾನು ಗುಡಲ್ಲವೇ? ಯಾವುದಕ್ಕಾಗು ಜಗ್ಗುವುದಿಲ್ಲ. ಅದಕ್ಕೇ ನಾನು ಆ ಹೆಸರಿಟ್ಟುಕೊಂಡ್ದು! ಏನೋ ಹೇಳುತ್ತಾರಲ್ಲ ‘ಗೋರ್ಕಾಲ್ಲ ಮೇಲೆ ಮುಳಿಗರಿದರೆ’ ಅಂತ, ಹಾಗೆ! ಕಷ್ಟಸುಖ ಯಾವುದು ಬಂದರೂ ಬಹಳ ಹೊತ್ತು ನಿಲ್ಲಿವುದಿಲ್ಲ. ಕಲ್ಲಿನ ಮೇಲೆ ಬಿಷ್ಟ ನೀರಿನ ಹಾಗೆ! ಒಂದುಕ್ಕೊನೆನಸಿ ಕೊಚ್ಚಿಪೋಗುತ್ತದೆ. ಅಷ್ಟೇ! ನಾಳೆ ಇಮ್ಮು ಹೊತ್ತಿಗೆ ನನ್ನ ಸಮಾನವಿಲ್ಲವೆಂದು ಹಪ್ಪಳವೋ, ಅಂಡಿಗಯೋ ಮಾಡುತ್ತ ಸವಾಧಾನವಾಗಿದ್ದು ಬಿಡುತ್ತೇನೆ” ಎಂದು ಹೇಳಿ ಕಣ್ಣೊಳಿಸಿಕೊಂಡಳು.

“ಗುಡಮ್ಮು ಹೆಸರು ಬದಲಾಯಿಸಿಕೊಂಡ ವಿಚಾರ ನನಗೆ ಗೋತ್ತಿತ್ತು. ಅವಳ ಹೆಸರು ‘ಅರವಿಂದ’ ಗುಡಮ್ಮು ಕುರಾಪಿಯೇನಲ್ಲ. ಈ ವರ್ಷಸ್ಸಿನಲ್ಲಿ ಇಮ್ಮು ತಾಪತ್ರಯಗಳಲ್ಲಿ ಇರುವಾಗಲೇ ತಕ್ಕುಮಟ್ಟಿಗೆ ನೋಡಲು ಚೆನ್ನಾಗಿದ್ದಾಳೆ. ಚಿಕ್ಕತನದಲ್ಲಿ ಇನ್ನೂ ಲಕ್ಷ್ಯಾಳವಾಗಿದ್ದ ಹೆಂದು ಅವಳನ್ನು ಈಗ ನೋಡುವ ಯಾರಾದರೂ ಸುಲಭವಾಗಿ ಉಂಟಿಸಬಹುದು. ತಾಯಿ-ತಂಡಿಗಳು ತಮ್ಮು ಬಂದೇ ಮುಗುವನ್ನು ಮುದ್ದಿಸಿದ ‘ಅರವಿಂದ’ ಎಂದು ಕೂಗುತ್ತಿದ್ದರು. ಅವಳು ಮೈಸೂರಿಗೆ ಬಂದ ತರುಣದಲ್ಲಿ ಯಾರೋ ಅವಳನ್ನು “ಮಾಡುವುದು ಕೂಲಿ, ಹೆಸರು ಮಾತ್ರ ‘ಅರವಿಂದ’” ಎಂದು ಆಡಿಕೊಂಡರಂತೆ. ಅದು ಅವಳ ಕಿವಿಗೂ ಬಿದ್ದಿತ್ತು. ಗುಡಮ್ಮು ಅವರ ಮೇಲೆ ಕೋಪಿಸಿಕೊಳ್ಳಲಿಲ್ಲ, ‘ಅದೂ ನ್ಯಾಯವೇ’ ಎಂದುಕೊಂಡಳು. ಚೆನ್ನಾಗಿರುವ ಹೆಸರು, ಕೂಲಕೆಲಸ, ಎರಡೂ ಜೊತೆಯಲ್ಲಿ ಶೋಭಿಸುವುದಿಲ್ಲ. ಯಾವುದನ್ನಾಡರೂ ಬಂದನ್ನು ಬಿಡಬೇಕು. ಗುಡಮ್ಮು ಆಗ ಇದ್ದ ಸ್ಥಿತಿಯಲ್ಲಿ ಯಾವುದನ್ನು ಬಿಡಬೇಕೆಂದು ಹೆಚ್ಚು ಯೋಚ್ಚನೆಮಾಡಬೇಕಾಗಿರಲಿಲ್ಲ. ಹೆಸರು ಬದಲಾಯಿಸುವುದೇ ಸುಲಭವೆಂದುಕೊಂಡು, ಆಗಿನಿಂದ ಮುಂದೆ ತಾನು ಹೋದ ಕಡೆಯಲ್ಲಿಲ್ಲಾ ‘ಗುಡಮ್ಮು’ನೆಂದು ಹೇಳಿಕೊಳ್ಳುತ್ತಾ ಬಂದಳಂತೆ.

ಈ ವಿಚಾರವನ್ನು ಅವಳೇ ಬಂದು ದಿನ ಏನೋ ಮಾತು ಬುದಾಗ ಹೇಳಿದ್ದಳು. ಈಗಲೂ ಆ ಹೆಸರು ನೆನಪಾದ ಕೂಡಲೆ ಗುಡಮ್ಮನಿಗೆ ಹೊಸ ಕೆತ್ತಿ ಬುದುತ್ತಾಗಿ ನಗುಮುಖಿಂದ ಎದ್ದು, “ನಾನು ಹೋಗುತ್ತಿನಮ್ಮು, ಹೊತ್ತಾಯಿತು” ಎಂದಳು.

ನಾನು, “ಗುಂಡಮ್ಮೆ, ಏನಾದರೂ ಸ್ವಲ್ಪ ಫಲಾಹಾರ ವಾಡಿಕೊಂಡು ಹೋಗಿ, ಬೇಳಿಗಿನುದ ಉಟ್ಟಿವಿಲ್ಲ” ಎಂದು ಹೇಳಿದೆ.

“ಏನೂ ಬೇಡಮ್ಮೆ, ನಾಳೆ ಉಟ್ಟಿ ಅಗುತ್ತೆ. ಈಗ ನಾಗಮ್ಮೆ ಕೊಟ್ಟಿದ್ದಾಳ್ಳಿಲ್ಲ ಅದನ್ನೇ ಅಪ್ಪು ಬಾಯಿಗೆ ಹಾಕಿಕೊಳ್ಳುತ್ತೇನೆ” ಎಂದು ಹೇಳಿ ಹೊರಟುಹೋದಳು.

ಗುಂಡಮ್ಮೆ ಹಾಗೇ ಕತ್ತಲೆಯಲ್ಲಿ ಮರಿಯಾದಳು. ನಾನು ಬಕೆಳ ಹೊತ್ತಿನವರಿಗೆ ಆ ಕಡೆಯೇ ನೋಡುತ್ತ, ಜೀವನದ ಸುಖದುಃখಗಳ ಕುಲುಮೆಯಲ್ಲಿ ಕರಗಿ ತಿಳಿಯಾದ ಮನಸ್ಸನ್ನು, ಆ ಅನುಭವದ ಬೇಳಕನ್ನು ಪ್ರತಿಬಿಂಬಿಸುತ್ತಿದ್ದ ಅವಳ ಮುಖ ನ್ನು ನೆನೆಯುತ್ತಿದ್ದೆ.

ಎರಡು ಒತ್ತು ॥ ॥ ॥ ॥

೦

ಗಂಗಾರಾಮ ತಲೆಗೆ ವಸ್ತುವನ್ನು ಸುತ್ತಿಕೊಂಡು ಹೊರಗೆ ಹೊರಟು. ಎರಡು ಹೆಚ್ಚೆ ಇಡುವನ್ನು ರಳ್ಳಿ ಚೆನ್ನಿ ಒಳಗಿನಿಂದ ಮಗುವನ್ನುತ್ತಿ ಕೊಂಡು ಬುದು, ಅವನ ಭುಜವನ್ನು ಕುಲುಕಿ ನಗುತ್ತ,—

“ನಾನು ಹೇಳಿದ್ದನ್ನು ಮರಿಯುವುದಿಲ್ಲ ತಾನೇ?” ಎಂದಳು.

ಗಂಗಾರಾಮ ಹಿಂತಿರುಗಿ ನೋಡಿ ತಾನೂ ನಗುತ್ತ,—

“ಏನ್ನು ಚೆನ್ನಿ ನೆನಪಿಟ್ಟುಕೊಳ್ಳುತ್ತಿದ್ದು? ” ಎಂದ.

“ಈಗ ಹೇಳಿದ್ದನ್ನು ಈಗಲೇ ಮರಿತುಬಿಟ್ಟರೆ, ಇನ್ನು ಎರಡು ದಿನಕ್ಕೆ ನೆನಪಿದ್ದ ಹಾಗೇ ಆಯ್ದು.”

“ಹೋಗಲಿ ಚೆನ್ನಿ, ಇನ್ನೊಮ್ಮೆ ಸಲ ಹೇಳಬಿಡು. ನನಗೆ ಮರವು ಚೆಚ್ಚಿ....ಈ ಸಲ....ನಿನ್ನ ಕೊರಳಾಗೆಗೂ ಮರಿಯೋಬ್ಲು.”

“ಆದೇ, ನಾಡಿದ್ದು ಚಾಮುಂಡಿ ಅಮೃತ ಹಬ್ಬ. ಗ್ರಾಮದೇವತೆ ಉತ್ಸವ. ಎಲ್ಲರೂ ಹಬ್ಬ ಪಾತ್ರತ್ವರೀ. ಮಗುವಿಗೆ ಒಂದಿದ್ದ ಶಾಯಿಲೆ ಯಲ್ಲಿ ಮಾತಾಯಿ ಇಮ್ಮುಪಿಟ್ಟಿಗೆ ದಯವಾಡಿದಳಿಲ್ಲ! ನಾವೂ ಹಬ್ಬ ಪಾಡಿ ಹರಕೆ ಸಲ್ಲಿಸಬೇಡನೆ? ನಾಳೆ ಬಿಳಗ್ಗೆ ಯೇ ರಜ ಕೇಳಿಕೊಂಡು ಬಂದುಬಿಡು. ಹಾಗೇ ಸಂಬಳದ ದಣದಲ್ಲಿ ಕೊಂಚವನ್ನು ಮುಂಗಡವಾಗಿ ತೆಗೆಂಡು, ಬರುತ್ತಾ ಸಾಮಾನನ್ನು ತೆಗೆದುಕೊಂಡು ಬಾ....ಮನೆಯಲ್ಲಿ ಏನೂ....ಇಲ್ಲ” ಎಂದಳು.

ಗಂಗಾರಾಮ ಖಿನ್ನನಾಗಿ, “ಚೆನ್ನಿ, ಹಣ ಎಲ್ಲದೆ? ಹೋದ ತಿಂಗಳೇ ಮಗುವಿನ ಶಾಯಿಲೆಗಾಗಿಯೂ ಬಟ್ಟಿಬರೆಗೆಂದೂ ಈ ತಿಂಗಳ ಸಂಬಳವನ್ನು ಮುಂಗಡವಾಗಿ ತೆಗೆದುಕೊಂಡಿರಲಿಲ್ಲಾ? ಈಗ ಪುನಃ ಕೇಳಿದರೆ ದಣ ಏನ್ನೆಡಾರು!” ಎಂದನು.

ಚೆನ್ನಿ ಸುಮೃದ್ಧಿದ್ದಳು. ಗಂಗಾರಾಮನೇ ಪುನಃ, “ನೋಡೇಣ ಚೆನ್ನಿ. ಯೋಚ್ಚಿ ಮಾಡಬೇಡ. ಈ ಸಲ ಹೇಗಾದರೂ ಪಾಡಿ ಕೊಡ್ಡೆಬೇಕೆಂದು ಕೇಳೋಷ್ಟೇನೇ. ಒಂದು ವೇళೆ ರಾಯರು ಕೊಡದಿದ್ದರೂ, ಅಮೃತವಲ್ಲಿ ಕೇಳಿ ಕೊಡ್ಡೆ ಕೊಡದೆ ಇರಲಾರರು! ಚೆನ್ನಿ, ನೀನು ಎಷ್ಟೋ ಸುತ್ತೋವಾಗಿ ಹಬ್ಬ ಹರಿದಿನಗಳನ್ನು ಮಾಡಿ ಹಾಯಾಗಿದ್ದವಳು. ನನ್ನಂಥವನ್ನು ಮದುವೆ ಯಾಗಿ ಏನು ಸುಖಪಡ್ಡಿದ್ದೀಯೋ! ನಮ್ಮ ಕಷ್ಟ ದೇವರಿಗೆ ಎದಿಗೆ ತಿಳಿಯುತ್ತೋ?”

“ಹೋಗಲಿ ಬಿಡಬಾರ್ದೆ; ಇದಕ್ಕೇಕೆ ಇಷ್ಟ ಹೇಳಬಾಟ. ನಿನ್ನ ಮದುವೆ ಯಾಗಿ ಸುಖಪಡುತ್ತಿದ್ದೇನೋ, ಕಷ್ಟಪಡುತ್ತಿದ್ದೇನೋ—ಅದು ನನಗೇ ಗೊತ್ತು! ನೀನಲ್ಲಿ ಅದನ್ನು ಹೇಳೋದು! ಹೋತ್ತಾಗಲಿಲ್ಲಾ ಕೆಲಸಕ್ಕೇ?”

ಗಂಗಾರಾಮ ಹೊರಟಿ. ಮಗು ಅವನನ್ನು ಹಿಡಿದು “ಅಪ್ಪಾ, ನಾನೂ ಬರುತ್ತೇನೇ” ಎಂದಿತು.

“ವೇಡಪ್ಪ, ನಾನು ಸಿಂಗಿ ಕಡಲೀಪುರ ತಂದು ಕೊಂಡ್ರೇನೇ, ಇಲ್ಲೇ ಇರು.”

“ನಂಗೆ ಪುರಿ....ಬೇಡ. ನಾನು ನಿನೆನ್ನ ತೆ....ಉ...ಉ....”

ಮಗು ಸಣ್ಣ ರಾಗ ಎಳಿಯುತ್ತೆ ಬಲವಾಗಿ ಅವನ ಶಾಲು ಹಿಡಿದು ಕೊಂಡಿತು. ಗುಗಾರಾಮು ಅದನ್ನು ಎತ್ತಿ ಕೊಡು ಸಮಾಧಾನ ಮಾಡಿ, “ನೀನು ಬುದರೆ ರಾಯರು ಸುಮೃನೆ ಬುಟ್ಟಾರ? ಅವರ ಮನೆ ಬಾಕ್ಕಲ್ಲಿ ಎಷ್ಟಪ್ಪ ಗುಮೃ ಇದೆ ಅಂತೀ, ಇಷ್ಟು ದಪ್ಪ! ಮಕ್ಕಳು ಮರಿ ಹೋದರೆ ‘ಗೋಳಪ್ಪ’ ಅಂತ ನುಗೇ ಬಿಡುತ್ತೆ” ಎಂದು ಆಭಿನಯ ಸಹಿತ ತೋರಿಸುತ್ತೆ ಮಗುವನ್ನು ಬಲವಂತದಿಂದ ಚೆನ್ನಿಯ ಕೈಗೆ ಕೊಟ್ಟು, “ಮಗಾನ ನೋಡೋಽಿ ಚೆನ್ನಿ, ಅಳಸಬೇಡ” ಎಂದು ಹೇಳಿ ಹೋರಣೆ ಸ್ವಲ್ಪ ದೂರ ಹೋಗುವುದರಲ್ಲಿ ಚೆನ್ನಿ ಹಂಡಿನಿದ ಓಡಿಬಂದು ಫುನ್ಸಿ ಅವನ ಭುಜವ ಮೇತೆ ಕೈ ಇಟ್ಟಿಳು. ಗುಗಾರಾಮು ತಿರುಗಿ ನೋಡಿ ನಗುತ್ತು, “ಇನ್ನೇನು ಚೆನ್ನಿ? ಇನ್ನು ನನ್ನ ಹೋಗಲು ಬಿಡಲು ಮನಸ್ಸಿಲ್ಲಾ! ” ಎಂದನು.

“ಮನಸ್ಸಿಲ್ಲದಿದ್ದೂ ಬಿಡಬೇಕು! ನನ್ನ ಮುಂದೆ ಕೂತಿದ್ದೇ ಹೊಟ್ಟಿ ತುಂಬಬೇಕಲ್ಲ?....ನೋಡು! ಸಮಯ ನೋಡಿ ಕೇಳು. ರಾಯರ ಹತ್ತಿರ ಸುಮೃನೆ ಬ್ಬೀಸಿಕೋ ಬೇಡ. ನೀನು ನಗುತ್ತು ಸಂತೋಷವಾಗಿದ್ದರಿ ಅದೇ ನಂಗೆ ಹೆಚ್ಚು!”

ಗುಗಾರಾಮು ಹೆಂಡತಿಯ ಕಡೆ ಆಭಿನಾನದಿಂದ ನೋಡಿದ. ಚೆನ್ನಿ ಬೆಟ್ಟಿಲ್ಲದಲ್ಲಕ್ಕಣವಾದ ಹುಡುಗಿ. ಕೆದರಿ, ಮುಖವನ್ನು ಮುಚ್ಚಿದ ಕೂದಲ ಸಂದಿನಿಂದ ಪ್ರೇಮವನ್ನು ಸೂಸುವ ಕಣ್ಣಾಗಳೂ, ಕಾಸಿನಗಲದ ಕುಕುಮದ ಬಟ್ಟೆ ಕಾಣುತ್ತತ್ತು. ಸುತ್ತಲೂ ಹಸುರಿನಿಂದ ತುಂಬಿದ ಹೋಲಗಳು. ಬೆಳಗಿನ ತಂಗಾಳಿ. ಆಗತಾನೆ ಎದ್ದಿದ್ದ ಒಬ್ಬಿಬ್ಬಿರು ನೀರಿನ ಕಡೆ ಹೋಗುತ್ತಿದ್ದರು. ಗುಗಾರಾಮು ಎಲ್ಲವನ್ನು ನೋಡುತ್ತು ಮನಸ್ಸಿನಲ್ಲ, “ಕತ್ತಲಿದ ತುಂಬಿರುವ ಈ ಬದುಕಿನಲ್ಲಿ ಒಂದು ಬೆಳಕನ್ನಾದರೂ ನನಗೆ ಕೊಟ್ಟಿರುವ ನಲ್ಲ! ” ಎಂದುಕೊಂಡು, “ಹಾಗೇ ಆಗಲಿ ಚೆನ್ನಿ! ” ಎಂದು ಹೇಳಿ ಮುಂದೆ ಹೋರಣೆ. ಚೆನ್ನಿ ಅವನು ಹೋದ ದಾರಿಯ ಕಡೆಗೇ ನೋಡುತ್ತು ನಿತಿದ್ದಳು.

*

*

*

*

ಗುಗಾರಾಮು ಈ ಕಡೆಯವನಲ್ಲ; ಉತ್ತರಸೀಮೆಯವನು. ಆ ಸಲ ಬುದ್

ಪ್ಲೇಗಿನ ಹಾವಳಿಗೆ ಅವನ ಮನೆಯವರೆಲ್ಲ ತುತ್ತಾಗಲು, ಅಲ್ಲಿರಲು ಜುಗುಪ್ಪೆ ಹುಟ್ಟಿ ಈಕಡಿ ಬಂದಿದ್ದನು. ಅನಾಥನಾಗಿ ಬಂದ ಹುಡುಗನಿಗೆ ಗೌಡರು ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿರು. ಸುತ್ತಮುತ್ತಲಿನ ಭಾವಿಯೆಲ್ಲ ಸ್ವಲ್ಪ ಹೆಚ್ಚು ಕಡಿಮೆ ಅವರಿಗೇ ಸೇರಿಹೋಗಿತ್ತು. ಹೊಸಹಳ್ಳಿಯಲ್ಲಿ ಇದ್ದ ಮುಕ್ಕಾಲು ಪಾಲು ಜನರೆಲ್ಲ ಅವರ ಒಕ್ಕಲೇ. ಎಲ್ಲರೂ ಬಂದಲ್ಲಿ ಬಂಮ ರೀತಿ ಅವರನ್ನು ಅಶ್ರಯಿಸಿಕೊಂಡಿರುವವರೇ ಆಗಿದ್ದರು. ಗೌಡರು ಅಷ್ಟು ಅನುಕೂಲಸ್ಥಿತಿಯಾಗಿದ್ದರು.

ಚೆನ್ನಿ ಗೌಡರ ಕಿರಿಯ ಮಂಗಳು. ಬಹಳ ಅಕ್ಕರೆಯಿಂದ ಬೆಳೆಸಿದ ಹುಡುಗಿ. ಅವಳಿಗೆ ಮೊದಲಿನಿಂದಲೂ ಗಂಗಾರಾಮನಲ್ಲಿ ಬಹಳ ವಿಶ್ವಾಸ. ಗಂಗಾರಾಮನ ನಡೆನುಡಿಗಳು, ಉಡಿಗಿತೋಡಿಗಿಗಳು ಅವಳು ನೋಡಿದ್ದ ಇತರ ಜನಗಳಿಗಿಂತ ಬೀರೆಯಾಗಿರುತ್ತ ಹೆಚ್ಚು ನಾಗರಿಕವಾಗಿದ್ದುವು. ಗಂಗಾರಾಮ ನೋಡುವುದಕ್ಕೂ ಚೆನ್ನಾಗಿದ್ದ; ಜೊತೆಗೆ ಅಕ್ಕರಸ್ಥಿ. ಉರಸ್ಸೇ ಬಿದರಿಕೆ ಯಲ್ಲಿಟ್ಟಿದ್ದ ಗೌಡರೂ ಗಂಗಾರಾಮನಲ್ಲಿ ವಿನಯವಾಗಿ ಮಾತನಾಡುತ್ತ ಅವನಿಂದ ಏನಾದರೂ ಓದಿಸುತ್ತಲೇ, ಬರೆಸುತ್ತಲೇ ಇದ್ದರು. ಇದನ್ನು ಕಂಡ ಚೆನ್ನಿ ಹೆಮ್ಮೆಯಿಂದ ಹಿಗ್ಗಿ ಹೋಗುತ್ತಿದ್ದಳು.

ಚೆನ್ನಿಗೆ ವಯಸ್ಸಾಗಲು ನೆರೆಹಳ್ಳಿಯ ಗೌಡನು ಅವಳನ್ನು ಮದುವೆ ಯಾಗುವ ಉದ್ದೇಶದಿಂದ ಮಾತುಕತೆ ನಡೆಸುತ್ತಿದ್ದನು. ಗೌಡನಿಗೆ ಆಗಲೇ ಎರಡು ಸಲ ಮದುವೆಯಾಗಿ ಅವರಿಬ್ಬರೂ ತೀರಿಹೋಗಿದ್ದರು. ಅವನ ಇಬ್ಬರು ಹೆಣ್ಣುಮಕ್ಕಳೂ ಮದುವೆಯಾಗಿ ಬೀರೆ ಹೊರಟುಕೊಡ ಮೇಲೆ, ಗೌಡ ಪುನಃ ಮದುವೆಯಾಗಲು ಮನಸ್ಸುಮಾಡಿ, ನೋಡಲು ಕೆಂಪಗೆ ಚೆನ್ನಾಗಿದ್ದ ಚೆನ್ನಿಯ ಮೇಲೆ ಕಣ್ಣು ಹಾಕಿದ. ಚೆನ್ನಿಯ ತಂದೆಯೂ ಗೌಡನ ಆಸ್ತಿಯನ್ನು ಮಾತ್ರ ನೋಡಿ ಅವನ ವಯಸ್ಸನ್ನು ಗಳಿಸದೆ ಮಗಳನ್ನು ಅವನಿಗೆ ಕೊಡಲು ನಿಶ್ಚಯಿಸಿದ್ದ. ಚೆನ್ನಿ ತಂದೆಗೆ ಎಷ್ಟು ಹೇಳಿಕೊಂಡರೂ ಅವನು ಮನಸ್ಸು ಬದಲಾಯಿಸದಿರಲು, ಅವಳು ಬಂದು ರಾತ್ರಿ ಹುಟ್ಟಿದ ಮನೆಯನ್ನು ಬಂಧುಭಾಗವೆಲ್ಲವನ್ನೂ ತೊರೆದು ಗಂಗಾರಾಮನೋಡನೆ ಹೊರಟು ಇಲ್ಲಿಗೆ ಬಂದಿದ್ದಳು.

ಗಂಗಾರಾಮ ಅವಳನ್ನು ಮದುವೆಯಾಗಿ ಗೌಡರ ಬಳಿ ಇದ್ದಾಗ ತಾನು

ಕೂಡಿ ಹಾಕಿದ್ದ ಹಣದಿಂದ ಒಂದು ಗುಡಿಸಿಲನ್ನು ಹಾಕಿಕೊಂಡು ಸಂಸಾರ ವನ್ನು ಅರಂಭಿಸಿದ. ಈ ವರ್ತಮಾನ ಕೇಳಿ ಗೌಡರು ಕಿಡಿಕಿಡಿಯಾಗಿ, ‘ಆ ಹೆಣ್ಣು ತಮ್ಮ ಭಾಗಕ್ಕೆ ಸತ್ತಂತೆಯೂ, ತಮ್ಮಿಂದ ಅವಳಿಗೆ ಮುಂದೆ ಯಾವ ಭಾಗದಲ್ಲೂ’ ಏನು ಸಹಾಯವೂ ಆಗಲಾರದೆಂದು’ ಹೇಳಿ ಕಳುಹಿಸಿದರು.

ಮೋದಮೋದಲು ಜೀವನಕ್ಕೆ ಯಾವ ಮಾರ್ಗವೂ ದೊರೆಯುದೆ ಚಿನ್ನಿಯ ಮೈಲಿದ್ದ ಚೂರುಪಾರು ನಗಗಳನ್ನೇಲ್ಲ ಮಾರಿಕೊಳ್ಳಬೇಕಾಗಿ ಬಂದದ್ದಿರಿದ, ಭೂಮಿಯನ್ನು ಕೊಂಡು ಆರಂಭ ಮಾಡಬೇಕೆಂದ್ದು ಆವನ ಆಶಿಭಯಲಾಯಿತು. ಕೊನೆಗೆ ವಿಧಿಯಿಲ್ಲದೆ ಗಂಗಾರಾಮ ಜವಿಂಬಾಂತಾರ್ಥಿ ರಘುನಾಥರಾಯರ ಒಳ ಉಳಿಗಕ್ಕೆ ಸೇರಿದ.

೨

ಆದಿನ ರಾಯರ ಮನೆಯಲ್ಲಿ ಒಹೆಳ ಗದ್ದಲ. ಗಂಗಾರಾಮ ಅಲ್ಲಿಗೆ ಹೋದ ಕೂಡಲೇ ರಾಯರು, “ಯಾಕೋ ಇನ್ನು ಹೊತ್ತಾಯಿತು? ನಾಳೆ ಮನೆಯಲ್ಲಿ ಓಟಣಕೂಟ. ಈಗಲೇ ಈ ಇನ್ನಿಂಟೆಷನ್ ಗಳನ್ನೇಲ್ಲ ನನ್ನ ಸ್ನೇಹಿತರುಗಳಿಗೆ ತಲಪಿಸಿಬಿಡು” ಎಂದು ಮೇಜಿನ ಮೇಲೆ ರಾಶಿಯಾಗಿ ಬಿದ್ದಿದ್ದ ಕಾಗದಗಳನ್ನು ತೋರಿಸಿದರು. ಕರಣೀಕನು ಎಲ್ಲಕ್ಕೂ ಮೇಲ್ಪುಳಾಸ ವನ್ನು ಬರೆಯುತ್ತ ತಲೆ ಬಗ್ಗಿ ಸಿಕೊಂಡು ಕುಳಿತ್ತಿದ್ದನು.

ಗಂಗಾರಾಮನ ಮುಖ ಇಳಿದುಹೋಯಿತು. ರಾಯರ ಮನೆ ‘ಪಾಟೀ’ ಗಳಿಂದರೆ ಅವನಿಗೆ ಗೊತ್ತು! ಎರಡು ದಿನದ ಅವನಿಗೆ ತಲೆ ತುರಸುವುದಕ್ಕೂ ಹೊತ್ತಿರುವಿದಿಲ್ಲ. ಈಗ ರಜ ಕೇಳುವುದು ಹೇಗೆ? ಗಂಗಾರಾಮನ ಕೆಲಸ ಸರದಿಯ ಮೇಲೆ ಮಾಡತಕ್ಕದ್ದು. ಎರಡು ದಿನದ ಸರದಿ. ಮೂರನೇ ದಿನ ಬೆಳಗೆ ಮನೆಗೆ ಹೋದರೆ ಇನ್ನು ಎರಡು ದಿನ ಬರುವತ್ತಿಳ್ಳ. ಹೀಗೆ ಅವನು ಒಂದಿನ ಸರದಿ ಮುಗಿದು ಮನೆಗೆ ಹೋದಾಗ ಈ ಓಟಣದ ವಿಚಾರವೇ ಇರಲಿಲ್ಲ. ಇದ್ದಕ್ಕಿದ್ದಂತೆ ರಾಯರು ಈ ಭಾರಿ ಏಸಾರಾಮು ಮಾಡಿದ್ದರು.

ಗಂಗಾರಾಮ ಕಾಗದದ ಕಟ್ಟಿನ್ನು ತೆಗೆದುಕೊಂಡು ಹೊರಟಿ. ‘ಇನ್ನು

ನಾಳೆಯವರಿಗೂ ಪುರಸ್ಕಾರತ್ವದೊಂದು ! ಅವರು ಮೆಚ್ಚುವಂತೆ ಕೆಲಸ ಮಾಡಿ ಅವರು ಸುತ್ತೋಷವಾಗಿದ್ದಾಗ ಕೇಳುವುದು 'ಎದುಕೊಂಡ'. ಕೆಲಸ ವೇಸೋಣಿ ಒಂದೊಂದಾಗಿ ಮುಗಿಯುತ್ತ ಬಂತು. ಆದರೂ ಅವನಿಗೆ ರಾಯರನ್ನು ಕೇಳುವ ಘೈರ್ಯ ಒರಿಶೊಳ್ಳಬಹುದು. ಅವರ ಹತ್ತಿರ ಒಂದು ಮುಖ ನೋಡಿದ ಕೂಡಲೇ ಎನ್ನೋ ಒಂದು ತರಹ ಚೆಪುಕೆ ಆಗಿಬಿಡುತ್ತಿತ್ತು. ಹೀಗೆ ದಿನವೆಲ್ಲ ಕಳೆಯಿತ್ತು. ರಾತ್ರಿ ಎಳ್ಳಿಯೊ ಮಲಗಿದ ಮೇಲೆ ಗಂಗಾರಾಮ ಭಾಗಿಲ ಬಳಿ ಮಲಗಿಕೊಡು ಢೈಸ್ಟೆಡಿಂದ, ನ್ಯಾಕ್ಟ್ರಗಳಿಂದ ತುಂಬಿದ ಆಕಾಶ ವನ್ನೇ ನೋಡುತ್ತಿದ್ದು.

ಬೆಳೆಗಾಯಿತ್ತು. ಮನೆಯಲ್ಲಿ ಎಲ್ಲ ಚಟುವಟಿಕೆಗಳೂ ಪುಸ್ತಕ ಮಾದವು. ಬೆಳಗಿನ ಉಪಾಯಾರಾದ ಮೇಲೆ ರಾಯರು ಹಣ್ಣು ಹಂಪಲು ಗಳನ್ನು ತರಲು ಕಾರಿನಲ್ಲಿ ಹೊರಗೆ ಹೋದರು.

ಒಳಗಡೆ ಶ್ರೀಮತಿಯು ಮನೆಯನ್ನು ಶೃಂಗರಿಸುತ್ತಿದ್ದಳು. ಅವಳು ಹೆಸರಾಂತ ಗೃಹಿಣಿ. ಅತಿಧಿಗಳನ್ನು ಸತ್ಯರಿಸಿ ಅವರ ಮನಸ್ಸಿನೊಷವಡಿಸುವುದರಲ್ಲಿ ಅವಳನ್ನು ನಿಂತಿಸಿದವರಾರೂ ಇರಲಿಲ್ಲ. ಅವರ ಮನೆಯ ಉಳಿತಿಂದಿಗಳೇಂದರೆ ಒನ್ನರೂ ಒಂದು ಉತ್ಸಂಹ ಉಲ್ಲಾಸಗಳಿಂದ ಸೇರಿಯುತ್ತಿದ್ದರು.

ಗಂಗಾರಾಮ ಇತರ ಕೆಲಸಗಳನ್ನೇ ಉಲ್ಲಾಸಗಿಸಿ ದಿವಾನಖಾನೆಯನ್ನು ಶುಭ್ರಗೊಳಿಸಲು ಹೋದ. ಆ ಕೆಲಸವನ್ನು ನಾತ್ರ ಶ್ರೀಮತಿಯು ಕೆಲಸದಲ್ಲಿ ನುರಿತ ಗಂಗಾರಾಮನಿಗೂ ಪಹುಷತ್ವದಲ್ಲಿ. ಪ್ರತಿ ದಿನವೂ ತಾನೇ ಎಮರಿಗೆ ನಿಂತು ಅವನಿಂದ ಪರಾಪ್ರಿಯತ್ವದಲ್ಲಿ. ಅದು ಕೇವಲ ದಿವಾನಖಾನೆಯಾಗಿರದೆ. ಒಂದು ಸುಂದರ ಕಲಾಮಂದಿರವೂ ಆಗಿತ್ತು. ಹಣ ಸುರಿಮಕೊಳ್ಳಬಹುದಾದ ಸರ್ಕಲಸುಮಂದರ ವಸ್ತುಗಳೂ, ದೇವತಾವಿದೇಶಗಳಿಂದ ತರಿಸಿದ ಅಪೂರ್ವ ಸಾಮಗ್ರಿಗಳೂ, ಪ್ರಸಿದ್ಧ ಕಲಾವಿದರ ಕಲಾಕೃತಿಗಳೂ, ದೊಡ್ಡ ದೊಡ್ಡ ಕೈಲಜಿತ್ತುಗಳೂ ಅಳ್ಳಿ ಶೇಖರವಾಗಿ ಮನೆಯನ್ನು ಅಲಂಕರಿಸಿದ್ದುವು.

ಈ ಸಲಂದ ಹೆಚ್ಚು ಗಾರಿಕೆಯಿಂದರೆ ಹೊಸದಾಗಿ ಕೊಂಡಿದ್ದ ಎರಡು ಚಿತ್ರಗಳು, ಕಲಾಪ್ರದರ್ಶನದಲ್ಲಿ ಅವರು ಸ್ವಂತರದಕವನ್ನು ಪಡೆದಿದ್ದಿವು ಶ್ರೀಮತಿ ಒಹು ಪ್ರಯಾಸಪಟ್ಟಿ ಅವನ್ನು ಸಂಪಾದಿಸಿದ್ದಳು. ಅವಳು ಹುಟ್ಟಿ

ಕಲಾವಿದೆ. ಜವಿಾನ್ನಾರ್ ರಘುನಾಥರಾಯರ ಕೃಷ್ಣಿದೆ ಮೇಲೆ ಬಹಳ ಹಣ ಖಚಿತವಾಡಿ ಒಳ್ಳೆಯ ಶಿಕ್ಷಣವನ್ನು ಪಡೆದು ಅವನ್ನು ಉನ್ನತ ಅಭಿವೃದ್ಧಿ ಪಡಿಸಿಕೊಂಡಿದ್ದಾರು. ಪ್ರದರ್ಶನಶಾಲೆಯಲ್ಲಿ ಆ ಚಿತ್ರಗಳನ್ನು ನೋಡಿನ ಕೂಡಲೇ ಶ್ರೀವೇಣಿಗೆ ಅವನ್ನು ಸಂಗ್ರಹಿಸುವ ಆಸ್ತಿಯಾಯಿತು. ಯಾರ ಮೂಲಕವೇ ವಿಚಾರಿಸಲು. ಕಲಾವಿದ ಸುಂದರಮೂರ್ತಿ ಅವನ್ನು ಮಾರುಪು ದಿಲ್ಲವೆಂದು ಹೇಳಬಿಟ್ಟು. ಅದರೂ ಶ್ರೀವೇಣಿ ಅದರ ಆಸೆ ಬಿಡಲ್ಲಿಲ್ಲ. ಯಾಜ ಮಾನರಿಗೆ ಹೇಳಿ ಅವನನ್ನು ತಮ್ಮ ಮನೆಗೆ ‘ಟೀ’ಗಾಗಿ ಅರ್ಪಾಸಿಸಿದಳು. ಸುಂದರಮೂರ್ತಿಗೆ ಹೋಗುವ ಇಷ್ಟವಿಲ್ಲದಿದ್ದರೂ ರಾಮುರ ಮನೆಯಲ್ಲಿ ಅಪೂರ್ವ ಚಿತ್ರಸಂಗ್ರಹಿದೆಯೆಂಬುದನ್ನು ಕೇಳಿದ್ದರೂ, ಅದನ್ನು ನೋಡುವ ಕುಶಾಹಲದಿಂದ ಬಂದ. ಬಾಗಿಲ್ಲೋ ರಾಯರೂ ಶ್ರೀವೇಣಿಯೂ ಅವನನ್ನು ಅದರದಿಂದ ಸ್ವಾಗತಿಸಿ ಒಳಗೆ ಕರೆದುಕೊಂಡು ಹೋದರು. ಅಲ್ಲಿದ್ದ ಚಿತ್ರಗಳನ್ನು ನೋಡಿ ಸುಂದರಮೂರ್ತಿ ಬೆರಾದ. ಅವನಿಗಳಲ್ಲಿ ಶ್ರೀವೇಣಿಯೇ ಬರಿದ ‘ಕಾಮಸುದರ್ಶ,’ ‘ವಿರಹ,’ ಈ ಎರಡು ಚಿತ್ರಗಳೂ ಅವನ ಹೃದಯವನ್ನು ಸೂರೆಗೊಂಡವು. ಸುಂದರಮೂರ್ತಿ ಮಾತಿಲ್ಲದೆ ಅವನ್ನು ನೋಡುತ್ತ ತನ್ನನ್ನೇ ಮರೆತವಸಂತ ಕುಳಿತಿದ್ದುದನ್ನು ನೋಡಿ ಶ್ರೀವೇಣಿ, “ಅವು ಹೇಗೆವೆ?” ಎಂದು ಪ್ರಶ್ನಿಸಿದಳು.

ಸುಂದರಮೂರ್ತಿಯ ಹೃದಯ ಉದಾರವಾದುದು. ಅದರಲ್ಲಿ ಅಲ್ಲಿ ಭಾವನೆಗಳಗೂ ಹೊಬ್ಬಿಕೆಚ್ಚಿಗೂ ಎಡೆಯಿರಲಿಲ್ಲ. “ಈ ಚಿತ್ರಗಳೂ ಪ್ರದರ್ಶನಕ್ಕೆ ಬರದೆ ಮರೆಯಲ್ಲೋ ಉಳಿದಿರುವುದರಿಂದಲೇ, ನಮ್ಮುತ್ತಪ್ಪವರ ಕೃತಿಗಳು ಪದಕವನ್ನು ಕಾಣುತ್ತಿರುವುದು” ಎಂದು ಮುಕ್ತ ಕೂಟದಿಂದ ಹೋಗಳ, ಮನೆಗೆ ಹೋದ ಕೂಡಲೇ ಆ ತನ್ನ ಚಿತ್ರಗಳನ್ನು ‘ಕಾಣಿಕೆ’ ಎಂದು ಶ್ರೀವೇಣಿಗೆ ಕಳುಹಿಸಿದ. ಅದರೆ ರಾಮು ಅದನ್ನು ಕಾಣಿಕೆಯಾಗಿ ಸ್ವೀಕರಿಸದೆ ಅದನ್ನು ತಂದವನ ಸಂಗಡಲೇ ಸಾವಿರ ರೂಪಾಯಿಗಳನ್ನು ಕಳುಹಿಸಿ ಕೊಟ್ಟಿರು.

ಇಷ್ಟ ದುಡ್ಡು ಸುರಿದು ಪಡೆದ ಚಿತ್ರ! ಅದಕ್ಕಾಗಿಯೇ ಶ್ರೀವೇಣಿ ಅದರ ವಿಷಯದಲ್ಲಿ ಅಷ್ಟು ಮುತ್ತಪ್ಪವಜ್ಞ ವಹಿಸಿ ಇಂದು ತಾನೇ ಅವನ್ನು ಒರಿಸುತ್ತ ಅಭಿಮಾನದಿಂದ ಅದರ ಕಡೆ ನೋಡುತ್ತಿದ್ದಾರು. ಎರಡು ಚಿತ್ರಗಳೂ ಒಬ್ಬನೇ

పృష్ఠియి జీవనవమ్మ కురికు బరెదువాగిద్దువు. మోదలనేయదరల్లి అంసు ఇన్నాళ్ల తెరుణ. జీవన ఆగతానే మోదలానుత్తదే. దొడ్డ దారి అరవునేయంతిరువ మనెయ ముందే నీకు ఒళగిరువ యజ వహనన సంచాయదింద తన్న ముందిన బదుకన్న హవణేసికొళ్లు కాదిద్దానే. ఆగలే అవన మనస్సనల్లి సుఖిద కల్పనేగళు! కణ్ణగళల్లి ఈతయు ముఖుచుక్కిచే! చిత్ర బచళ సుధరవాగత్తు. ఆదర హసరు “ స్వరిక్షే ”

మత్తొందరల్లి జీవనద సమన్వియు కెరిణవాగి, మోదలిన ఐయుక్యయు బయలాగలు, యుక్తుద చోతిగే యంత్రవాగి దుడియువ జలివయస్సిన మనుషు. అపనిగే యాపుదరల్లూ సుచికేయిల్లి! ‘ ఆన్నదేవ ’ నేఱబ్బనన్నే ఆవను కుడిరువుదు. ఆదన్న పడియువుద క్షాగి ఏను వాచుపుదక్కా, హేనువుచిల్లి! వావపుణ్ణగళ భయవిల్లి! మనుష్యక్కువు వాయవాగిదే! జోతిగే దుడితద కష్టపెన్న హగుర వాచలు కుడిత బేరి! అమలేరిన కణ్ణగళు! తుటిగళ మేలే ప్రపంచవన్నే ధిక్కరిసుపంతిరువ సగు! ఎంతక చిత్ర!! హసరు “ స్విరాక ” స్విరాకే మూతిఫవేత్తు స్వితంతె తేణేదుక్కిత్తు. ఒబ్బునే మనుష్య ప్రపంచద్దు అన్నాయుద సుఇగే సిక్కి ఎమ్మ బదలాయిసిబిదు త్తానే! అదిన ఆవన ఆదక్కచవేల్లి! ఇందిన స్వితియేల్లి! పరమాత్మన స్విష్టయేల్లి ఎల్లరూ ఒండే ఆల్పవే? ఆదరి వానవననేకి ఈ తంకర వమ్మ బెంసుత్తా హేఁగుత్తానే? ఎందు నోఇదవరెల్లరమ్మ ప్రశ్నిసు పంతిత్తు ఆ చిత్ర. త్రివేణి ఆదర సొబగన్ను, చిత్రిసిరువ వ్యైపిరి యమ్ము, భావగలు మేలిమ్మ తోరువంతే ఇద్ద వణిగళ వ్యైవిధ్యి వమ్ము, అదక్కొప్పువ హిన్నెలేయ సౌందర్యవమ్ము నోఇ మేజ్జు త్తుద్ద లేఁ హొరతు ఆదర ఓందే ఆగిద్ద ఉద్దేశ ఆవళ మనస్సిగే ఛిడిసలిల్ల అథవా తిళుచొళ్లు ఇష్టపదలిల్ల. అనేకరమ్మ క్షణ మాత్రవాదరూ యోచనాపరరన్నాగి వాడిద చిత్రవు ఆవళ మనస్సున

ಮೇಲೆ ಯಾವ ಪರಿಣಾಮವನ್ನು ಮಾಡಿದ್ದಾಯಿತು. ಅವಳು ನಗುತ್ತು ಅದರ ಭಾಷ್ಯಕೊಂಡರ್ಪನ್ನು ಅವಶೇಷಕೆಸುತ್ತಿದ್ದಳು.

ಗಂಗಾರಾಮ ಸಮಯ ಸಾಧಿಸಿ ರಜ ಕೇಳಿದ. ಶ್ರೀವೇಣಿ ಬೆಳ್ಳಿ, “ಇದೇನು ಗಂಗಾರಾಮಾ! ಈ ದಿನ ರಜ ಕೇಳಿಲು ಸಿನಗೆ ಬಾಯಿಯಾದರೂ ಹೇಗೆ ಬಂತು? ಯಜಮಾನರು ಏನನ್ನು ವರು?” ಎಂದಳು. ಗಂಗಾರಾಮ ಪುನಃ ಪುನಃ ಬೇಡಿದ. ಹರಕೆ ಸಲ್ಲಿಸದಿದ್ದರೆ ದೇವರಿಗೆ ಕೋಪ ಬಂದು ಮಗುವಿಗೆ ಕೇಡಾಂಟಾಗುವದೆಂದು ಗೋಗರಿಂದ ಶ್ರೀವೇಣಿ ಕೊನೆಗೆ ದೇಡ್ಡ ಮನಸ್ಸುಮಾಡಿ, ಆಗಲೇ ಕಳುಹಿಸಲು ಸಾಧ್ಯವಿಲ್ಲವೆಂದೂ, ಸಾಯಂಕಾಲ ಅತಿಥಿಗಳೇಲ್ಲಾ ಬುದ್ದಮೇಲೀ ಹೋಗಬಹುದೆಂದೂ ಅಪ್ಪಣಿ ಕೊಟ್ಟು, “ಹಬ್ಬಿನಾಳಿ ಮಾಡಬಾರದೆ? ಗಂಗಾರಾಮಾ? ಎಲ್ಲರಂದೂ ಉಬ್ಬವಾದ ಮೇಲೆ ಏನಾದರೂ ಮಿಕ್ಕಿದ್ದ ತಿಂಡಿಯನ್ನು ಕೊಡುತ್ತಿದ್ದೆ” ಎಂದಳು. ಗಂಗಾರಾಮ ಏನೂ ಹೇಳಿದೆ ಬೀಸ್ಸುನಾಗಿ ತಲೆ ಬಗ್ಗೆ ಸಿಕ್ಕಿಸುತ್ತು ತನ್ನ ಕೆಲಸವನ್ನು ಮಾಡ ತೊಡಗಿದ.

೩

ಗಂಗಾರಾಮ ರಾಯರ ಮನೇಯಿಂದ ಹೊರಟಿಂಗಲೇ ಸಂಚೆಯಾಗಿತ್ತು. ಆ ದಿನ ಅವನ ಮನಸ್ಸಿಗೆ ಬಹಳ ಬೀಸರವಾಗಿತ್ತು. ಯಾವುದರಲ್ಲಿ ಉತ್ಸಾಹ ವಿರಲಿಲ್ಲ. ನಿಧಾನವಾಗಿ ಕಾಲಿಕೆದುಕೊಂಡು ಮನೇಯ ಕಡೆ ಹೋಗುತ್ತಿದ್ದ. ಏದಿನಂತೆ ಸಂಚೆಯ ಬೆಡಗೂ, ಹಕ್ಕಿಗಳು ಗೂಡು ಸೇರುತ್ತಿದ್ದ ಸಡಗರವೂ ಅವನ ಮನಸ್ಸನ್ನು ಸೆಳೆಯಲಿಲ್ಲ. ಆದನ್ನೇ ಸೋಧುತ್ತ ಮೈಮರಿತು ಸಿಲ್ಲಿತ್ತಿದ್ದವನು ಇಂದು ಆಕಡೆ ತಿರುಗಿಯೂ ಸೋಡದೆ ಮುಂದೆ ಸಾಗಿದ್ದ. ‘ಸಿರಿವಂತರಿಗೆ ನಮ್ಮೆ ಕಷ್ಟ ಸುಖಗಳ ನೇರಳೂ ಗೊತ್ತಾಗುದಿಲ್ಲವಲ್ಲ. ಅವರು ತಿಳಿಯಲು ಅಪೇಕ್ಷಿಸುವುದೂ ಇಲ್ಲ. ಆದರೂ ಒಂದು ಗಳಿಗೆಯೂ ನಾವಿಲ್ಲದೆ ಅವರಿಗೆ ನಡೆಯುವುತ್ತಿಲ್ಲ! ಅವರನ್ನು ಬಿಟ್ಟರೆ ನಮಗೂ ಗತಿಯಲ್ಲ! ನಮ್ಮುಬ್ಬರ ನಡುವೆ ಈ ಅಂತರವೇಕೆ?’ ಎಂದು ಯೋಚಿಸುತ್ತಿದ್ದ. ಅದು ಬಹಳ ತೊಡಕಾದ ಪ್ರಶ್ನೆ! ಅವನ ಕಲಕಿದ ಮನಸ್ಸಿಗೆ ಯಾವ ಉತ್ತರವೂ ಹೊಳೆಯಲಿಲ್ಲ.

ದಾಯಿಲ್ಲಿ ಅವನ ಸೇರಿಮೊರೆಯವರು ಗುಡಿಯಂದ ಹಿಂದಿರುಗುತ್ತಿದ್ದರು. ಹೆಗಸರು ಹೋಸ ಸೀರೆಗಳನ್ನು ಬ್ರಿತ್ತಿಯದೆ ತೆಂಬಿಟ್ಟಿನ ಆರತಿಯನ್ನು ಇಟ್ಟುಕೊಂಡು ನಗುನಗುತ್ತ ಗಷ್ಟಿಯಾಗಿ ವಾಾತಾಡುತ್ತ ಮುಂದೆ ಹೋಗುತ್ತದ್ದರು. ಅವರಿಳ್ಳರೂ ತಕ್ಕುಮಟ್ಟಗೆ ಭೂಮಿಕಾಣಿ ಉಳ್ಳವರು; ಕೇವಲ ಮತ್ತೊಬ್ಬರು ಕೊಡುವ ಪಣವನ್ನೇ ನೆಚ್ಚಿಕೊಂಡಿದ್ದವರಲ್ಲ. ಅವರನ್ನು ಸೇರಿದಿದ ಕೂಡಲೇ ಅವನಿಗೆ ಚೆನ್ನಿಯ ಸೇನಾಂತರು. ‘ಚೆನ್ನಿ ಬೀಳಿಗಿನಿಂದಲೂ ನನಗಾಗಿ ಕಾಮ ಕಾದು ಎಷ್ಟು ಬೇಸರದಬ್ಬಿ ರುವಹ್ನೇ? ಈಗಲೂ ಹಂಗುವನ್ನೇತ್ತಿ ಕೊಂಡು ನಾನು ಬರುವುದನ್ನೇ! ಸೀರಿಪ್ಪಿಸುತ್ತಾ ಬಾಗಲಲ್ಲಿ ಸಿಂತಿರಬಹುದು. ಸೇರಿಯವರಿಳ್ಳರೂ ಸಂಭ್ರಮದಿಂದ ದಬ್ಬ ಮಾಡುತ್ತಿರುವುದನ್ನು ನೋಡಿ ಚೆನ್ನಿ ಹೆಚ್ಚಿ ಹೋಗಲಿ, ತನ್ನ ಹರಕೆಯನ್ನು ಸಲ್ಲಿಸಲು ಆಗಲಿಲ್ಲವಲ್ಲ ಎಂದು ಈ ದಿನ ಕಣ್ಣೀರು ಹಾಕಿರಬೇಕು. ನಿಜವಾಗಿಯಾ ಅವಳಿಗೆ ಈ ದಿನ ನನ್ನನ್ನು ಮುದುವೆಯಾದದ್ದು ಕ್ಷಾಗಿ ತುಂಬಿ ವ್ಯಾಸನವಾಗಿರಬಹುದು’ ಎಂದುಕೊಡ. ಚೆನ್ನಿಯ ಸ್ವಭಾವವನ್ನು, ಅವಳ ಪ್ರೇಮದ ಆಳವನ್ನು ತೀಳಿದಿದ್ದರೂ ಅವಸಿಂದ ಇಂಥಾ ಯೋಚನೆಯನ್ನು ದೂರಮಾಡುವುದು ಸಾಧ್ಯವಾಗಲಿಲ್ಲ. ಅದು ಅವನ ಕೃದಯವನ್ನು ಇಲಿಯುತ್ತಿತ್ತು. ‘ಚೆನ್ನಿ ಎದಿಗೂ ಹಾಗೆ ಅಂದುಕೊಳ್ಳಂತೆ ನಡೆದುಕೊಂಡು ನನ್ನ ಶಿಶ್ಯಿಯನ್ನು ಉತ್ತಮಗೊಳಿಸಿಕೊಳ್ಳುತ್ತಿನೇ’ ಎಂದು ಗಂಗಾರಾಮು ಮುದುವೆಯಾದ ತರುಣದಲ್ಲಿ ಪ್ರತಿಜ್ಞೆ ಮಾಡಿಕೊಂಡಿದ್ದ. ಈ ದಿನ ಆ ‘ಪತಿಜ್ಞ’ ಅವನನ್ನು ಅಣಕಿಸುತ್ತಿರುವೆಂತೆ ತೋರಿ, ಜೀವಿಸಿರುವುದೇ ಬೇಸರವಾಗಿ ಉಂಡಿತು. ಮನೆಯು ಹತ್ತಿರವಾಗುತ್ತ ಬಂದುತ್ತಿ ಚೆನ್ನಿಯ ಮೇಲಿನ ಕನಿಕರವು ಕಡಿಮೆಯಾಗಿ ಒಂದು ಬಗೆಯ ತಿರಸ್ಯಾರವು ತಲೆದೊರಲಾರಭಿಸಿತು. ‘ಈ ಸಂಸಾರಕ್ಕೆಲ್ಲವೇ ಎಲ್ಲ ಕಷ್ಟ. ಈ ಕಾರಿಣಿವನ್ನು ಸಹಿಸಬೇಕಾಗಿರುವುದು! ಇವಳಿಂ ಆ ಮಗುವೂ ಈತ್ತಿಗೆಗೆ ಗಂಟುಬೀಳಿದಿನ್ನರೆ ಏದೋ ಈ ಗುಳಾಮಗಿರಿಯನ್ನು ಕಿತ್ತೊಂಗೆದು ಸ್ವತಂತ್ರನಾಗಿ ಜೀವಿಸಬಹುದಾಗಿತ್ತು’ ಎಂದುಕೊಂಡು.

ಆಹಾ! ಮಾನವನೆಂಥ ಕೃತಫ್ಣಾ! ಆ ಗಳಿಗೆಯಲ್ಲಿ ಗಂಗಾರಾಮ ಚೆನ್ನಿಯಂದ ಪಡೆವ ಸುಖಸಂತೋಷಗಳೆಲ್ಲವನ್ನೂ ಮನಕ್ಕಾಂತಿಯನ್ನೂ ಮರೆತಿದ್ದು.

ದೂರದ ಗುಡಿಸಲುಗಳಿಂದ ಬರುತ್ತಿದ್ದ ಬೆಳಕು ಕುಣಿಸಿತು. ಬರಬರುತ್ತ ಅಲ್ಲಿ ಲೈಲ್ಲೀ ಚೋಗುಳಿದ ಹಾಡೂ ಕೇಳಿಸಿತು. ಕೆಲವು ಮನೆಗಳಲ್ಲಿ ಹೆಗಸರು ಸಣ್ಣಗೆ ರಾಗವಾಗಿ ಹಾಡು ಹೇಳುತ್ತ ಬೀಸುತ್ತಿದ್ದರು. ಅವರೆ...ಗುಗಾರಾಮನ ಎಚೆಯು ಧಸರ್ಕ್ಯೆಂದಿತು! ಅವನ ಗುಡಿಸಿಲಿನಲ್ಲಿ ದೀಪವ್ಯಾ! ಕತ್ತಲೆಯಲ್ಲ ಅದಿದ್ವಂತಿ ತೋರುತ್ತಿತ್ತು.

ಗುಗಾರಾಮ ಓಡುತ್ತ ಗುಡಿಸಿಲಿನ ಬಳಗೆ ಯಾದು ಅಲ್ಲೀ ತಟಕ್ಕುನೇ ಸಿಂತು, “ಚೆನ್ನಿ” ಎಂದು ಕೂಗಿದ. ಚೆನ್ನಿ ಒಳಗಿಂದ “ಆ” ಎಂದಳು. ಗುಗಾರಾಮನಿಗೆ ಚೋಗಿದ್ದ ಜೀವ ಬಾಹುತಾಯಿತು. ಜೊತೆಗೆ ಕ್ಷಾಪವು ಬಂತು. ಒಳಕ್ಕೆ ನುಗ್ಗಿ, “ದೀಪ ಹಚ್ಚು ಪುವಕ್ಕೆ ಸಿಂಗೆ ಸನ್ನ ರೋಗ ಬುದಿದೆ?” ಎಂದ.

ಚೆನ್ನಿ ನಡುಗಿದಳು. ಅವಳು ಆವಸ್ತಾದ ಈ ಒಗೆಯು ವಾತನ್ನು ಹಂಡೆ ಎಂದೂ ಕೇಳಿರಲ್ಲಿ. ಆ ಕತ್ತಲೆಯಲ್ಲಿ ಅವನನ್ನೇ ಸೋಡುವಂತಿ ತರೆಯಿತ್ತಿ, “ಎನ್ನೇ ಬತ್ತಿ ಯಾವುದೂ ಇಲ್ಲ; ಕೊನೆಗೊಂದು ಬೀಕಿರದಿ ಯಾ ಸಹ ಇಲ್ಲ. ದಿನ ಹ್ಯಾಗೆ ಹಚ್ಚು ಲಿ?” ಎಂದಳು.

ಗುಗಾರಾಮ ಕಲ್ಲಿನತೆ ಸ್ವಿತುಖಿಟ್ಟಿ. ಹುದಿನ ದಿನ ಚೆನ್ನಿ, “ಮನೆಯಲ್ಲಿ ಏನೂ ಇಲ್ಲ” ಎಂದಾಗ—ಹಪ್ಪಕ್ಕೆ ಬೇಕಾಗುವ ಸಾಮಾನು ವಾತ, ಇಲ್ಲವೆಂದುಕೊಡಿದ್ದ. ಚೆನ್ನಿ ಎಂದೂ ಹಾಗೆ ಹೇಳಿ ಅವನ ಎದೆಯು ಭಾರವನ್ನು ಹೆಚ್ಚಿಸಿದವಳ್ಳಿ. ಆ ದಿನ ಅವಳ ಅಂಕೆಯನ್ನು ನಿರಾರಿ ಆ ವಾತು ಸೊರಬಿದ್ದಿತು

“ಚೆನ್ನಿ, ಎಲ್ಲದರೂ ಒಂದಿಮ್ಮೆ ಎನ್ನೆ ಬತ್ತಿ, ಕಡೆ ತುವ, ದೀಪ ಹಚ್ಚಬಾರದಾಗಿತ್ತು?”

“ಹ್ಯಾಗೆ ಹೋಗಲಿ? ನಿನ್ನೆಯಿಂದಲೂ ಮಗುಂಗೆ ಶುನಿಸಿದ್ದಿದೆ. ಶಂಜೆಯಿಂದಲೂ ಜ್ಞಾನವೇ ಇಲ್ಲದೆ ತೋಡಿ ಹೇರಿ ಸಿದೆತು ಕೊಂಡು ಬಿಡಿದೆ! ಯಾರ ಬಳಿ ಬಿಟ್ಟು ಹೋಗಲಿ?”

ಗುಗಾರಾಮನಿಗೆ ತಾನು ಮನೆ ಬಿಟ್ಟು ಹೋಗಿ ಬುದ ಬಂದೂವರೆ ಡಿನಸದಲ್ಲಿ ಏನಾಗಿದೆ ಎಂಬ ಅರಿವೆ ಇರಲಿಲ್ಲ. ಸಿಟ; ಏನಾಗಬಾರದು?

ಮಗುವಿಗೆ ಆಲಸ್ಯವಾಗೆಲು ಚೈನ್ಯ ತಾನು ಕೂಲಿನಾಲಿ ಮಾಡಿ ಸಂಪಾದಿಸಿದ್ದಿ
ಬಪ್ಪೇತ್ತಿನೆ ಗಂಜಿಗಾಗುವಪ್ಪು, ಹಿಟ್ಟುನ್ನು, ಒಂದೆರಡು ಪ್ರಾಗಾಸನನ್ನು
ಕಾಣಿಕೆ ಕಿತ್ತು ಮಗುವಿಗೆ ‘ಯಂತ್ರ’ ಕಟ್ಟಿಸಿದ್ದಳು!

ಗಂಗಾರಾಮು ಪ್ರಃಂಃ “ಚೈನ್ಯೀ, ಹೀಗೆ ಕುಂತಿರು. ಈಗಲೇ ಹೋಗಿ
ಏನಂದರೂ ತರುತ್ತೇನೇ...” ಎಂದ.

“ ಈಗಲೇ ಏನೂಬೇದ, ಈ ಕತ್ತಲೆಯಲ್ಲಿ ಎಲ್ಲಿಗೆ ಹೋಗುತ್ತೀ? ಬೆಳಗ್ಗೇ
ನೋಡಿಂಬಣಿ! ” ಎಂದಳು ಚೈನ್ಯೀ.

ಗಂಗಾರಾಮು ಆ ದಿನ ಹುಳ್ಳುಸುತ್ತಿ ಅಗಿದ್ದು. ಅವನ ಏನನ್ನು ಅವನ
ಅಂಕೆಯಲ್ಲಿರಲ್ಲ. ಚೈನ್ಯೀ ಕತ್ತಲಿಂದ ಕುಳಿತಿದ್ದಳು. ತಾನು ಏನೂ ತರದೆ
ಸುಮ್ಮನೆ ಅವಳ ಬಳಿ ಕುಳಿತಿದ್ದರೂ, ಅವಳಿಗೆ ಎಷ್ಟು ಸಮಾಧಾನವಾಗು
ತ್ತೀಂದು ತಾನಿಗೆ ಗೊತ್ತಿದ್ದರೂ, ಅದು ಒಂದನ್ನು ಏನನ್ನಿಗೆ ತಂದುಕೊಳ್ಳುವೆ
ತಟಿಕ್ಕನೆ ಎದು ಸಿಂತು, “ ಚೈನ್ಯೀ, ರಾಘವರೆ ನಾನು ಇಲ್ಲೇ ಇದ್ದು ಏನು
ಮಾಡಬೇಕು. ಅಲ್ಲೇ ಹೋಗುತ್ತೇನೆ. ರಾಯರು ಈ ದಿನ ರಜವೆಂದು ಬರೆದು
ಕೊಂಡು, ಇನ್ನೊಂದು ಸಲ ರಜ ಕೇಳಿದಾಗ “ ಇದೇನೇ ಇನ್ನೂ ಮೊನ್ನೆ ರಜ
ತೆಗೆದುಕೊಂಡಿದ್ದೆ ಯರ್ಥಿಲ್ಲ ಅಂತಾರೆ ” ಎಂದು ಚೇಳಿ ಆಚೆ ಹೋರಟಿ.

ಕತ್ತಲೆಯಲ್ಲಿ ಚೈನ್ಯೀಯ ಕಣ್ಣಿನಿಂದ ನೀರಿನ ಕೋಡಿ ಹರಿಯುತ್ತಿತ್ತು.

* * * *

ಗಂಗಾರಾಮು ಬಿಂದಿರುಗಿ ಬುದಾಗ ರಾಯರ ಮನೆಯಿಲ್ಲವೂ ಬಣ್ಣ
ಬಣ್ಣದ ದೀಪಗಳಿಂದ ಬೆಳಗುತ್ತಿತ್ತು. ಸ್ನೇಹಿತರೆಲ್ಲರೂ ಆಗತಾನೆ ಮನೆಗಳಿಗೆ
ಹೋಗುತ್ತಿದ್ದರು. ತಿಂಡಿಯ ವಾಸನೆ, ಹೊವಿನ ಕಂಪು, ಗುಧ-ಧೂಪಗಳ
ಪರಿಮಳ, ಎಲ್ಲಿಡೆಯಲ್ಲಾ ಹರಡಿತ್ತು. ರಾಯರು ಬಾಗಿಲ ಬಳಿ ಆರಾಮು
ಕುಬೀರೆಯಲ್ಲಿ ಕುಳಿತು ಸಿಗರೆಟ್‌ನೀ ಸೇಮತ್ತ ಹೊಗೆಯು ಸುರಳ ಸುರಳಯಾಗಿ
ಮೇಲಿ ಹೋಗುತ್ತಿರುವುದನ್ನು ನೋಡುತ್ತ ಸುಖಾನುಭವ ಪಡೆಯುತ್ತಿದ್ದರು.
ಗಂಗಾರಾಮು ಹೋಗಿ ಕಂಬವನ್ನೊಂದಿರಿಕೊಂಡು ನೀತ. ನೆರಳು ಬಿಮ್ಮ ದನ್ನು
ನೋಡಿ ರಾಯರು “ ಯಾರೋ ಅದು? ” ಎಂದರು.

ಗಂಗಾರಾಮು ದೀನವಾಣಿಯಿಂದ—

“ ನಂತರ.

“ ಇದೇನೇರೆ? ಹಬ್ಬ ಹರಕ ಎದು ರಜ ಕೇಳಿ ಹೋದೆಯಂತಲ್ಲೀ?”

“ ಹೌದು ದೇವರು....ಕೇಳಿದ್ದೆ ಅ....ದ....ರೆ ಮನೆಯಲ್ಲಿ ಏನೇನೂ ಇರಲಿಲ್ಲ. ಹಬ್ಬ ಪೂಡಲಿಲ್ಲ. ಆದಕ್ಕೆ ಬಂದುಬಿಟ್ಟೆ”

“ ಬಹಳ ಒಕ್ಕೆಯದಾಯಿತು! ಆ ತಟ್ಟೆ ಬಟ್ಟೆಲುಗಳನ್ನು ಲ್ಲಾ ಚಿಕ್ಕೆ ಹುಡುಗ ಹೇಗೆ ತೋಕೆದಾನು ಎಂದೇ ಯೋಚಿಸುತ್ತಿದ್ದೆ. ಅಲ್ಲಿದೆ ಎಲ್ಲಾ ಸಿಂಗಾಳಿ ವಾತ್ರಿಗಳು. ಎಲ್ಲಿ ಒಡೆದುಪಾಕಿ ಬಿಡುತ್ತಾನೋ ಎಂದು ಭಯ ವಾಗಿತ್ತು. ಯೋಗು ಗುಗಾರಾಮ್, ಅವನ್ನು ಲ್ಲಾ ಸರಿಯಾಗಿ ಒಳಗೆ ತೆಗೆದಿದು” ಎಂದು ಹೇಳುತ್ತಾ ತಮ್ಮ ಸ್ನೇಹಿತರು ತಿಂದು ಹೆಚ್ಚಿಗಿ, ತೆನ್ನ ರಕ್ತಿರಾಶಿಯಾಗಿ ತಟ್ಟೆಗಳಲ್ಲಿ ಯಿಟ್ಟೆವ್ವ ತಿಂಡಿಯ ಕಡೆ ಕೈ ತೋರಿಸಿದರು.

ಗುಗಾರಾಮ ಯಂತ್ರದುತ್ತಿ ಹೆಚ್ಚೆಹಾಕುತ್ತು ಅವರು ತೋರಿಸಿದ ಕಡೆ ಹೋದ. ಅಲ್ಲಿ ಕೆಲಸ ವಾಡುತ್ತಿರುವಾಗ ಏನೇರೆ ಕೇಳಿಸಿದಾಗಲು ಅವನ ತರ್ವೆ ತಿರುಗಲಾರಂಭಿಸಿತು!

ಆ ದಿನದ ‘ವಾಟ್ರೆ’ ಬಹಳ ಯಶಸ್ವಿಯಾಗಿ ನಡೆದಿತ್ತು. ಬುದಕರೆಲ್ಲ ಶ್ರವೇಷಣೆಯನ್ನು ಹೊಗಳಿ ನೋಡರು. ಯಂತ್ರವಾಹಿಗೆ ಇದಕ್ಕೆಂತ ಏನು ಬೇಕು? ಆದರೂ ಅವಲಿಗೆ ಸವಾಧಾನವಿರಲಿಲ್ಲ. ರಘುನಾಥರಾಯರು ಬಂದು ತಮ್ಮ ಮೆಚ್ಚೆಗೆಯನ್ನು ತಿಳಿಸುವವರೆಗೆ! ಅವರಿಗಾಗಿ ಕಾಯುತ್ತಾ ಸಂತೋಃ ಷದ ಭರದಲ್ಲಿ ‘ಶ್ಯಾಮಸುಂದರ’ನ ಪರಿದ ಎಮರಿಗೆ ಸುತ್ತು ಶ್ರವೇಣಿ, ಮಧುರವಾಗಿ—

“ ರಾಧಾ ಮಾಧವಾ, ಜಯ ಜಯ
ರಾಧಾ ಮಾಧವಾ”

ಎದು ಹಾದುತ್ತಿದ್ದಳು.

ದ ಯುನ್ಯೆಟಿಡ್ ಕನಾಂಟಿಕ ಇನ್‌ಫೂರನ್ಸ್ ಕಂಪನಿ, ಲಿಮಿಟೆಡ್

ಮುಖ್ಯ ಕಾರ್ಯಾಲಯ: ಧಾರವಾಡ

ಭರದಿಂದ ಬೆಳೆಯತ್ತಿರುವ ಉತ್ತರ ಕನಾಂಟಿಕದ ಪ್ರಧವ.
ಸಂಸ್ಥೆ.

ಸರಕಾರದ ಅಧಾರ ಪತ್ರಗಳಲ್ಲಿ (Government Papers)
ರೂ. ೮,೮೬,೫೦೦ ಗಳನ್ನು ತೋಡಿಸಿದೆ.

ವಾಲಿಸಿದಾರರ ಜೀವ ವಿವಾಹ ನಿಧಿ ರೂ. ೮,೫೮,೩೬೮.

ಮರಣ ಹೊಂದಿದವರ ವಾರಸದಾರರಿಗೆ ಸಲ್ಲಿಸಿದ್ದ ಹಕ್ಕಿನ ಹಣ
ರೂ. ೩೮,೬೨೦—೮—೦

ಅವಧಿ ಮುಗಿದ ವಾಲಿಸಿದಾರರಿಗೆ ಸಲ್ಲಿಸಿದ ಹಕ್ಕಿನ ಹಣ
ರೂ. ೮,೮೦೬—೮—೦.

ಅಖಂಡ ಕನಾಂಟಿಕದ ಆದರಾಭಿವೂನದ ಸಂಸ್ಥೆ

ಪ್ರತಿಯೊಬ್ಬ ಕನ್ನಡಿಗನು ವಾಲಿಸಿಯನ್ನು ವಾಲನ್ನು ಸಡೆಯಲು
ಯೋಗ್ಯವಾದ ಸಂಸ್ಥೆ.

ಕಾರ್ಡ್ ಕುಶಲರಿಗೆ ಪ್ರಾಣಲಾಭ. ಏಜಂಟರಾಗಬಯಸುವವರು
ಬರೆಯುವುದು.

ಮುಂಬಯಿ ಸಂಖ್ಯೆ ಕಚೇರಿ

ಗಂ. ಬಿಸಿಲ್ಲಾ ಬಿಲ್ಲಿಂಗ್

ಬಿ. ಬಿ. ಸಿ. ಆರ್ತ್ರ್

ರೇಲ್ವೇಸ್ಟೇಶನದ ಎದುರು
ದಾಡರ, ಮುಂಬಯಿ

ಚಿ. ಆರ್. ನಲವಡಿ

B.A., L.L.B., M.L.A

ಮ್ಯಾನೇಜಿಂಗ್ ಡಾಯರೆಕ್ಟರ್

ಮನೋಹರ ಗ್ರಂಥ ಭಾಂಡಾರ ಧಾರವಾಡ

ಲಲಿತ ಸಾಹಿತ್ಯ ಮಾಲೆ

ಕನ್ನಡ ಸರಸ್ವತಿ ಭಾಂಡಾಗಾರ

ಕನ್ನಡಕಂಡ ಪುಸ್ತಕ ಮಾಲೆ

ಪ್ರೇಮ ಪ್ರಕಟನಾಲಯ

ಅರವಿಂದ ಗ್ರಂಥ ಮಾಲೆ

ಗಾಂಧಿ ಸಾಹಿತ್ಯ

ಮಿಂಚಿನ ಬಳ್ಳಿ

ಈ ಎಲ್ಲ ಪ್ರಕಟನೆಗಳ

ಅಳ್ಳದೆ ಇನ್ನೂ ಅನೇಕ ಬಿಡಿ ಪ್ರಕಟನೆಗಳ

ವಿಶೇಷ ಮಾರಾಟಗಾರರು

ಯಾವ ಕನ್ನಡ ಪುಸ್ತಕ ಚೇಕಾದರೂ ಒರೆಯಿರಿ.

ಶಾಖೆ:

ಕನ್ನಡ ಪುಸ್ತಕಾಲಯ, ಬೆಳಗಾವಿ

